

ಕೇರಳ ಪಾಠಾವಳಿ
KERALA READER

ಕನ್ನಡ
KANNADA - 7 AT

ತರಗತಿ

VII



ಕೇರಳ ಸರಕಾರ
ಸಾಧನಿಕ ಶಿಕ್ಷಣ ಇಲಾಖೆ

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಮಿತಿ (SCERT) ಕೇರಳ

2016

ರಾಷ್ಟ್ರೀಯ

ಜನಗಣ ಮನ ಅಧಿನಾಯಕ ಜಯಹೇ
ಭಾರತ ಭಾಗ್ಯ ವಿಧಾತಾ
ಪಂಜಾಬ ಸಿಂಧು ಗುಜರಾತ ಮರಾಠಾ
ದ್ರಾವಿಡ ಉತ್ತಲ ವಂಗ
ವಿಂಧ್ಯ ಹಿಮಾಚಲ ಯಮುನಾ ಗಂಗಾ
ಉತ್ತರ ಜಲಧಿತರಂಗ
ತವಶಿಭ ನಾಮೇ ಜಾಗೇ
ತವಶಿಭ ಆಶಿಷ ಮಾಗೇ
ಗಾಹೇ ತವ ಜಯ ಗಾಥಾ
ಜನಗಣ ಮಂಗಲದಾಯಕ ಜಯಹೇ
ಭಾರತ ಭಾಗ್ಯ ವಿಧಾತಾ
ಜಯಹೇ ಜಯಹೇ ಜಯಹೇ
ಜಯ ಜಯ ಜಯ ಜಯಹೇ

ಪ್ರತಿಜ್ಞೆ

ಭಾರತವು ನನ್ನ ದೇಶ. ಭಾರತೀಯರೆಲ್ಲರೂ ನನ್ನ ಸಹೋದರ,
ಸಹೋದರಿಯರು.

ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ. ಅದರ ಸಂಪನ್ಮೂಲಗಾಗೂ
ಪ್ರೇರಿಷ್ಟುಪೂರ್ಣವಾದ ಪರಂಪರೆಗೆ ನಾನು ಹೆಮ್ಮೆಪಡುತ್ತೇನೆ.

ನಾನು ನನ್ನ ತಂದೆ, ತಾಯಿ ಮತ್ತು ಗುರುಹಿರಿಯರನ್ನು
ಗೌರವಿಸುತ್ತೇನೆ ಮತ್ತು ಎಲ್ಲರೊಡನೆ ಸೌಜನ್ಯದಿಂದ ವತ್ತಿಸುತ್ತೇನೆ.

ನಾನು ನನ್ನ ದೇಶ ಮತ್ತು ನನ್ನ ದೇಶದ ಜನರಿಗೆ ನನ್ನ ಶ್ರದ್ಧೆಯನ್ನು
ಮುದಿಪಾಗಿಡುತ್ತೇನೆ. ಅವರ ಕ್ಷೇಮ ಮತ್ತು ಸಮೃದ್ಧಿಯಲ್ಲಿ ನನ್ನ
ಅನಂದವಿದೆ.

Prepared by :

State Council of Educational Research and Training (SCERT)
Poojappura, Thiruvananthapuram 695012, Kerala

Website : www.scertkerala.gov.in
e-mail : scertkerala@asianetindia.com
Phone : 0471 - 2341883, Fax : 0471 - 2341869
First Edition : 2014, Reprint : 2016
Typesetting : SCERT
Lay out : SCERT
Cover design : SCERT
Printed at : KBPS, Kakkanad, Kochi
© Department of Education, Government of Kerala

ಒಲವಿನ ಮುದ್ರಿನ ಮಕ್ಕಳೇ,

ಭಾಷೆಯೆಂದರೆ ಮಾತೆಯ ಮಮತೆಯ ಹಾಗೆ. ನಯ ವಿನಯದಿಂದ ಕೂಡಿದ ಮಾತು ಎಲ್ಲರನ್ನು ಸೇಕೆಯುತ್ತದೆ. ನಮ್ಮ ಮಾತು ಕೃತಿಗಳು ನಮ್ಮ ಘೃತೀಕ್ಕೆ ಬೆಂತನೆಗಳನ್ನು ಹೊರಗೆಡಹುತ್ತವೆ ಅಲ್ಲವೇ? ಕನ್ನಡ ನುಡಿಯು ನಮ್ಮನ್ನೆಲ್ಲ ಬೆಸೆಯುತ್ತದೆ. ಸಂಸ್ಕೃತಿಯ ಕೈಗನ್ನಡಿಯಾಗಿರುವ ನುಡಿಯ ಹಿರಿಮೆಯನ್ನು ನೀವೆಲ್ಲರೂ ಅರಿತುಕೊಳ್ಳಬೇಕಾಗಿದೆ. ಆದಕ್ಕಾಗಿ ನಿಮ್ಮ ಮನಸೂರೆಗೋಳಿಸುವಂತಹ ಕತೆ, ಕವಿತೆ, ನಾಟಕ, ಇತ್ಯಾದಿ ಸಾಹಿತ್ಯ ಪ್ರಕಾರಗಳನ್ನು ಈ ಪರ್ಯಾಪ್ತಸ್ಥಕದಲ್ಲಿ ಕೊಡಲಾಗಿದೆ. ನಿಮ್ಮ ಆಶಯಗಳನ್ನೂ, ಭಾವನೆಗಳನ್ನೂ, ಅನುಭವಗಳನ್ನೂ ಹಂಚಿಕೊಳ್ಳಲೂ ಪ್ರಕಟಿಸಲೂ ಈ ಪಾಠಪ್ರಸ್ತಾಪವು ಸಹಕಾರಿಯಾಗಲಿ ಎಂದು ಅಶ್ವತ್ತೇನೇ. ಇವುಗಳಲ್ಲಿರುವ ಉತ್ತಮ ಮೌಲ್ಯಗಳು ಬೆಂತನೆಗಳು ನಿಮ್ಮ ಬದುಕಿಗೆ ದಾರಿದೀಪವಾಗಲಿ. ಕನ್ನಡ ಕುಸುಮದ ಕಂಪನ್ಯೂ ಪಸರಿಸಲು ನಾವೆಲ್ಲ ಒಂದಾಗಿ ಶ್ರಮಿಸೋಣ ಎಂದು ಹಾರ್ಡೆಸ್ಟ್ ತ್ವಾ

ಪ್ರೀತಿಪೂರ್ವಕ ಹಾರ್ಡೆಕೆಗಳೊಂದಿಗೆ,

ಡಾ. ಪಿ.ಎ. ಘಾತಿಮು

ನಿದೇಶಕರು
ಎಸ್.ಸಿ.ಇ.ಆರ್.ಟಿ.

TEXTBOOK DEVELOPMENT COMMITTEE

KERALA READER - VII KANNADA - AT

Participants

Narasimha K., HM, GLPS Pathur.
Radhakrishna, Trainer, BRC Kasaragod.
Rajarama K., Asst. Teacher, AUPS Yethadka.
Shashikala K., HSA, GHSS Paivalike nagar.
Subramanya Bhat K., PD Teacher, GSBS Sooramail.
Stany Lobo, Asst. Teacher, HFASBS Kumbla.
Udayakumar M., PD Teacher, GHSS Adoor.

Experts

Dr. Rathnakara Mallamoole, Asst. Professor, Govt. College, Kasaragod.
Shreedhara, Asst. Professor, Govt. College, Kasaragod.
Dr. Srikrishna Bhat P., Professor (Rtd), Govt. College, Kasaragod.

External Experts

Dr. Radhakrishna N., Asst. Professor, Govt. College, Kasaragod.
Shivashankar, Asst. Professor, Govt. College, Manjeshwar.

Artists

Bala Madhurakanana, Madhurakanana, Bela.
Jyothychandran, GVHSS Karadka.
Tagore, Alappuzha

Academic Co-ordinator

Dr. C. Bhamini, Research Officer, SCERT, Thiruvananthapuram



രാജ്യ ശിക്ഷണ സംഖ്യാധന മുത്തു തരബേഡി സമിതി (SCERT) കേരള
വിദ്യാഭ്യന്, പ്രജപ്പറ, തിരുവന്തപുര 695012

ಅನುಕ್ರಮಣಿಕೆ

ಕ್ರಮ ಸंಖ್ಯೆ	ವಿಷಯ	ಪೃಷ್ಟ ಸಂಖ್ಯೆ
1.	ಆದಶ್ರೇಷ್ಠ ಜೀವನ	7
2.	ಜನಪದ ಸಿರಿ	21
3.	ಚೆಲುವು ತುಂಬಲಿ	33
4.	ಬೇವು – ಬೆಲ್ಲ	47
5.	ನಂಬಿಕೆಯ ನೀರಳು	59
6.	ನಾಡು – ನುಡಿ	73

ಭಾರತದ ಸಂವಿಧಾನ

ಭಾಗ 4(ಕ)

ಮೂಲಭೂತ ಕರ್ತವ್ಯಗಳು

- 51ಕ. ಮೂಲಭೂತ ಕರ್ತವ್ಯಗಳು – ಈ ಕೆಳಗಿನವುಗಳು ಭಾರತದ ಪ್ರತಿಯೊಬ್ಜು ಪೋರನ ಕರ್ತವ್ಯಗಳಾಗಿವೆ.
- (ಕ) ಸಂವಿಧಾನವನ್ನು ಅನುಸರಿಸುವುದು, ಅದರ ಅದರ್ಶಗಳನ್ನು ಮತ್ತು ಸಂಸ್ಥಿಗಳನ್ನು, ರಾಷ್ಟ್ರದ್ವಾಜ ಮತ್ತು ರಾಷ್ಟ್ರಗಳೀತೆಯನ್ನು ಗೌರವಿಸುವುದು.
- (ಇ) ನಮ್ಮ ರಾಷ್ಟ್ರೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ಮಾತಿಕದಾಯಕವಾದ ಉದಾತ್ತ ಅದರ್ಶಗಳನ್ನು ಪ್ರೋಜೆಸುವುದು ಮತ್ತು ಅನುಸರಿಸುವುದು.
- (ಒ) ಭಾರತದ ಸಾರ್ವಭೌಮತೆಯನ್ನು, ಏಕತೆಯನ್ನು ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುವುದು ಹಾಗೂ ಸಂರಕ್ಷಣೆ ಸುವುದು.
- (ಔ) ದೇಶವನ್ನು ರಕ್ಷಿಸಲು ಮತ್ತು ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಕರೆ ಬಂದಾಗ, ಹಾಗೆ ಮಾಡುವುದು.
- (ಒ) ಧಾರ್ಮಿಕ, ಭಾಷಿಕ ಮತ್ತು ಪ್ರಾದೇಶಿಕ ಅಥವಾ ಜಾತಿ ಪಂಗಡಗಳ ಭಿನ್ನತೆಗಳಿಗೆ ಅತೀತವಾಗಿ ಭಾರತದ ಎಲ್ಲ ಜನತೆಯಲ್ಲಿ ಸಾಮರಸ್ಯವನ್ನು ಮತ್ತು ಸಮಾನ ಭೂತ್ವತ್ವದ ಭಾವನೆಯನ್ನು ಬೆಳೆಸುವುದು, ಶ್ರೀಯರ ಗೌರವಕ್ಕೆ ಕುಂದಂಟುಮಾಡುವ ಆಚರಣೆಯನ್ನು ಬಿಟ್ಟು ಬಿಡುವುದು.
- (ಓ) ನಮ್ಮ ಸಮೀಕ್ಷೆ ಸಂಸ್ಕೃತಿಯ ಭವ್ಯ ಪರಂಪರೆಯನ್ನು ಗೌರವಿಸುವುದು ಹಾಗೂ ಕಾಪಾಡುವುದು.
- (ಔ) ಅರಣ್ಯಗಳು, ಸರೋವರಗಳು, ನದಿಗಳು ಮತ್ತು ವನ್ಯಜೀವಿಗಳು ಸೇರಿದಂತೆ ಸ್ನೇಹಿತ್ಯಕ ಪರಿಸರವನ್ನು ಸಂರಕ್ಷಣೆ ಸುವುದು ಹಾಗೂ ಅಭಿವೃದ್ಧಿ ಮಾಡುವುದು, ಪ್ರಾಣಿಗಳಿಗೆ ಅನುಕಂಪ ತೋರಿಸುವುದು.
- (ಒ) ವೈಜ್ಞಾನಿಕ ಮನೋಭಾವ, ಮಾನವೀಯತೆ, ಜಿಜ್ಞಾಸೆ ಮತ್ತು ಸುಧಾರಣ ಪ್ರವೃತ್ತಿಯನ್ನು ಅಭಿವೃದ್ಧಿಗೊಳಿಸುವುದು.
- (ರು) ಸಾರ್ವಜನಿಕ ಸೊಂಡನ್ನು ರಕ್ಷಿಸುವುದು ಮತ್ತು ಹಿಂಸೆಯನ್ನು ತ್ಯಜಿಸುವುದು.
- (ಇ) ರಾಷ್ಟ್ರವು ನೀರಂತರವಾಗಿ ಸಾಧನೆ ಮತ್ತು ಸಿದ್ಧಿಯ ಬೆಳೆತ್ತುಕ್ಕೆ ತಲುಪಲು ವೈಯಕ್ತಿಕ ಹಾಗೂ ಸಾಮಾಜಿಕ ಚಟುವಟಿಕೆಯ ಎಲ್ಲ ಕಾರ್ಯಕ್ರಮಗಳಲ್ಲಿ ಸಮರ್ಪಕವಾಗಿ ಶ್ರಮಿಸುವುದು.
- (ಓ) ಆರು ಮತ್ತು ಹದಿನಾಲ್ಕು ವರ್ಷಗಳ ನಡುವಳಿ ತನ್ನ ಮಕ್ಕಳಿಗೋ, ತನ್ನ ರಕ್ಷಣೆಯಲ್ಲಿರುವ ಬಾಲಕರಿಗೋ, ಅಯಾ ಸಂದರ್ಭಾನುಸಾರ ಹೆತ್ತವರೋ ರಕ್ಷಣೆಯಲ್ಲಿರುವ ಅವಕಾಶವನ್ನು ಏಷಣಾಡಿಸುವುದು.

1. ಅದಶ್ವ ಜೀವನ

ಒಬ್ಬ ವ್ಯಕ್ತಿಯು ಪರಿಪೂರ್ಣ ನಾಗಲು ಹಿರಿಯರ ಆದಶ್ವಗಳೂ ಸದ್ಗುಣಗಳೂ ದಾರಿದೀಪವಾಗುತ್ತದೆ. ಪ್ರೀತಿ, ತ್ಯಾಗ, ಅಹಿಂಸೆ, ಪರೋಪಕಾರ ಇತ್ಯಾದಿ ಗುಣಗಳನ್ನು ಹಾಗೂ ಉತ್ತಮ ಹವ್ಯಾಸಗಳನ್ನು ಪ್ರತಿಯೊಬ್ಬ ವ್ಯಕ್ತಿಯೂ ಬೆಳೆಸಿಕೊಳ್ಳಬೇಕು. ಗಾಂಧಿಜಿ, ವಿವೇಕಾನಂದ ಮೌದಲಾದ ಮಹನೀಯರು ಹಿರಿಯರ ಆದಶ್ವಗಳನ್ನು ಮೈಗೂಡಿಸಿಕೊಂಡು ಲೋಕ ವಿಖ್ಯಾತರಾದರು. ಹಾಗೆಯೇ ನಾವು ಹಿರಿಯರ ಆದಶ್ವಗಳನ್ನೂ ಸದ್ಗುಣಗಳನ್ನೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಉತ್ತಮ ಸಮಾಜ ನಿರ್ಮಾಣಕ್ಕೆ ಕಟ್ಟಿಬಂದರಾಗೋಣ.



ತಾಯಿ

ಉಪ್ಪಿಗಂತ ರುಚಿಯಲ್ಲ ತಾಯಿಗಂತ ಬಂಧುವಿಲ್ಲ. ಎಂಬ ಗಾದೆ ಮಾತನ್ನು ಕೇಳಿದ್ದೀರಲ್ಲವೇ? ಎಲ್ಲರೂ ತಾಯಿಯನ್ನು ಗೌರವಭಾವದಿಂದ ಕಾಣುತ್ತಾರೆ. ತಾಯಿಯ ಪ್ರೀತಿ, ತ್ಯಾಗಕ್ಕೆ ಸಮಾನವಾದುದು ಯಾವುದೂ ಇಲ್ಲ.

ತಾಯಿ, ಕರುಣೆಯ ಶಿರಿಯ ಕಣಜವೇ

ನಿನಗೆ ವಂದನೆ ವಂದನೆ

ನ್ಯಾಯ ನೀತಿಗಳನ್ನು ಕಲಿಸಿದ

ನಿನ್ನ ಹಿರಿಮೆಗೆ ವಂದನೆ

ಮೈಯ ಕೊಳೆಯನು ತೊಳೆದು ಬೆಳಗಿದ

ನಿನ್ನ ಪ್ರೀತಿಗೆ ವಂದನೆ

ಕಾಯಕವೇ ಗುರಿಯೆಂದು ತಿಳಿಸಿದ

ನಿನ್ನ ಗರಿಮೆಗೆ ವಂದನೆ

ನಿನ್ನ ಷ್ಯಾದಯದ ಅಗಲ ಅಗಸ

ದಂತೆ ವಿಕ್ಷ್ಯಾರವಾಗಿದೆ

ನಿನ್ನ ಪ್ರೀತಿಯ ಆಳ ಸಾಗರ

ಕಂತ ಆಳವೇ ಆಗಿದೆ

ನಿನ್ನ ಮುದ್ದಿನ ಸವಿಯು ಸಕ್ಕರೆ

ಗಂತಲೂ ಸಿಹಿಯಾಗಿದೆ

ನಿನ್ನ ಸರಹೋಲುವರ ಕಾಣೆನು

ನಿನಗೆ ವಂದನೆ ವಂದನೆ

ತಂದೆಯನು ಗುರುವನ್ನು ಲೋಕದ

ದೇವರನು ಸಹ ತಿಳಿಸಿದ

ತಾಯಿ ನೀನೇ ಆದಿ ಶ್ರೀಗುರು

ನಿನಗೆ ವಂದನೆ ವಂದನೆ



ವೆಂಕಟರಾಜ ಪುಣಿಂಚತ್ತಾಯ

ವೆಂಕಟರಾಜ ಪ್ರಣಿಂಚತ್ತಾಯ

ಶ್ರೀ ವೆಂಕಟರಾಜ ಪ್ರಣಿಂಚತ್ತಾಯರು 1936, ಅಕ್ಟೋಬರ್ 1 ರಂದು ಕಾಸರಗೋಡು ಜಿಲ್ಲೆಯ ಪುಂಡೂರು ಮನೆತನದಲ್ಲಿ ಜನಿಸಿದರು. ಅವರ ತಂದೆಯ ಹೆಸರು ದಾಮೋದರ ಪ್ರಣಿಂಚತ್ತಾಯ. ತಾಯಿ ಸರಸ್ವತಿ ಅಮೃತ. ಇವರು ಎಡನೀರಿನ ಸ್ವಾಮೀಜೀನ್ ಹೈಸ್ಕ್ಯಾಲಿನಲ್ಲಿ ದೀಘರಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ, ನಾಟಕ, ತಾಳಮದ್ದಳಿ. ಸಂಶೋಧನೆ ಮುಂತಾದ ಕ್ಷೇತ್ರಗಳಲ್ಲಿ ಇವರು ಕನ್ನಡ ಭಾಷೆಗೆ ತಮ್ಮದೇ ಆದ ಕೊಡುಗೆಯನ್ನಿತ್ತಿದ್ದಾರೆ. ಶೈಲಾಷಿ, ಸುಭಾಷಿತ ಲಹರಿ, ಜೋಕಾಲಿ, ಆಲಡೆ, ಮುಂತಾದವು ಇವರ ಕವನ ಸಂಕಲನಗಳು. ಮಲೆಯಾಳದ ಪ್ರಸಿದ್ಧ ಕಥಗಾರರಾದ ಬಶೀರ್ ರ ‘ಎನ್ನಪ್ಪಾಕ್ಕೂರು ಅನಯುಂಡಾಯಿರುನ್ನು’ ಕೃತಿಯನ್ನು ‘ನನ್ನಜ್ಞನಿಗೊಂದಾನೆಯಿತ್ತು’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ತುಳು ಭಾಷೆಯ ಹಲವು ಶಾಸನಗಳ, ಗ್ರಂಥಗಳ ಸಂಶೋಧನೆ ನಡೆಸಿದ್ದಾರೆ. ಶ್ರೀ ಭಾಗವತೋ, ಕಾವೇರಿ, ಮಹಾಭಾರತೋ ಮುಂತಾದ ಪ್ರಾಚೀನ ತುಳು ಕಾವ್ಯಗಳನ್ನು ಇವರು ಸಂಪಾದಿಸಿ ಪ್ರಕಟಿಸಿದ್ದಾರೆ. ಇವರು 2012 ಜುಲೈ 13 ರಂದು ಇಹಲೋಕವನ್ನು ತ್ಯಜಿಸಿದರು.



ಚಟುವಟಿಕೆಗಳು

□ ಹಾಡಿರಿ

ಕವನವನ್ನು ರಾಗವಾಗಿ ಹಾಡಿರಿ.

□ ಪದ ಬಳಸಿರಿ

- ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿರಿ. ಅಡಿಗೆರೆ ಎಳೆದ ಪದಗಳಿಗೆ ಬದಲಾಗಿ ಅದೇ ಅಧ್ಯಾತ್ಮರೂಪ ಪದಗಳನ್ನು ಪದ್ಯದಿಂದ ಆಯ್ದು ಗದ್ಯಭಾಗವನ್ನು ಪುನಃ ಬರೆಯಿರಿ.

ರಾಜೀವನು ಏಳನೇ ತರಗತಿಯ ವಿದ್ಯಾರ್ಥಿ. ಅವನ ಅಮೃತ ದುಡಿಮೆಯೇ ದೇವರೆಂದು ತಿಳಿದವಳು. ಕಷ್ಟಪಟ್ಟಿ ದುಡಿದು ಮಗನನ್ನು ಸಾಕುತ್ತಿದ್ದಳು. ವಿದ್ಯಾಹಾಗೂ ಸದ್ಗುಣಗಳಿರುವ ವ್ಯಕ್ತಿಯೇ ನಾಡಿನ ಸಂಪತ್ತು ಎಂದು ನಂಬಿದವಳು. ತನ್ನ ಮಗನೂ ಅಂತಹ ಉತ್ತಮ ವ್ಯಕ್ತಿಯಾಗಬೇಕೆಂದು ಕನಸನ್ನು ಕಟ್ಟಿಕೊಂಡವಳು. ಅದಕ್ಕೆ ಕಾರಣವೇನು? ಸಮಾಧಿಕಾರಿಗೆ ಶಿರಭಾಗಿ ನಮಿಸುತ್ತಿದ್ದಳು.

□ ಉತ್ತರ ಬರೆಯಿರಿ

- ಕವಿ ತಾಯಿಯಲ್ಲಿ ಕಂಡುಕೊಂಡ ಹಿರಿವೆಗಿರಿಮೆಗಳೇನು?
- ಕವಿ ತಾಯಿಯನ್ನು ವರ್ಣಿಸಿ ಯಾವುದರೊಂದಿಗೆಲ್ಲ ಹೋಲಿಸಿದ್ದಾರೆ?
- ‘ತಾಯಿ ನೀನೇ ಆದ ಶ್ರೀ ಗುರು’ ಎಂದಿರುವುದು ಏಕೆ?

□ ಸಮಾಧಿಕಾರಿ ಬರೆಯಿರಿ

- ಈ ಕವನದಲ್ಲಿ ನಿಮಿಷ್ಟವಾದ ಸಾಲುಗಳು ಯಾವುವು? ಅದಕ್ಕೆ ಕಾರಣವೇನು? ಸಮಾಧಿಕಾರಿ ಬರೆಯಿರಿ.

□ ಹೋಲಿಸಿ ಬರೆಯಿರಿ.

- ಕೆಳಗೆ ಕೊಡಲಾದ ‘ಮಾತೆ – ಮಮತೆ’ ಕವಿತೆಯನ್ನು ಓದಿ ‘ತಾಯಿ’ ಕವಿತೆಯೊಂದಿಗೆ ಹೋಲಿಸಿ ಟಿಪ್ಪಣಿ ಬರೆಯಿರಿ.

ಮಾತೆ - ಮಮತೆ

<p>ಅಮ್ಮನಿನ್ನ ಕರುಣೆಯೆನಗೆ ನಿತ್ಯರಕ್ಷೆ ಯಾಗಲಿ ಭವದ ಬನ್ನ ಮರೆಯಲೆನಗೆ ಸತ್ಯ ಪಥವ ತೋರಲಿ ೧ </p> <p>‘ನಾನು’ ಎಂಬ ಗವಡ ತೊಲಗಿ ಮಮತೆ ಭಾವ ಮೂಡಲಿ ಜಗದಿ ಶ್ರೀತಿ ಮಾತ ನುಡಿಯೆ ಭೇದವೆಲ್ಲ ಮರೆಯಲಿ ೨ </p> <p>ಲೋಕದಲ್ಲಿ ಶಾಂತಿ ನೇಲೆಸಿ ಜನರ ಬಾಳು ಮಾಗಲಿ ನಿನ್ನ ಪಾದ ಸೇವೆಯಲ್ಲಿ ಬಹುಕ ಬವಣ ನೀಗಲಿ ೩ </p>	<p>ಮಾತೆಯೊಡಲು ಸುಖದ ಮಡಿಲು ಅದಕೆ ಇಲ್ಲ ಸಾಟಿಯು ಅದುವೆ ಜೀವ ಭಾವ ಕೊಡಲು ತೊಲಗ ಬೇಕು ಮಾಯೆಯು ೪ </p> <p>ತಾಯ ಮಾತ ಕೇಳಿ ಜಗದಿ ಜನರು ಧನ್ಯರಾದರು ತಾಯಿನುಡಿಯ ಕಲಿತುಕೊಂಡು ವಿಶ್ವಮಾನ್ಯರಾದರು ೫ </p> <p style="text-align: right;">ವಿ.ಬಿ. ಶುಳ್ಳಮವಡ</p>
--	--

□ ಕವನ ರಚಿಸಿರಿ

- ನಿಮ್ಮ ಅಮ್ಮನ ಕುರಿತು ನಿಮ್ಮ ಭಾವನೆಗಳೇನು?
ಅಮ್ಮನ ಕುರಿತು ಕವನವೊಂದನ್ನು ರಚಿಸಿರಿ.
ಸೂಕ್ತವಾದ ಶೀಷಿಕೆಯನ್ನು ನೀಡಿರಿ.

ಹೃದಯ ಪರಿವರ್ತನೆ

ಮಾನವರಲ್ಲಿ ಯಾರೊಬ್ಬರೂ ಪರಿಪೂರ್ಣರಲ್ಲ. ಜೀವನದಲ್ಲಿ ಒಂದಾದರೂ ತಪ್ಪನ್ನು ಮಾಡದೆ ಇರುವವರು ಯಾರೂ ಇರಲಾರು ಆದರೆ ಮಾಡಿದ ತಪ್ಪಿನ ಅರಿವಾದಾಗ ಅದಕ್ಕಾಗಿ ಪಶ್ಚಾತಾಪಪಟ್ಟ ಮನಸ್ಸಿನ ಪರಿವರ್ತನೆ ಮಾಡಿಕೊಳ್ಳುವುದು ದೊಡ್ಡ ಗುಣ. ಮಾಡಿದ ತಪ್ಪನ್ನು ಪುನಃ ಮಾಡಬಾರದು.

(ಅಶೋಕನು ಕಳೆಂಗದ ಯುದ್ಧ ಭೂಮಿಯ ಸಮೀಪದ ಸುಸಚ್ಚಿತ ಶಿಬಿರದಲ್ಲಿ ಆಸಿನನಾಗಿರುವನು. ವಂದಿಗಳು ಜಯ ಫೋಷ ಮಾಡುವರು.)

ವಂದಿಗಳು : ಮೌಯ್ ಸಾಮೃಜ್ಯದ ಮಹಾಪ್ರಭು
ಗಳಿಗೆ ಜಯವಾಗಲಿ! ಅಶೋಕ
ಸಾವಭೌಮರಿಗೆ ಜಯವಾಗಲಿ!!

ದಂಡನಾಯಕ : (ಪ್ರವೇಶಿಸಿ) ಸ್ನೇಧಾನದಲ್ಲಿ
ದಂಡನಾಯಕನ ಪ್ರಣಾಮಗಳು.
ಒಡೆಯರ ಅನುಗ್ರಹದಿಂದ ಯುದ್ಧದಲ್ಲಿ
ಜಯಿಸಿ ಬಂದಿದ್ದೇನೆ. ಇದೊಂದು
ಅಧ್ಯತ್ವಾದ ಹಾಗೂ ಸಾಹಸಮಯ
ವಾದ ವಿಜಯವೆನ್ನಬೇಕು. ನಮ್ಮ
ಪ್ರಜಾವರ್ಗವು ವಿಜಯೋತ್ಸವವನ್ನು

ನೆರವೇರಿಸುವ ಸಿದ್ಧತೆಯಲ್ಲಿದ್ದಾರೆ.
ಮಹಾಪ್ರಭುಗಳು ಆ ಕಡೆ
ದಯಮಾಡಿಸಬೇಕು.

ಅಶೋಕ : ದಂಡನಾಯಕರೆ! ಇಂತಹ ಸಾಹಸ
ಕಾರ್ಯದಲ್ಲಿ ಉದ್ಯುತ್ತರಾದ ನಮ್ಮ
ಸೈನಿಕರಿಗೆ ದಖಾರದ ಪರವಾದ ಮತ್ತು
ನನ್ನ ವೈಯುತ್ತಕವಾದ ಅಭಿನಂದನೆಗಳು.

ದಂಡ : ಧನ್ಯರಾದೆವು, ಪ್ರಭೋ!
ಅಶೋಕ : ಈಗ ಶತ್ರು ಸೈನಿಕರು ಎಲ್ಲಿದ್ದಾರೆ?
ದಂಡ : ನಮ್ಮ ಸೇರೆಯಲ್ಲಿದ್ದಾರೆ.



ಅಶೋಕ	: ಎಷ್ಟು ಮಂದಿಯಿದ್ದಾರೆ?	ದಂಡ	: ಅಲ್ಲಿಲ್ಲ ನೇತ್ತಿರಿನ ಹಳ್ಳಗಳಿವೆ. ಈ ಕತ್ತಲಲ್ಲಿ ಹೊದರೆ ಕಾಲು ಜಾರಿ ಬೀಳಬಹುದು.	
ದಂಡ	: ಸುಮಾರು ಒಂದೂವರೆ ಲಕ್ಷ್ಯವಾಗ ಬಹುದು.	(ಅಶೋಕನು ಯುದ್ಧ ಭೂಮಿಯ ಭಯಾನಕ ದೃಶ್ಯವನ್ನು ಕಂಡು ದಿಗಿಲುಗೊಳ್ಳುವನು. ಕುಸಿದು ಬಿದ್ದಿರುವ ರಥಗಳನ್ನೂ ಅಂಗಹೀನವಾದ ಆನೆ ಕುದುರೆಗಳನ್ನೂ ಅನಾಧರಾಗಿ ಮಡಿದುಬಿದ್ದಿರುವ ಸೈನಿಕರನ್ನೂ ಕಂಡಾಗ ಅವನ ಮನಸ್ಸು ಕರಗುವುದು. ಅಷ್ಟರಲ್ಲಿ ದೂರದಿಂದ “ಅಯೋ ನೀರು” ಎಂಬ ಅರ್ಥನಾದವು ಕೇಳಿಸುವುದು.)		
ಅಶೋಕ	: ಉಳಿದವರು ಎಲ್ಲಿದ್ದಾರೆ?	ಅಶೋಕ	: ದಂಡನಾಯಕರೇ! ಅದಾರು ಬೊಬ್ಬಿದುತ್ತಿದ್ದಾರೆ?	
ದಂಡ	: ಇನ್ನು ಉಳಿದವರು.....ಯಾರೂ ಇಲ್ಲ – ಪ್ರಭೋ!	ದಂಡ	: ಅದು ಶತ್ರು ಸೈನಿಕರ ಕೂಗಾಟ ಪ್ರಭೋ!	
ಅಶೋಕ	: ಅಳಿದವರು ಎಷ್ಟು ಮಂದಿಯಾಗಬಹುದು ಹಾಗಾದರೆ?	ಅಶೋಕ	: ಅಲ್ಲಿಗೆ ಹೋಗೋಣ ಬಣಿ. (ಇಬ್ಬರೂ ಹೋಗುವರು)	
ದಂಡ	: ಸುಮಾರು ಒಂದು ಲಕ್ಷ್ಯವಾಗಬಹುದು.	ಸೈನಿಕ	: ಅಂ ... ಉರಿ ತಡೆಯಲಾರೆ ... ನೀರು ... ನೀರು... ಅಲ್ಲಿ ಯಾರೂ ಇಲ್ಲವೇ?	
ಅಶೋಕ	: ಏನು? ಒಂದು ಲಕ್ಷ್ಯ ಜನರು ಮಡಿದಿರುವರೇ?	ಅಶೋಕ	: (ಸೈನಿಕನ ಬಳಿಯಲ್ಲಿ ಕುಳಿತು) ದಂಡನಾಯಕರೇ! ಬೇಗ ಹೋಗಿ ಸ್ವಲ್ಪ ನೀರು ತನ್ನಿ.	
ದಂಡ	: ಹೌದು ಜೀಯ!	ಸೈನಿಕ	: (ದಂಡನಾಯಕನು ನೀರು ತರಲು ಓಡುವನು)	
ಅಶೋಕ	: ಎಲ್ಲಿ? ರಣರಂಗದ ಕಡೆಗೆ ದಾರಿ ತೋರಿಸಿ; ಆ ದೃಶ್ಯವನೇನ್ನೊಮೆ ನೋಡಬೇಕಾಗಿದೆ.	ಅಶೋಕ	: (ಸೈನಿಕನನ್ನು ಉಪಚರಿಸುತ್ತಾ) ನಿನಗೆ ತಂದೆ ತಾಯಂದಿರು ಇರುವರೇ?	
ದಂಡ	: ಈ ಕಗ್ಗತಲೆಯಲ್ಲಿ ಅಲ್ಲಿಗೆ ಹೋಗುವುದು ಅಶಕ್ಯವಾಗಬಹುದು ಒಡೆಯ!	ಸೈನಿಕ	: ಇಲ್ಲ	
ಅಶೋಕ	: ಆಗಲಾರದು; ನನಗೊಮೆ ಅಲ್ಲಿಗೆ ಹೋಗಲೇಬೇಕು.	ಅಶೋಕ	: ಹೆಂಡತಿ ಮಕ್ಕಳು ಇರುವರೇ?	
ದಂಡ	: ಪ್ರಭುಗಳ ಚಿತ್ತ. ಹೀಗೆ ದಯಮಾಡಿಸುವಂತಾಗಲಿ.	ಸೈನಿಕ	: ಇಲ್ಲ	
(ದಂಡನಾಯಕನು ಮುಂದೆ ನಡೆಯುವನು. ಅಶೋಕನು ಅವನನ್ನು ಅನುಸರಿಸಿ ನಡೆಯುವನು.)		ಅಶೋಕ	: ನಿನ್ನ ಯೋಗಕ್ಕೇವಂತನ್ನು ವಿಚಾರಿಸುವವರು ಯಾರೂ ಇಲ್ಲವೇ?	
ಎರಡನೇ ದೃಶ್ಯ (ರಣರಂಗ)				
ಅಶೋಕ	: ದಂಡನಾಯಕರೇ! ಅದೇನು? ಪಂಜಿನ ಬೆಳಕು?	ಸೈನಿಕ	: ನಿನ್ನ ಯೋಗಕ್ಕೇವಂತನ್ನು ವಿಚಾರಿಸುವವರು ಯಾರೂ ಇಲ್ಲವೇ?	
ದಂಡ	: ಅದು.... ಕಳಿಂಗದ ಪ್ರಜಾಜನರು	ಅಶೋಕ	: ನಿನ್ನ ಯೋಗಕ್ಕೇವಂತನ್ನು ವಿಚಾರಿಸುವವರು ಯಾರೂ ಇಲ್ಲವೇ?	
ಅಶೋಕ	: ಅವರೇನು ಮಾಡುತ್ತಿದ್ದಾರೆ?	ಸೈನಿಕ	: ಯಾರೂ ಇಲ್ಲ ...	
ದಂಡ	: ತಮ್ಮ ತಮ್ಮ ಸಂಬಂಧಿಕರ ಶವಗಳನ್ನು ಅರಸುತ್ತಿದ್ದಾರೆ ಮಹಾಪ್ರಭು!	ಅಶೋಕ	: ಅಯೋ ಪಾಪ! (ಎಂದು ಬೆನ್ನು ಸವರುವನು)	
ಅಶೋಕ	: ಹೌದೇ ದಂಡನಾಯಕರೇ! ಇನ್ನು ಸ್ವಲ್ಪ ಮುಂದುವರಿಯೋಣ.	ಸೈನಿಕ	: ನೀರೂ ಬಾಯಾರಿಕೆ ತಡೆಯಲಾರೆ	
ದಂಡ	: ಇನ್ನು ಮುಂದೆ ಹೋಗುವುದು ಕಷ್ಟವೇ ಆಗಬಹುದು ಪ್ರಭು!	ಅಶೋಕ	: ಸ್ವಲ್ಪ ಸೈನಿಕರು; ನೀರು ತರಲು ಅಜ್ಞಾಪಿಸಿದೇನೆ.	
ಅಶೋಕ	: ಅದೇಕೆ?			


	(ಎಂದು ಉಪಚರಿಸುತ್ತಿದ್ದಂತೆ ಸೈನಿಕನು ಕೊನೆಯುಸಿರನ್ನಿಂಬಯವನು.)	ಅಶೋಕ : (ಎದ್ದನಿಂತು) ವೀರರಂತೆ ಹೋರಾಡಿ, ವಾತ್ಯ ಭೂಮಿಯ ಮಣವನ್ನು ತೀರಿಸಿದ ಎಲ್ಲೆ ಹುತಾತ್ಮರೇ, ನಿಮ್ಮನ್ನು ಇಂತಹ ಮಹಾ ಹಿಂಸೆಗೊಳಪಡಿಸಿದ ಅವಿವೇಕ ನಾನು. ನನ್ನನ್ನು ಮನ್ಮಿಸಿರಿ. ನಿಮಗೆ ವೀರಸ್ವರ್ಗವು ದೊರೆಯಲಿ!
ಅಶೋಕ	: (ತಲೆಗೆ ಕೈಯಿರಸಿ) ಅಯ್ಯೋ ವಿಧಿಯೇ! ಎಂತಹ ಕೂರವಾದ ಯುದ್ಧ! ಎಂತಹ ದಾರುಣವಾದ ಪರಿಣಾಮ! ಈ ಕರಾಳ ಧೃತ್ಯವನ್ನು ಕಂಡಾಗ ಬದುಕೇ ಬೇಡವನಿಸುತ್ತದೆ. (ಅಷ್ಟುರಲ್ಲಿ ದಂಡನಾಯಕನು ನೀರನೊಂದಿಗೆ ಬರುತ್ತಾನೆ)	ನಿಮ್ಮ ಅತ್ಯಾಗಳಿಗೆ ಜಿರಣಾಂತಿ ಲಭಿಸಲಿ! ನಿಮಗೆ ದಂಡಸ್ವರ್ಗವು ದೊರೆಯಲಿ!
ದಂಡ	: ನೀರು ತಂದೆ ಒಡೆಯ!	ದಂಡನಾಯಕ : ಬನ್ನಿ ಒಡೆಯ, ವೇಳೆ ಬಹಳ ಮೀರಿತು.
ಅಶೋಕ	: ದಂಡನಾಯಕರೇ! ನಮ್ಮ ನೀರಿಗಾಗಿ ಈತ ಕಾಯಲಿಲ್ಲ. ಹೋಗಿಯೇಬಿಟ್ಟ.	ಅಲ್ಲಿ ತಮ್ಮ ಸಂದರ್ಶನಕ್ಕಾಗಿ ಪ್ರಜಾಜನರು ಕಾಯುತ್ತಿದ್ದಾರೆ. ಜಯಾಭೇರಿಯ ನಿಘೋಷಣೆ ಕೇಳಿಸುತ್ತದೆ.
ದಂಡ	: ಅದು ಹಾಗೆಯೇ ಆಗಲು ಸಾಧ್ಯ ಪ್ರಭೋ! ಅದು ವಿಧಿಯ ಇಚ್ಛೆ. ನಾನು ತಂದ ನೀರನ್ನು ಈತನು ಕುಡಿಯಲು ಸಾಧ್ಯವಿಲ್ಲ.	ಅಶೋಕ : ದಂಡನಾಯಕರೇ! ನೀವಿಗಲೇ ಹೋಗಿ ಭೇರಿಗಳ ಫೋಷವನ್ನು ನಿಲ್ಲಿಸಿರಿ. ಇದು ಸಂತೋಷದ ಸಮಯವಲ್ಲ. ಈ ದಿನವು ಪಾಟಲಿಪುತ್ರದ ಪಾಲಿಗೊಂದು ಶೋಕದ ದಿನವೇಂದೇ ನಾನು ತಿಳಿಯುತ್ತೇನೆ.
ಅಶೋಕ	: ಅದೇಕೆ?	ದಂಡನಾಯಕ : ಹಾಗಾದರೆ ತಾವು ಅತ್ಯಕ್ಷದೆ ಬರುವುದಿಲ್ಲವೇ?
ದಂಡ	: (ಮೌನವಾಗಿ ದುಃಖಿಸುವನು)	ಅಶೋಕ : ಇಲ್ಲ. ನನ್ನ ಜಿತ್ತವಿನ್ನೂ ಸ್ವಾಷ್ಣಕೆ ಬಂದಿಲ್ಲ. ನಮ್ಮವರಿಗೆ ನೀವು ನನ್ನ ಪರವಾಗಿ ಅಭಿನಂದನೆಯ ಸಂದೇಶವನ್ನು ತಿಳಿಸಿರಿ.
ಅಶೋಕ	: ಏಕೆ ಚಿಂತಿಸುತ್ತೀರಿ ನಾಯಕರೇ?	ದಂಡ : ಅಪ್ಪಣಿ ಮಹಾಪ್ರಭಾ!
ದಂಡ	: ಈಗ ಮೂರು ಗಳಿಗೆಯ ಮೊದಲು ಈತನನ್ನು ಕತಾರಿಯಿಂದ ತಿವಿದ ಪಾಪಿ ನಾನು ಒಡೆಯ!	
ಅಶೋಕ	: ದಂಡನಾಯಕರೇ! ನೀವಲ್ಲ ಪಾಪಿಗಳು. ನೀವು ರಾಜಾಜ್ಞಿಯನ್ನು ಪಾಲಿಸಿ ಕೃತಕೃತ್ಯಾದವರು. ನಿಮಗೆ ಇಂತಹ ದುರಾಜ್ಞಿಯನ್ನು ನೀಡಿ ಪಾಪಿಯೆನಿಸಿದವನು ನಾನು! ನೀವು ಮಾಡಿದ ಅಪರಾಧಕ್ಕಾದರೂ ಕ್ಷಮೆಯುಂಟು. ನನಗೆ ಕ್ಷಮೆಯಿಲ್ಲ ದಂಡನಾಯಕರೇ, ನನಗೆ ಕ್ಷಮೆಯಿಲ್ಲ	ಮೂರನೇ ಧೃತ್ಯ (ಶಿಬಿರದಲ್ಲಿ ಅಶೋಕನು ಜಿಂತಾಮನ್ಯನಾಗಿರುವನು)
ದಂಡ	: ದೊರೆಗಳು ಇಲ್ಲಿ ಕುಳಿತುಕೊಂಡು ದುಃಖಿಸುವುದು ತರವಲ್ಲ; ತಾವು ಅರಮನೆಗೆ ದಯವಾಡಿಸಬೇಕು.	ಅಶೋಕ : (ನನ್ನ ಸಾವಾರ್ಜ್ಯ ವೋಹಕ್ಕೆ ಧಿಕ್ಕಾರವಿರಲಿ. ತಕ್ಷಿಶಿಲೆಯಿಂದ ಕಾಮರೂಪದ ತನಕ, ಹಿಮಾಲಯ ದಿಂದ ಕೃಷ್ಣನದಿಯ ವರೆಗೆ ಹಬ್ಬಿರುವ ಭಾರತ ವಷಟ ನನ್ನ ಅಧೀನವಿದೆ. ಅದರಿಂದ ತೃಪ್ತನಾಗದೆ ಪೂರ್ವ ಕರಾವಳಿಯ ಮಹಾನದಿ ಮತ್ತು ಗೋದಾವರಿ ನದಿಯ ಮಧ್ಯದಲ್ಲಿರುವ ಕಳಿಂಗರ ನೆಲವೂ ನನ್ನದಾಗಬೇಕೆಂಬ

	ದುಮೋಹಂದಿಂದ ನಾನು ಯುದ್ಧ ಹಾಡಿದೆ. ಸ್ವಾತಂತ್ರ್ಯದ ಹಂಬಲವು ಹೃದಯದಲ್ಲಿ ತುಂಬಿರುವ ಕಳಿಂಗದ ಜನರು ಹೋರಾಡಿದರು. ಜನರು ನನ್ನ ಸೈನ್ಯಕ್ಕೆ ಭಾಗದೆ ಕೊನೆಯ ತನಕವೂ ಹೋರಾಡಿದರು. ಪರಿಣಾಮವಾಗಿ ಸಾವಿರಾರು ಸಾಮುನೋಮುಗಳು ಸಂಭವಿಸಿದುವು. ಸಾವಿರಾರು ಕುಟುಂಬಗಳು ಅನಾಥವಾದುವು. ಇನ್ನಿದರ ಫಲವಾಗಿ ಕಾಣಿಸಿಕೊಳ್ಳಬಹುದಾದ ಕ್ಷಮಾದಾಮರಗಳಿಗೂ ರೋಗರುಜಿನಗಳಿಗೂ ನಾನೇ ಹೋಣಿಗಾರನಾಗಬೇಕಲ್ಲವೇ? ಈ ಯುದ್ಧದ್ವರ್ಮಕ್ಕೆ ಧಿಕ್ಕಾರವಿರಲಿ!	ಉಪಗುಪ್ತ	: ಧೀರರು ಯಾವಾಗಲೂ ಶೋಕಿಸಬಾರದು.
ಅಶೋಕ	: ಪ್ರಭೋ! ಉಪಗುಪ್ತರೆಂಬ ಚೌಧು ಸನ್ಯಾಸಿಗಳು ದ್ವಾರದ ಬಳಿ ನಿಂತಿದ್ದಾರೆ. ಒಳಗೆ ಬರಲು ತಮ್ಮ ಆಜ್ಞೆಯನ್ನು ನಿರೀಕ್ಷಿಸುತ್ತಿದ್ದಾರೆ.	ಅಶೋಕ	: ಆದರೆ ಈ ಶೋಕವು ನನ್ನನ್ನು ಅಧೀರನನ್ನಾಗಿ ಮಾಡಿಬಿಟ್ಟಿದೆ.
ಅಶೋಕ	: ಒಳಗೆ ಬರಹೇಳು.	ಉಪ	: ಅಯ್ಯಾ ಪುಹಾರಾಜಾ, ನಿನ್ನ ಅಂತರಂಗದಲ್ಲಿ ಏನಿದೆಯೆಂಬುದು ನನಗೆ ಅಧ್ಯಾತ್ಮಾಗಿದೆ. ನಿನ್ನ ರಾಜ್ಯದಲ್ಲಿ ನಡೆದ ಸಮಸ್ಯೆ ಘಟನೆಗಳನ್ನು ನಾನು ಅರಿತಿದ್ದೇನೆ. ನೋಡು; ಈ ಜಗತ್ತಿನಲ್ಲಿ ಎಲ್ಲ ದುಃಖಗಳಿಗೂ ಲೋಭವೇ ಮೂಲ ಕಾರಣ. ರಾಜ್ಯ ಲೋಭವು ನಿನ್ನ ಹಿಂಸಾಪೃತಿಗೆ ಪ್ರೇರಣೆ ನೀಡಿತು. ಪರಿಣಾಮವು ನಿನ್ನನ್ನು ಇಂತಹ ಮಹಾದುಃಖಕ್ಕೆ ಕಾಡುಮಾಡಿದೆ.
ಅಶೋಕ	: ಅಪ್ಪಣಿ. ಮಹಾಪ್ರಭೋ.	ಅಶೋಕ	: ಸತ್ಯ, ಸತ್ಯ; ಈ ಮಾತು ಅಕ್ಷರಶಃ ಸತ್ಯವಾದುದು.
ಅಶೋಕ	: ಅಪ್ಪಣಿ. ಮಹಾಪ್ರಭೋ. (ಉಪಗುಪ್ತರು ಒಳಗೆ ಪ್ರವೇಶಿಸುವರು)	ಉಪ	: ಮಹಾರಾಜ, ವಿವೇಕವೆಂಬುದು ದೇವರು ಮಾನವನಿಗೆ ಇತ್ತು ಒಂದು ವರದಾನ. ಆ ವಿವೇಕದ ಬೆಳೆಕಿನಲ್ಲಿಯೇ ನಾವು ನಡೆಯಬೇಕಲ್ಲದೆ ಅವಿವೇಕದ ಕತ್ತಲಲ್ಲಿ ಕಾಲಿರಿಸಿ, ವುಗ್ಗಿರಿಸಿ ಬೀಳಬಾರದು.
ಅಶೋಕ	: ಪೂಜ್ಯರೇ! ಹಿಗೆ ದಯಮಾಡಬೇಕು. ಈ ಆಸನವನ್ನು ಅಲಂಕರಿಸಬೇಕು.	ಅಶೋಕ	: ತಮ್ಮ ವರಾತುಗಳನ್ನು ನಾನು ಮನಸ್ಪೂರ್ವಕವಾಗಿ ಅನುಮೋದಿಸುತ್ತೇನೆ. ನನಗೆ ಸದ್ವೈಧೆಯನ್ನು ನೀಡಿ ಉದ್ಧರಿಸಬೇಕು. ಇನ್ನು ಮುಂದೆ ಇಂತಹ ಹಿಂಸಾ ಯುದ್ಧಕ್ಕೆ ನಾನು ಇಳಿಯಲಾರೆ.
ಅಶೋಕ	: ಯಾಕೋ ಮನಸ್ಸಿಗೆ ನೆಮ್ಮೆದಿಯಿಲ್ಲ ದಂತಾಗಿದೆ.	ಉಪ	: ಮಹಾರಾಜಾ, ನಿನ್ನ ಈ ಹೃದಯ ಪರಿವರ್ತನೆಯನ್ನು ಲೋಕಕ್ಕೇಮಕ್ಕೆ ನಾಂದಿಯಾಗಲಿ.
ಅಶೋಕ	: ಅಶೋಕನೆಂಬ ಹೆಸರಿಗೆ ಪಾತ್ರನಾದ ನಿನಗೂ ಶೋಕವೇ?	ಅಶೋಕ	: ತಮ್ಮ ಆಶೀರ್ವಾದವನ್ನು ಶೀರಸಾ ವಹಿಸುತ್ತೇನೆ. ಪೂಜ್ಯರೇ ನನಗೆ ಮುಂದಿನ ಕರ್ತವ್ಯವನ್ನು ಆಜ್ಞಾಪಿಸಿರಿ.
ಅಶೋಕ	: ಇದು ನನ್ನ ಅಹಂಕಾರದಿಂದ ಉಧ್ಬಿಷಿದ ಶೋಕ. ನನ್ನ ಅಪರಿಮಿತವಾದ ರಾಜ್ಯಲಾಲಸೆಯಿಂದ ಹುಟ್ಟಿದ ಶೋಕ.	ಉಪ	: ಈಗ ನೀನು ಸಾಧಿಸಿದ ವಿಜಯವು ಕೇವಲ ಕ್ಷಣಿಕವಾದುದು. ಇಂತಹ

- ವಿಜಯಕ್ಕೆ ನೂರು ಪಾಲು
ಮಿಗಿಲಾದ ವಿಜಯವೇ ಧರ್ಮ
ವಿಜಯ. ಅಂತಹ ಧರ್ಮವಿಜಯ
ವನ್ನು ಸಾಧಿಸಬೇಕು ನೀನು!
ಧರ್ಮಸಾಮಾಜ್ಯದ ಪ್ರವರ್ತಕ
ನಾಗಬೇಕು ನೀನು!
- ಅಶೋಕ : ಇಂದನಿಂದಲೇ ಅದಕ್ಕೆ ದೀಕ್ಷೆಪಿಸು
ತ್ತೇನೆ. ಇಂದನಿಂದ ಅಹಿಂಸಾಧರ್ಮವೇ
ನನ್ನ ಧರ್ಮ. ನೀವೇ ನನ್ನ ಗುರು.
- ಉಪಗುಪ್ತ : ನಿನಗೆ ಶಭವಾಗಲಿ! ಧರ್ಮಕ್ಕೆ
ಜಯವಾಗಲಿ!
- ಚಟುವಟಿಕೆಗಳು**
- **ಚಚೆಸಿರಿ**
 - ಸಾಮಾಜಿಕ ಅಶೋಕನು ಯಥಾರ್ಥವನ್ನು ಕೈಬಿಟ್ಟು
ಅಹಿಂಸಾ ವರಾಗ್ರವನ್ನು ಆನುಸರಿಸುವ
ಶೀಮಾನವನ್ನು ಕೈಗೊಂಡದ್ದು ಸರಿಯೇ? ಇದರ
ಒಗ್ಗೆ ನಿಮ್ಮ ಅಭಿಪ್ರಾಯವೇನು? ಚಚೆಸಿರಿ.
 - **ಪದಗಳ ಅರ್ಥ ತಿಳಿಯಿರಿ**
 - ಹಾರದಲ್ಲಿ ಬರುವ ನವೀನ ಪದಗಳನ್ನು ಪಟ್ಟಿಮಾಡಿರಿ.
ಅರ್ಥಕೊಂಡ ಸಹಾಯದಿಂದ ಅರ್ಥವನ್ನು
ಕಂಡುಹಿಡಿಯಿರಿ.
 - **ಉತ್ತರಿಸಿರಿ**
 - ಅಶೋಕನು ರಣರಂಗದಲ್ಲಿ ಕಂಡ ದೃಶ್ಯವೇನು?
ಭೇರಿಗಳ ಫೋಟವನ್ನು ನಿಲ್ಲಿಸಲು ಅಶೋಕನು ಏಕೆ
ಅಪ್ಪಣಿ ಮಾಡಿದನು?
 - ಉಪಗುಪ್ತನು ಅಶೋಕನಿಗೆ ನೀಡಿದ ಉಪದೇಶ
ವೇನು?
 - **ಕಥೆ ಬರೆಯಿರಿ.**
 - ಈ ನಾಟಕವನ್ನು ಕಥಾರೂಪದಲ್ಲಿ ಬರೆಯಿರಿ.
 - **ವಾತೇ ತಯಾರಿಸಿರಿ**
 - ‘ಹೃದಯ ಪರಿವರ್ತನೆ’ ಎಂಬ ನಾಟಕವು ನಿಮ್ಮ
ಶಾಲೆಯಲ್ಲಿ ಪ್ರದರ್ಶನಗೊಳ್ಳಲಿದೆ. ಈ ವಿಚಾರವನ್ನು
ಉರಿನ ಜನರಿಗೆ ತಿಳಿಸಬೇಕಾಗಿದೆ. ಇದಕ್ಕಾಗಿ
ಸ್ಥಳೀಯ ವಾತಾದ ಪತ್ರಿಕೆಯಲ್ಲಿ ಪ್ರಕಟಿಸಲು
ವಾತೇಯೊಂದನ್ನು ತಯಾರಿಸಿರಿ.
 - **ನಾಟಕವನ್ನು ಶಾಲಾ ಸಾಹಿತ್ಯಸಭೆಯಲ್ಲಿ
ಅಭಿನಯಿಸಿರಿ.**
 - **ಬಿಟ್ಟ ಸ್ಥಳ ತುಂಬಿಸಿರಿ**
ಕೊಟ್ಟಿರುವ ಟಿಪ್ಪಣಿಯಲ್ಲಿ ಕೆಲವು ಪದಗಳಿಗೆ ಅಡಿಗರೆ
ಎಳಿಯಲಾಗಿದೆ. ಅವುಗಳ ವಿರೋಧಾರ್ಥ ಪದಗಳನ್ನು ಬಿಟ್ಟ
ಸ್ಥಳಗಳಲ್ಲಿ ತುಂಬಿಸಿ ಪುನಃ ಬರೆಯಿರಿ.
 - ನಾವು ಸದಾ ಸತ್ಯವನ್ನೇ ನುಡಿಯಬೇಕೆಂಬುದು
ಗಾಂಧಿಜಿಯವರ ನಿಲುವಾಗಿತ್ತು. ಅವರೆಂದೂ
ನುಡಿಯುತ್ತಿರಲಿಲ್ಲ. ಒಂದು ಸುಳ್ಳಿ ಹೇಳಿದರೆ ಅದನ್ನು
ಸಮಾಧಿಕಾರ ಸಮಳ್ಳಿ ಹೇಳಬೇಕಾಗುತ್ತದೆ. ಇದು
ಸಾಧ್ಯವಿಲ್ಲ. ಇಂತಹ ಕೆಲಸಕ್ಕೆ ತೊಡಗಬಾರದು. ಕೆಲವರಿಗೆ
ಸತ್ಯವನ್ನು ನುಡಿದರೆ ಏನಾಗಬಹುದೋ ಎಂಬ ಭಯವಿರುತ್ತದೆ.
ಸತ್ಯವನ್ನು ದಿಂದ ನುಡಿಯಬಹುದು. ಇದೇ ರೀತಿ
ಅಹಿಂಸೆಯನ್ನೂ ಗಾಂಧಿಜಿಯವರು ತಮ್ಮ ಜೀವನದಲ್ಲಿ
ಅಳವಡಿಸಿಕೊಂಡಿದ್ದರು. ಯೀಂದ ವೈರವು
ಬೆಳೆಯುತ್ತದೆ. ಸತ್ಯ ಮತ್ತು ಅಹಿಂಸೆಗಳು ಮಾನವನನ್ನು
ಸನ್ಯಾಗಿಸಿದ್ದು ಒಯ್ದಿರುತ್ತವೆ.
 - **ಕೆಳಗಿನ ವಾಕ್ಯಗಳನ್ನು ಸೂಚಿಸಿದಂತೆ ಪರಿವರ್ತಿಸಿರಿ**
 - ನಿನ್ನ ಅಂತರಂಗದಲ್ಲಿ ಏನಿದೆಯೆಂದು ನನಗೆ
ಅರ್ಥವಾಗಿದೆ.
(ನಾನು ಎಂದು ವಾಕ್ಯ ಪ್ರಾರಂಭಿಸಿರಿ)
 - ನಿಮ್ಮ ನೀರಿಗಾಗಿ ಈತ ಕಾಯಲಿಲ್ಲ. ಹೊಗಿಯೇ ಬಿಟ್ಟ
(ಒಂದು ವಾಕ್ಯವಾಗಿ ಬದಲಾಯಿಸಿರಿ)
 - ನನ್ನ ಅಪರಿಮಿತವಾದ ರಾಜ್ಯಲಾಲಸೆಯಿಂದ ಹುಟ್ಟಿದ
ಶೋಕವಿದು.
(ಈ ಶೋಕ ಎಂದು ವಾಕ್ಯ ಆರಂಭಿಸಿರಿ)

ಸಾಂದರ್ಭಕ್ಕೆ ಗರಿಮಾಡಿದಾಗ

ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಸೋಮಾರಿಯಾಗದೆ ಸದಾ ಕ್ರಿಯಾಶೀಲನಾಗಿರಬೇಕು. ನಿರಂತರವಾಗಿ ಯಾವುದಾದರೂ ಒಂದು ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮಗಿಷ್ಟವಾದ ಹವ್ಯಾಸದಲ್ಲಿ ತೊಡಗಿಸಿಕೊಳ್ಳುವುದು ಅವರನ್ನು ಉತ್ಸಾಹದಿಂದಿರುವಂತೆ ಪ್ರೇರೇಷಿಸುತ್ತದೆ ಮತ್ತು ಅಭಿವೃದ್ಧಿಯತ್ತ ಕೊಂಡೊಯ್ದುತ್ತದೆ. ನಾವು ಆಯ್ದು ಮಾಡುವ ಹವ್ಯಾಸಗಳು ಪ್ರಕೃತಿ ಮತ್ತು ಸಮಾಜದ ಸಂಬಂಧವನ್ನು ಬಲಪಡಿಸುವಂತೆ ಎಚ್ಚರವಹಿಸಬೇಕಾದುದು ಅತಿ ಅಗತ್ಯ.



ಸಲೀಂ ಅಲಿ ಮುಂಬೈಯ ಕೇರಾವಡಿ ಪ್ರದೇಶದ ಮಧ್ಯಮ ವರ್ಗದ ಶುಟುಂಬಕ್ಕೆ ಸೇರಿದವರು. ತಮ್ಮ ಮೂರನೇ ವಯಸ್ಸಿನ ಹೊತ್ತಿಗೆ ಅವರು ತಂದೆ ತಾಯಿಗಳಿಬ್ಬರನ್ನೂ ಕಳೆದುಕೊಂಡಿದ್ದರು. ಹಾಗಾಗಿ

ಸೋದರ ಮಾವನ ಮನೆಯಲ್ಲಿ ಬೆಳೆದರು. ಗಣಿತವನ್ನು ಇಷ್ಟಪಡದ ಅವರು ಗಣಿತದ ತರಗತಿಗೆ ಚಕ್ಕರ್ಹು ಹಾಕಿ, ಹಾರಾಡುತ್ತಿದ್ದ ಹಕ್ಕಿಗಳನ್ನು ಎಣಿಸುತ್ತಿದ್ದರು! ಮುಂಬಯಿಯ ನ್ಯಾಚರಲ್ ಹಿಷ್ಟರಿ ಸೋಸೈಟಿಯೇ ಅವರ ಮನೆ ಶಾಲೆ, ಮಸೀದಿ ಎಲ್ಲವೂ ಆಯಿತು. ಭಾರತದ ಉಪಖಂಡವನ್ನೇಲ್ಲ ಅವರು ಸುತ್ತಿದರು. ಅಲ್ಲಿನ ಹಕ್ಕಿಗಳನ್ನೇಲ್ಲ ವೀಕ್ಷಿಸಿದರು. ಅವರು ‘ಭಾರತದ ಹಕ್ಕಿ ಮನುಷ್ಯ’ ಎಂದು ಹೆಸರು ಪಡೆದರು ತಮ್ಮ ಅಧ್ಯಯನದಿಂದ, ಕ್ಷೇತ್ರ ಕಾರ್ಯದಿಂದ, ಬರವಣಿಗಳಿಂದ ಅವರು ರಾಷ್ಟ್ರದಲ್ಲಿ ಪಕ್ಷಿ ಮನಸ್ಸೊಂದನ್ನು ಸೃಷ್ಟಿಸಲು ಸತತವಾಗಿ ಶ್ರಮಿಸಿದರು.

ಪಕ್ಕಿಗಳ ಕುರಿತು ತಮ್ಮ ಆಸಕ್ತಿಯೆಲ್ಲ ಸಲೀಂ ಅಲಿಯವರಿಂದ ಬಂದದ್ದು ಎಂದು ಇಂದಿರಾಗಾಂಡಿ

ಹೇಳುತ್ತಿದ್ದರು. ರಾಜೀಶ್ವರ ಪ್ರಸಾದ್, ನಾರಾಯಣ ಸಿಂಹ ಎಂಬವರು ಮಕ್ಕಳಿಗಾಗಿ ಬರೆದ ‘ನ್ಯೂಹಕ್ಕಿಗಳು’ ಎಂಬ ಪ್ರಸ್ತರಕ್ಕೆ ಬರೆದ ಮನ್ನಡಿಯಲ್ಲಿ ಇಂದಿರಾ ಗಾಂಡಿ ಹೇಳುತ್ತಾರೆ:



“ದೆಹರಾಡೊನಿನ ಜ್ಯೇಶ್ವಿನಿಂದ ನನ್ನ ತಂದೆಯವರು ಸಲೀಂ ಅಲಿಯವರ ಅನಂದದಾಯಕವಾದ ಪ್ರಸ್ತರ ವನ್ನು ನನಗೆ ಕಳಿಸುವವರೆಗೂ, ಬಹುಪಾಲು

ಭಾರತೀಯರಂತೆ ನಾನೂ ಹಕ್ಕಿಗಳ ಬಗೆಗೆ ಯೋಚಿಸಿಯೇ ಇರಲಿಲ್ಲ. ಈ ಪ್ರಸ್ತರ ಒಂದು ಹೊಸ ಪ್ರಪಂಚಕ್ಕೆ ನನ್ನ ಕಣ್ಣ ತೆರೆಸಿತು. ನಾನು ಎಷ್ಟೊಂದನ್ನು ಕಳೆದುಕೊಳ್ಳುತ್ತಿದ್ದನೆಂಬುದು ನನಗೆ ಆಗಲೇ ಗೊತ್ತಾದದ್ದು” , ಸಲೀಂ ಅಲಿಯವರ ಪ್ರಸ್ತರಗಳ ನೆರವಿನಿಂದಲೇ ತಾವು ಹಕ್ಕಿಗಳನ್ನು ಗುರುತಿಸುವುದು ಸಾಧ್ಯವಾಯಿತೆಂದೂ ಅವರು ಇನ್ನೊಂದು ಸಂದರ್ಭದಲ್ಲಿ ಹೇಳಿದ್ದಾರೆ.

ಜವಾಹರಲಾಲ್ ನೆಹರೂರವರು ಸಲೀಂ ಅಲಿಯವರ ಬರವಣಿಗೆಯ ಆರಾಧಕರಾಗಿದ್ದರು. ಅಹಮದ್ ನಗರದ ಜ್ಯೇಶ್ವಿನಲ್ಲಿದ್ದಾಗ ಮೌಲಾನ ಅಬ್ದುಲ್ ಕಲಾಮ್ ಅಜಾದ್ ಅವರು ತಮ್ಮ ಕೋಣೆಯಲ್ಲಿ ಸೇರಿಕೊಂಡಿದ್ದ ಒಂದು ಜೊತೆ ಗುಬ್ಬಿಗಳ ಬಗೆಗೆ ಹೆಚ್ಚಾಗಿ ತಿಳಿದುಕೊಳ್ಳಲು ಇನ್ನೊಂದು ಕೋಣೆಯಲ್ಲಿ ಬಂಧಿಯಾಗಿದ್ದ ನೆಹರೂರವರಿಂದ ಸಲೀಂ ಅಲಿಯವರ ಪ್ರಸ್ತರವನ್ನು ಎರವಲು ಪಡೆದಿದ್ದರಂತೆ.

ಭಾರತೀಯ ಪಕ್ಕಿಗಳನ್ನು ಕುರಿತು ಸಲೀಂ ಅಲಿಯವರ ಪ್ರಸ್ತರ (ದಿ ಬುಕ್ ಆಫ್ ಇಂಡಿಯನ್ ಬಿಬ್ಲ್) ತುಂಬ ಪ್ರಸಿದ್ಧವಾದದ್ದು. 1941ರಲ್ಲಿ ಅದು ಮೊದಲ ಸಲ ಪ್ರಕಟವಾಯಿತು. ಆಗ ಅದರ ಬೆಲೆ ಹದಿನಾಲ್ಕು ರೂಪಾಯಿ ಅದರಲ್ಲಿ ಭಾರತದ 141 ಜಾತಿಯ ಸಾಮಾನ್ಯ ಹಕ್ಕಿಗಳ





ಪರಿಚಯವಿತ್ತು. ಮುಂದಿನ ಆವೃತ್ತಿಗಳಲ್ಲಿ ಈ ಸಂಪ್ರೇಶಿಸಿದ್ದ ಹೊಮೀತು. “ಹಾಗೆಯೇ ಪುಸ್ತಕದ ಬೆಲೆಯೂ ಬೆಳೆಯಿತು” ಎಂದು ಸಲೀಂ ಅಲಿ ತಮಾಪೆ ಮಾಡುತ್ತಾರೆ. 1940ರಲ್ಲಿ

ಪುಸ್ತಕದ ಹನ್ನೊಂದನೇ ಮುದ್ರಣ ಹೊರಬಂತು. ಅದರಲ್ಲಿ 280 ಜಾತಿಯ ಹಕ್ಕಿಗಳ ಪರಿಚಯ ವಿದೆ. ಬೆಲೆ ಅರುವತ್ತು ರೂಪಾಯಿ. ಈವರೆಗೆ ಈ ಪುಸ್ತಕ ಸುಮಾರು ಅರ್ಥಲಕ್ಷ ಪ್ರತಿಗಳು ಮಾರಾಟವಾಗಿವೆ. ಸಿ.ಪಿ. ರಾಮಾಸ್ವಾಮಿ ಅಯ್ಯರ್ ಕೇರಳ ವಿಶ್ವವಿದ್ಯಾನಿಲಯದಲ್ಲಿ ಹಂಚಿಕೆಗಾಗಿ ಈ ಪುಸ್ತಕದ ಬದುನೂರು ಪ್ರತಿಗಳನ್ನು ಖರೀದಿಸಿದ್ದರಂತೆ.

ಮೊದಲ ಪುಸ್ತಕದ ಈ ಯಶಸ್ವಿ ಸಲೀಂ ಅಲಿಯವರು ಮುಂದೆ ಎಷ್ಟೋ ಪುಸ್ತಕಗಳನ್ನು ಬರೆಯಲು ಪ್ರಚೋದಿಸಿತು. ಬಗೆಬಗೆಯ ಧೈಯೋದೇಶಗಳ ನಾನಾ ರೀತಿಯ ಅನೇಕ ಪುಸ್ತಕಗಳನ್ನು ಅವರು ಪ್ರಕಟಿಸಿದ್ದಾರೆ. ‘ಕೇರಳದ ಹಕ್ಕಿಗಳು’, ‘ಸಿಕ್ಕಿಂನ ಹಕ್ಕಿಗಳು’, ‘ಭಾರತದ ಬೆಳ್ಳಪ್ರದೇಶದ ಹಕ್ಕಿಗಳು’, ‘ಭಾರತ ಪಾಕಿಸ್ತಾನಗಳ ಪಕ್ಕಿಗಳ ಕೈಪಿಡಿ’ – ಮೊದಲಾದವುಗಳು ಅವರ ಪುಸ್ತಕಗಳ ಪಟ್ಟಿಯಲ್ಲಿವೆ. ವಿಲೇಂಡ್ರನ್ ರಿಪೇಲೆಯ್ ಎನ್ನುವವರೊಡನೆ ಕೂಡಿ ಸಲೀಂ ಅಲಿ ಈ ಕೆಲಸ ಮಾಡಿದ್ದಾರೆ. ಅವರ ಕೆಲವು ಪುಸ್ತಕಗಳು ಭಾರತದ ನಾನಾ ಭಾಷೆಗಳಿಗೆ ಭಾಷಾಂತರಗೊಂಡಿವೆ.

ಮುಂಬೈನ ನ್ಯಾಚರಲ್ ಹಿಸ್ಟರಿ ಸೊಸೈಟಿಯೊಡನೆ ಸಲೀಂ ಅಲಿಯವರ ಸಂಬಂಧ ಶೀರ ನಿಕಟವಾದದ್ದು. ಕೆಲವು ಇಗ್ಲಿಫ್‌ ಜನರ ಅಸ್ತಕಿಯಿಂದ ಅತ್ಯಿತ್ವಕ್ಕೆ ಬಂದ (1553) ಈ

ಸಂಸ್ಥೆ ಈಗ ಇಡೀ ಏಷಿಯಾ ದಲ್ಲಿಯೇ ಪ್ರಸಿದ್ಧವೆನಿಸಿದೆ. ಇದರ ಈ ಕೇರಿಗೆ ಸಲೀಂ ಅಲಿಯವರು ಬಹುಮಟ್ಟಿಗೆ ಕಾರಣಾರಾಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. 1927ರಷ್ಟು ಹಿಂದೆಯೇ ಅಲರು ಸಂಸ್ಥೆಯ



ಪತ್ರಿಕೆಗೆ ಸಂಪಾದಕರಾಗಿದ್ದರು. 1950 ರಲ್ಲಿ ಕಾಯಂದತೀರ್ಯಾದರು. ಕೆಳದ ಹತ್ತು ಪ್ರಷಾಗಳಿಂದಲೂ ಸಲೀಂ ಅಲಿ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಅವರು ಸಂಪರ್ಕ ಪಡೆದಿದ್ದ ಸಂಘಸಂಸ್ಥೆಗಳು ಒಂದರಡಲ್ಲ. ಎಲ್ಲೆಲ್ಲಿ ಅವರು ಕೆಲಸ ಮಾಡಿದರೊ ಅಲ್ಲಿಲ್ಲ ಅವರು ತಮ್ಮ ಪ್ರಭಾವವನ್ನು ಉಳಿಸಿದರು.

ಅವರ ಸಂಶೋಧನೆ ಹಾಗೂ ಬರವಣಿಗೆಯ ಕೆಲಸದಲ್ಲಿ ಅವರ ಹೆಂಡತಿ ತಹೆಮಿನ ವಹಿಸಿದ ಪಾತ್ರ ದೊಡ್ಡದು. ಅದನ್ನು ಸಲೀಂ ಅಲಿ ತಮ್ಮ ಅತ್ಯಕಢಿಯಲ್ಲಿ ನಿರೂಪಿಸಿದ್ದಾರೆ. 1929ರಲ್ಲಿ ಅವರು (ತಹೆಮಿನ) ಶೀರಕೊಂಡ ಮೇಲೆ, ಸಲೀಂ ಅಲಿ ಡೆಹರಾಡೂನಿನ ತಮ್ಮ ವಾಸಸ್ಥಳವನ್ನು ಮುಂಬಿಯಿಗೆ ಬದಲಾಯಿಸಿದರು. ಮುಂಬೈನಂಥ ನಗರ ಜೀವನವನ್ನು ಅವರು ಅಷ್ಟಾಗಿ ಇಷ್ಟುಪಟ್ಟವರಲ್ಲ. ಅದರೆ ತಹೆಮಿನರಿಲ್ಲದ ಡೆಹರಾಡೂನಿನಲ್ಲಿ ಅವರು ಸಹಜವಾಗಿ ಶಾಸ್ವತವನ್ನು ನುಭವಿಸಿದರು. ಮುಂಬಿಯಲ್ಲಿ ಹತ್ತಿರದ ಬಂಧುಗಳಿದ್ದರು; ವಿಶ್ವಾಸದ ಆಹ್ವಾನವಿತ್ತು: ಮೇಲಾಗಿ ನ್ಯಾಚರಲ್ ಹಿಸ್ಟರಿ ಸೊಸೈಟಿಯಿತ್ತು. ಮನಸ್ಸಿಲ್ಲದ ಮನಸ್ಸಿನಿಂದಲೇ ಅವರು ಡೆಹರಾಡೂನ ನ್ನು ಬಿಟ್ಟರು.



ಬಲ್ಿಂಡ್ ವಿಶ್ವವಿದ್ಯಾನಿಲಯದಲ್ಲಿ ಹೆಚ್ಚಿನ ಶಿಕ್ಷೆಗಳ ಪಡಿದಿದ್ದ ಸಲೀಂ ಅಲಿ ಜಗತ್ತಿನ ಪ್ರಖ್ಯಾತ ಪಕ್ಕಿ ಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದರು. ಅವರು ಮುಂದಿನ ಜನಾಂಗಕ್ಕಾಗಿ ಎಷ್ಟೋ ಪಕ್ಕಿ ಸಂತತಿಗಳ ನೆನಪನ್ನು ಉಳಿಸಿಕೊಟ್ಟಿದ್ದಾರೆ. ತಮ್ಮ ಕಾಲದ ಜನರಿಗೇ ಗೊತ್ತಿಲ್ಲದ ಎಷ್ಟೋ ಪಕ್ಕಿ ಸಂತತಿಗಳನ್ನು ಪರಿಚಯಿಸಿಕೊಟ್ಟಿದ್ದಾರೆ. ಅವರಿಗೆ ಸಂದ ಗೌರವಗಳಿಗೆ ಲೆಕ್ಕಾಪಿಲ್ಲ. ಪದ್ಧತಿಭಾಷಣ (1958), ಪದ್ಧತಿಭಾಷಣ (1976) ಪ್ರಶಸ್ತಿಗಳಿರದೂ ಅವರಿಗೆ ದೊರಕಿದ್ದವು. ಅಲಿಫರ್ (1958), ದಿಲ್ಲಿ (1973), ಅಂಧ್ರ (1978) ವಿಶ್ವವಿದ್ಯಾನಿಲಯಗಳು ಅವರಿಗೆ ಗೌರವ ಪದವಿಗಳನ್ನು ನೀಡಿದ್ದವು. ಪದಕಗಳು, ಬಹುಮಾನಗಳು, ಫೆಲೋಷಿಪ್‌ಗಳು, ಸದಸ್ಯತ್ವಗಳು ಹಲವಾರು ಬಂದಿದ್ದವು.

ಇವುಗಳಲ್ಲಿಲ್ಲ ಮುಖ್ಯವಾದುದೆಂದರೆ ಪಾಲ್‌ಗೆಟ್ಟಿ

ಅಂತರೋರಾಷ್ಟ್ರೀಯ ಪ್ರಶ್ನೆ (1976). ಇದನ್ನು ಪಡೆದವರಲ್ಲಿ ಸಲೀಂ ಅಲಿ ಎರಡನೆಯವರು. ಈ ಪ್ರಶ್ನೆಯ ಐವತ್ತು ಸಾವಿರ ಡಾಲರುಗಳ ಮೊತ್ತವನ್ನು ಅವರು ತಮ್ಮ ಮಾತ್ರಸಂಸ್ಥೆಯ ಬೆಳವಣಿಗೆಗೆಂದು ನೀಡಿದರು. ಸಲೀಂ ಅಲಿಯವರನ್ನು ಈ ದೊಡ್ಡ ಪ್ರಶ್ನೆಗೆ ಶಿಫಾರಸು ಮಾಡಿದ ಅಮೆರಿಕೆಯ ಸೆನೆಟರ್ ಮಧಿಯಾಸ್ “ಸಲೀಂ ಅಲಿ ಪರಿಸರ ಬಹ್ಕು” ಎಂದು ವಣಿಕಿಸಿದ್ದಾರೆ. ಸೆನೆಟರ್ ಮಧಿಯಾಸ್ ಒಮ್ಮೆ ಭಾರತಕ್ಕೆ ಬಂದಿದ್ದಾಗ ಮಾತಿನ ನಡುವೆ ಇಂದಿರಾಗಾಂಧಿ ಕೇಳಿದರಂತೆ “ನೀವು ಸಲೀಂ ಅಲಿಯವರನ್ನು ಬಲ್ಲಿರಾ?” “ಇಲ್ಲ” ಎಂದರು ಮಧಿಯಾಸ್. ಒಡನೆಯೇ ಇಂದಿರಾಗಾಂಧಿ, ಅವರ ಭೇಟಿಗೆ ವ್ಯವಸ್ಥೆ ಮಾಡಿದರು. ಮಧಿಯಾಸ್ ಸಲೀಂ ಅಲಿಯವರೊಡನೆ ಮುಂಬ್ಯೆ ಸಮೀಪದ ಒಂದು ಉದ್ಯಾನದಲ್ಲಿ ಒಂದು ದಿನವನ್ನು ಕಳೆದರು. ಆ ಸಂಭಂಡವನ್ನು ನೆನಪಿಸಿಕೊಂಡು ಸೆನೆಟರ್ ಮಧಿಯಾಸ್ ಹೇಳುತ್ತಾರೆ: “ಸಲೀಂ ಅಲಿ ಆ ದಿನ ಅರಣ್ಯಗಳ ಸೌಂದರ್ಯಕ್ಕೆ ನನ್ನ ಕಣ್ಣು ತೆರೆಸಿದರು ಭಾರತದ ಹಕ್ಕಿಗಳನ್ನು ಕುರಿತು ನಾನು ಎಷ್ಟೋ ಕಲಿತೆ. ಮೇಲಾಗಿ ಎಲ್ಲ ಕಡೆಯೂ ಇರುವ ಎಲ್ಲರೂ ಹಂಚಿಕೊಂಡ ವಾನವ ಗುಣಗಳನ್ನು ತಿಳಿದುಕೊಂಡೇ.”

ಸಲೀಂ ಅಲಿ ರಾಜ್ಯಸಭೆಗೆ ನಾಮಕರಣಗೊಂಡಾಗ ಯಾರೋ ಕೇಳಿದರಂತೆ “ಇದುವರೆಗೂ ನೀವು ಹಕ್ಕಿಗಳನ್ನು ವೀಕ್ಷಿಸುತ್ತಿದ್ದಿರಿ. ಈಗೇನು ಮಾಡುತ್ತಿರಿ?”

ಸಲೀಂ ಅಲಿ ಹೇಳಿದರಂತೆ: “ಈಗ ಒಂದು ತರಹ ಜನರನ್ನು ವೀಕ್ಷಿಸುತ್ತೇನೆ!”

ಹಕ್ಕಿಗಳದ್ದೇ ಒಂದು ಲೋಕ ಅದರಲ್ಲಿ ಸೌಂದರ್ಯಕ್ಕೆ ರೆಕ್ಕೆ ಕಟ್ಟಿ ಇರುತ್ತದೆ. ಸೌಂದರ್ಯವೇ



ರೂಪಗೊಂಡ ಹಕ್ಕಿಗಳು ಹಾಡುತ್ತವೆ, ಹಾರುತ್ತವೆ, ಕುಣಿಯುತ್ತವೆ, ಕುಪ್ಪಳಿಸುತ್ತವೆ. ಅದರೆ ಅದನ್ನು ನೋಡಿ ಸಂತೋಷಿಸುವವರು ಬಹಳ ಕಡಿಮೆ. ನಾಗರಿಕತೆಯ ಗಡಿಬಿಡಿ ಗಲಿಬಿಲಿಗಳಿಂದ ದೂರವಾಗಿ ನೆಮ್ಮೆದಿಯನ್ನು ಪಡೆಯಲು ಪಕ್ಕಿ ಪ್ರಪಂಚ ನಮಗೆ ಸಹಾಯ ಮಾಡುತ್ತದೆ. ಪಕ್ಕಿ ಪರಿವೀಕ್ಷಣೆಯ ರೋಮಾಂಚನವನ್ನು ಯಾರಾದರೂ ‘ಪರಾರಿವಾದ’ ಎನ್ನಬಹುದು ಇರಬಹುದು, ಆದರೆ ಸಲೀಂ ಅಲಿ ಹೇಳುತ್ತಾರೆ. “ಅದಕ್ಕೆ ಸಮರ್ಪಣನೆಯ ಅಗತ್ಯವಿಲ್ಲ.”

ಜೀವನದಲ್ಲಿ ಒಬ್ಬಿಬ್ಬಿಗೆ ಒಂದೊಂದು ರೀತಿಯ ಹವ್ಯಾಸ ಇರುವುದುಂಟು. ಕೆಲವರು ಅಂಚಿ ಚೀಟಿಗಳನ್ನು, ನಾಣ್ಯಗಳನ್ನು ಸಂಗೃಹಿಸುವ ಹವ್ಯಾಸವನ್ನು ಬೆಳೆಸಿಕೊಂಡಿದ್ದರೆ., ವಷಣದ ಪ್ರಮುಖ ಘಟನೆಗಳನ್ನು ಸಂಗೃಹಿಸುವವರು, ಉತ್ತಮ ಪುಸ್ತಕಗಳನ್ನು ಸಂಗೃಹಿಸುವವರೂ ಇರುವುದುಂಟು. ಆದರೆ ಡಾ. ಸಲೀಂ ಅಲಿಯವರು ಹಕ್ಕಿಗಳ ಬಗ್ಗೆ ಆಸ್ತಕಿವಹಿಸಿದವರು. ಹೀಗೆ ಸಲೀಂ ಅಲಿಯವರು ಹಕ್ಕಿಗಳನ್ನು ಕುರಿತು ಅಧ್ಯಯನ ನಡೆಸಿ ‘ಭಾರತದ ಹಕ್ಕಿ ಮನುಷ್ಯ’ ರಾದರು.

ಹಾ.ಮಾ. ನಾಯಕ

ಡಾ. ಹಾರೋಗದ್ದೆ ಮಾನಪ್ಪ ನಾಯಕ

ಡಾ. ಹಾರೋಗದ್ದೆ ಮಾನಪ್ಪ ನಾಯಕ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನವರು. ಇವರು 1931ರ ಫೆಬ್ರವರಿ 5ರಂದು ಜನಿಸಿದರು. ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿದರ್ಶಕರಾಗಿ, ಗುಲ್ಬರ್ಗ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಸೇವೆಸಲ್ಲಿಸಿದ್ದಾರೆ. ಬಾಕ್ಷೋಟ, ಸೂಲಂಗಿ, ಸಮೀಕ್ಷೆ, ಸಂಕೀರ್ಣ, ರವೀಂದ್ರನಾಥ, ಹಾವು ಮತ್ತು ಹಣ್ಣು ಇವರು ರಚಿಸಿದ ಗದ್ಯ ಕೃತಿಗಳು. ಶಾಂತಿ ಸ್ವರೂಪ ಭಾಣ್ಯಗರ್ಜ, ಭಾರತದ ಹಳ್ಳಿಗಳು, ರೂಪಾರಾಧಕ ಮತ್ತು ನಿಸಗದದ್ದಿಯಲ್ಲಿ ಎಂಬುದು ಇವರ ಸಂಪಾದಿತ ಕೃತಿಗಳು. ಪ್ರಜಾವಾಣಿ ಪತ್ರಿಕೆಯ ವಾರದ ವಿಭಾಗದ ಸಂಪ್ರತಿ ಅಂಕಣಕಾರರು. ಈ ಲೇಖನವನ್ನು ಪ್ರಜಾವಾಣಿ ಪತ್ರಿಕೆಯಿಂದ ಆಯ್ದುಕೊಳ್ಳಲಾಗಿದೆ.



ಚಟುವಟಿಕೆಗಳು

□ ಉತ್ತರಿಸಿರಿ

- ಡಾ. ಸಲೀಂ ಅಲಿಯವರನ್ನು ‘ಭಾರತದ ಹಕ್ಕು ಮನುಷ್ಯ’ ಎಂದು ಕರೆಯಲು ಕಾರಣವೇನು?
- ‘ನಮ್ಮ ಹಕ್ಕಿಗಳು’ ಪ್ರಸ್ತುತದ ಮುನ್ನಡಿಯಲ್ಲಿ ಇಂದಿರಾಗಾಂಥಿ ಏನೆಂದು ಹೇಳಿದ್ದಾರೆ?
- ಡಾ. ಸಲೀಂ ಅಲಿಯವರಿಗೆ ಲಭಿಸಿದ ಪ್ರಶ್ನೆಗಳು ಯಾವುವು?

□ ಘಟನೆಗಳನ್ನು ಕ್ರಮೀಕರಿಸಿ ಬರೆಯಿರಿ

- ‘ದ ಬುಕ್ ಆಫ್ ಇಂಡಿಯನ್ ಬಡ್ಫೌ’ 1941ರಲ್ಲಿ ಮೊದಲ ಸಲ ಪ್ರಕಟವಾಯಿತು.
- ಸಲೀಂ ಅಲಿ ಮುಂಬೈನ ಕೇತ್ವಾದಿ ಪ್ರದೇಶದ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು.
- ಸಲೀಂ ಅಲಿಯವರು 1976 ರಲ್ಲಿ ಪದ್ಧತಿಭಾಷಣ ಪ್ರಶ್ನೆ ಪಡೆದರು.
- ಪಶ್ಚಿಮೇತ್ತಾನ ಇಲ್ಲದೆ ದೇಹರಾಢೊನಿನಲ್ಲಿ ಅವರು ಸಹಜ ಶಾಂತಿಪನ್ಮೂಲಕ ವಿಸಿದ್ದರು.
- ಅಮೇರಿಕೆಯ ಸೆನೆಟರ್ ಮಧ್ಯಾಯಾಸ್ ‘ಸಲೀಂ ಅಲಿ ಪರಿಸರ ಬ್ರಹ್ಮ’ ಎಂದು ವರ್ಣಿಸಿದ್ದಾರೆ.
- ಸಿ.ಪಿ. ರಾಮಸ್ವಾಮಿ ಕೇರಳ ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದಾಗ ವಿಶ್ವವಿದ್ಯಾನಿಲಯದಲ್ಲಿ ಹಂಚಿಕೆಗಾಗಿ ಈ ಪ್ರಸ್ತುತದ ಐದು ನೂರು ಪ್ರತಿಗಳನ್ನು ಖರೀದಿಸಿದ್ದರು.

□ ಬಿಟ್ಟಿಸಿಕ್ಕಣ ತುಂಬಿಸಿರಿ

ಕೆಳಗೆ ಕೊಡಲಾದ ಟಿಪ್ಪಣಿಯಲ್ಲಿ ಕೆಲವು ಪದಗಳು ಬಿಟ್ಟಿಹೋಗಿವೆ. ಆವರಣದಲ್ಲಿ ಕೊಟ್ಟಿರುವ ಪದಗಳನ್ನು ಸರಿಯಾದ ರೂಪದಲ್ಲಿ ಯೋಗ್ಯವಾದ ಸ್ಥಳದಲ್ಲಿ ಭರ್ತಿಕೊಂಡಿರಿ.

(ಸತತ, ಪ್ರಚೋದಿಸು, ನಿಕಟ, ಪ್ರಭಾವ, ನಿರೂಪಿಸು, ಸಂತತಿ, ಆಶ್ರಯ, ಸಂಪರ್ಕ, ಸಹಜ)


ಹಕ್ಕಿಗಳಿಗೂ ಮರಗಳಿಗೂ

ಸಂಬಂಧವಿದೆ. ಕೆಲವು ಸಸ್ಯಗಳ ಹಣ್ಣಿಗೆ ಹಕ್ಕಿಗಳು ಕಾರಣವಾಗುತ್ತವೆ ಎಂಬುದನ್ನು ವಿಜ್ಞಾನಿಗಳು

ಸಸ್ಯಗಳು ಹೂ, ಹಣ್ಣಗಳತ್ತ ಹಕ್ಕಿಗಳು ಬರುವಂತೆ ಹಕ್ಕಿಗಳ ಕೆಲವು ಸಸ್ಯಗಳು ಹೂಗಳ ಹಣ್ಣಗಳಾಗಿ ಬಲಿತರೆ ಇನ್ನು ಕೆಲವು ಸಸ್ಯಗಳ ಹಣ್ಣಗಳ ಬೀಜಗಳು ಬೇರೆದೆಗೆ ಸಾಗಿ ಹೊಸ ಗಿಡಗಳಾಗಿ ಮೊಳೆಯುತ್ತವೆ. ಈ ರೀತಿ ಬೆಳೆದ ವೃಕ್ಷಗಳು ಪಕ್ಷಿಗಳಿಗೆ ನೀಡುತ್ತವೆ. ಇಂದು ಅರಣ್ಯನಾಶ ವಾಗುತ್ತಿರುವುದರಿಂದ ಹಕ್ಕಿಗಳ ಅಳಿಯುತ್ತಿದೆ. ಇದು ಕೆಲವು ವೃಕ್ಷಗಳ ಮೇಲೂ ಬೀರಬಹುದು.

□ ಪದಸೂಂಹ ರಚಿಸಿರಿ

ಪಾಠಭಾಗದ ಸಹಾಯದಿಂದ ಪದಸೂಂಹವನ್ನು ಪೂರ್ತಿಗೊಳಿಸಿರಿ.



□ ವಿವರಣೆ ತಯಾರಿಸಿರಿ

ಗುಬ್ಬಚ್ಚಿ

“ಚೀಂವ್ ಚೀಂವ್ ಚೀಂವ್” ಎಂದು ಕೂಗುವ, ಚಿಕ್ಕಾಗ್ರಾಹಿ ಬಾದು ಮಿಶ್ರಿತ ತಿಳಿಕಂದು ಬಣ್ಣದ ಹಕ್ಕಿಯೇ ಗುಬ್ಬಚ್ಚಿ. ಇದು ಸುಮಾರು 15 ಸೆಂ.ಮೀ. ಉದ್ದ ವಿದ್ದು ಸರಾಸರಿ 25 ರಿಂದ 40 ಗ್ರಾಂಗಳಷ್ಟು ತೂಕವಿರುತ್ತದೆ. ದಪ್ಪನಾದ, ಚೊಪಾದ ಪ್ರಟ್ಟ ಕೊಕ್ಕನ್ನು ಹೊಂದಿದೆ. ಗಂಡು ಗುಬ್ಬಚ್ಚಿ ಹೆಣ್ಣಿಗಿಂತ ಹೆಚ್ಚು ಲಕ್ಷ್ಯಣವಾಗಿದೆ. ಕಣ್ಣಿನ ಸುತ್ತ, ಕುತ್ತಿಗೆ ಹಾಗೂ ಎದೆಯ ಮುಂಭಾಗ ದಲ್ಲಿ ಕಪ್ಪು ಬಣ್ಣವಿದ್ದರೆ ಅದನ್ನು ಗಂಡು ಗುಬ್ಬಚ್ಚಿ ಎಂದು ತಿಳೆಯ ಬಹುದು.



ದವಸ-ಧಾನ್ಯ, ಹಣ್ಣ-ಹಂಪಲು, ಹುಳು-ಹುಪ್ಪಟಿಗಳು, ಕ್ರಮಿ-ಕೀಟಗಳು ಇದರ ಆಹಾರ. ಇದು ಸಾಮಾನ್ಯವಾಗಿ ಧಾನ್ಯದ ಉಗ್ರಾಣ, ದಿನಸಿ ಅಂಗಡಿ, ಗಿರಣಿ ಮೊದಲಾದ ಕಡೆಗಳಲ್ಲಿ, ಮನೆಗಳಲ್ಲಿ ನಾರುಗಳಿಂದ ಗೂಡು ರಚಿಸುತ್ತದೆ. ಮಾನವನ ವಾಸಸ್ಥಾನದೊಂದಿಗೆ ನಿಕಟ ಸಂಬಂಧ ವಿರುವ ಕಾರಣ ಇದನ್ನು ‘ಮನೆಹಕ್ಕು’ ಎಂದೂ ಕರೆಯುವುದಿದೆ. ಇಂಗ್ಲೀಷ್‌ನಲ್ಲಿ ‘ಹೋಸ್ ಸ್ವೇರೋ’ ಎಂದೂ ಮಲೆಯಾಳಂನಲ್ಲಿ ‘ಕುರುವಿ’ ಎಂದೂ ಕರೆಯುತ್ತಾರೆ.

ಹಿಂದೆ ಇವುಗಳ ಸಂಖ್ಯೆ ಧಾರಾಳವಾಗಿತ್ತು. ಮತ್ತೆಗಳ ಹಾಡುಗಳಲ್ಲಿ, ಕಡೆಗಳಲ್ಲಿ ಗುಬ್ಬಿಗೆ ಪ್ರಮುಖ ಸ್ಥಾನವಿತ್ತು. ಆದರೆ

ಇಂದು ನಗರೀಕರಣದ ಹಾಬಳಿಯಿಂದಾಗಿ ವಾಸಯೋಗ್ಯ ಪರಿಸರ ದೊರಕದೆ ಇವುಗಳ ಸಂತತಿ ದಿನೇ ದಿನೇ ಕ್ಷೇಣಿಸುತ್ತಿದೆ. ವಂಶನಾಶದೇಡೆಗೆ ಸರಿಯುತ್ತಿದೆ.


- ಗುಬ್ಬಜಿಯ ಕರಿತಾದ ವಿವರಣೆಯನ್ನು ಒದಿದಿರಲ್ಲವೇ? ನಿಮ್ಮ ಪರಿಸರದಲ್ಲಿ ಕಂಡುಬರುವ ಹಕ್ಕಿಗಳಲ್ಲಿ ಯಾವುದಾದರೂ ಒಂದರ ಕುರಿತು ವಿವರಣೆ ತಯಾರಿಸಿರಿ. ಸಹಪಾತಿಗಳು ತಯಾರಿಸಿದ ವಿವರಣೆಗಳನ್ನೆಲ್ಲ ಸಂಗ್ರಹಿಸಿ ‘ಪಕ್ಕಿ ವಿಶೇಷಾಂಕ’ ವೊಂದನ್ನು ತಯಾರಿಸಿರಿ.

ಕಲಿಕಾ ಸಾಧನೆಗಳು

- ಕಥೆ, ಕವಿತೆಗಳನ್ನು ಸೂಕ್ತವಾದ ಭಾವಾಭಿವೃಕ್ಷಿ ಯೋಂದಿಗೆ ಮಂಡಿಸುವುದು.
- ಕಥೆ, ಕವಿತೆ, ನಾಟಕ ಮೊದಲಾದ ಸ್ವಜನಾತ್ಮಕ ರಚನೆಗಳ ರಚನಾ ರೀತಿ, ಛೆಚಿತ್ತ, ವೈವಿಧ್ಯ ಮೊದಲಾದವುಗಳನ್ನು ಪರಿಗಣಿಸಿಕೊಂಡು ಸ್ವಂತ ದೃಷ್ಟಿಕೋನಕ್ಕನುಸಾರವಾಗಿ ಆಸ್ತಾದಿಸಿ, ವಾಚಿಕವಾಗಿ ಮಂಡಿಸುವುದು ಮತ್ತು ಬರೆದು ಮಂಡಿಸುವುದು.
- ಓದಿದ ಸ್ವಜನಾತ್ಮಕ ರಚನೆಗಳನ್ನು ವಿಭಿನ್ನ ಮತ್ತು ಸೂಕ್ತ ರೀತಿಯಲ್ಲಿ ಪುನರಾವಿಷ್ಟಿಸುವುದು.
- ಕಥೆಗಳನ್ನು ಮತ್ತು ಪರಿಚಿತವಾದ ವಸ್ತು/ ಸಂದರ್ಭಗಳನ್ನು ಆಧಾರವಾಗಿರಿಸಿಕೊಂಡು ನಾಟಕ ರಚನೆ ಮಾಡುವುದು.
- ವಿಷಯ ಮತ್ತು ಸಂದರ್ಭಕ್ಕೆ ಸೂಕ್ತವಾದ ಪದಗಳು, ಪ್ರಯೋಗಗಳು, ಶೈಲಿಗಳು ಎಂಬಿತ್ಯಾದಿಗಳನ್ನು
- ಸಂಭಾಷಣೆಯಲ್ಲಿ ಮತ್ತು ಬರವಣಿಗೆಯಲ್ಲಿ ಅಳವಡಿಸುವುದು.
- ಸ್ವಂತ ಅಭಿಪ್ರಾಯಗಳನ್ನು ಶಿಷ್ಟಭಾಷೆಯಲ್ಲಿ ಮಂಡಿಸುವುದು.
- ಸಾಮಾಜಿಕ ಮಹತ್ವದವ್ಯಾಖ್ಯಾನ ವಿಷಯಗಳನ್ನು ಆಧಾರವಾಗಿರಿಸಿ ಪ್ರಬಂಧ, ಮನವಿ, ಭಾಷಣ ಇತ್ಯಾದಿಗಳನ್ನು ರಚಿಸುವುದು.
- ಪರಿಚಿತವಾದ ಕವಿತೆಗಳಲ್ಲಿರುವ ಚಮತ್ವಾರ, ಬಿಂಬಕಲ್ಪನೆ, ವಣಣನೆ ಎಂಬವುಗಳನ್ನು ಗುರುತಿಸಿ, ವಿಶೇಷಿಸಿ, ಆಸ್ತಾದನ ಟಿಪ್ಪಣಿ, ತೊಲನಿಕ ಟಿಪ್ಪಣಿ, ವಣಣನೆ ಎಂಬಿತ್ಯಾದಿಗಳನ್ನು ರಚಿಸುವುದು.
- ಪಾಠಭಾಗಗಳಿಂದ ಆಚಿಂಷಿದ ಭಾಷಾಪರವೂ ಆಶಯಪರವೂ ಆದ ಸಾಮಾಧ್ಯಂಗಳನ್ನು ಉಪಯೋಗಿಸಿಕೊಂಡು ಸ್ವತಂತ್ರವಾದ ಸ್ವಜನಾತ್ಮಕ ರಚನೆಗಳನ್ನು ಮಾಡುವುದು.

2. ಜನಪದ ಸಿರಿ

ನಮ್ಮ ನಾಡು ಪೈವಿಧ್ಯಮಯ ಸಂಸ್ಕೃತಿಗಳ ತವರೂರು. ಆಧುನಿಕತೆಯ ಪ್ರಭಾವದಿಂದ ಇಂದು ನಮ್ಮ ಜೀವನ ಶೈಲಿ ಸಂಪೂರ್ಣ ಬದಲಾಗಿದೆ. ನಾವೆಲ್ಲಾ ನಮ್ಮ ಅಪೂರ್ವವಾದ ಕಲೆ, ಸಂಸ್ಕೃತಿ, ಸಾಹಿತ್ಯ. ಜನಪದ ಆಚರಣೆಗಳು, ಹಾಡುಗಳು ಮುಂತಾದುವುಗಳನ್ನು ಮರೆಯುತ್ತಿದ್ದೇವೆ. ವಿದ್ಯಾನ್ನಾನ ಮಾರ್ಧಮುಗಳು ಶುದ್ಧ ಕಲಾ ಪ್ರಕಾರಗಳ ಆಸ್ತಾದನೆಗೆ ತೋಡಕಾಗಿವೆಯೇ ಎಂಬ ಸಂಶಯ ಮಾಡುತ್ತಿದೆ. ಮನಸ್ಸನ್ನು ಮುದಗೊಳಿಸಲು, ಮಾನವೀಯ ಸಂಬಂಧಗಳನ್ನು ಧ್ಯಾಧಗೊಳಿಸಲು ನಮ್ಮ ಸಂಸ್ಕೃತಿ, ಜನಪದ ಆಚರಣೆಗಳು ಸಹಕರಿಸುತ್ತವೆ. ಅಪುಗಳನ್ನು ಮುಂದಿನ ಪೀಠಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮದು.




ಸುಗಿಕಾಲ

“ಸುಗಿ ಬರೆ ಹಿಗಿತಿರೆ ಸಗ್ಗಸುಖವ ತರುತ್ತದೆ”

ಮೇಲಿನ ಕವಿವಾಣಿಯಂತೆ ಸುಗಿಕಾಲದಲ್ಲಿ ಭೂಮಿಯ ಸ್ವರ್ಗಸಮಾನವಾಗುತ್ತದೆ. ಎಂದೂ ಕಾಣದ ಸಂಭ್ರಮ, ಸಡಗರ ಸವಣ ಚರಾಚರಗಳಲ್ಲಿ ಕಂಡುಬರುತ್ತದೆ.

ಸುಗಿಕಾಲ ಹಿಗಿ ಬಂದಿತೋ ನಮ್ಮ
ಬಾಳಿನಲ್ಲಿ ಭಾಗ್ಯತಂದಿತೋ
ಧಾನ್ಯದಾ ರಾಶಿಯ ಎಲ್ಲಿಡೆ ಜೀಲ್ಲುತ್ತ
ಭೂಮಿ ತಾಯಿ ಕಾಳು ಕೊಟ್ಟು ನಮ್ಮ
ಹೊಟ್ಟಿ ತುಂಬ ಅನ್ನವಿಟ್ಟಳು ॥ಸುಗಿ॥



ರಾಗಿಯ ಜೋಳದ ಭತ್ತದ ನವಣೆಯ
ತೋಗರಿ ಅವರೆಯ ರಾಶಿ ಹಾಕ್ಕಾಪ್ರೇ ನೋಡಿ
ಉದ್ದ ಹೆಸರಿನ ರಾಶಿ ಮಾಡ್ಯಪ್ರೇ
ಮುತ್ತು ಮುತ್ತು ಹೆಣೆದಂತ ತನೆಚೆಂದ
ಕಂತೆ ಕಂತೆ ಕಟ್ಟಿದಂತ ಬಣವೆ ಚಂದ
ಕಾಳುಕಾಳು ರಾಶಿ ಇವು ಎಂತ ಚಂದ
ಆಳು ಉದ್ದ ರಾಶಿ ಇವು ನೋಡಲಂದ
ಬಳ್ಳ ತುಂಬಿ ಕೊಡುವ ಆ ಪಡಿದಾನ ಚಂದ ॥ಸುಗಿ॥

ಹಳ್ಳಿಯ ಹೈಕ್ಕಲ್ಲ ಹೊಳ್ಳಿಯ ಹೊಕೊಂಡು
ಕೊಳ್ಳಿಯ ಬೆಳಕಿನಲ್ಲಿ ಉಣಿತಾರೆ ನಮ್ಮ
ಹಳ್ಳಿಗೆ ಅನ್ನದಾನ ಮಾಡುತಾರೆ
ಫಲ್ಲಫಲ್ಲ ಗೆಜ್ಜಿಗೆ ತಕ್ಕತಯ್ಯ ಹೆಚ್ಚಿಗೆ
ಮುತ್ತಿನ ಕೊಲುಗಳ ಹೊಯ್ಯುತಾರೆ
ತಿಂಗಳ ಬೆಳಕಲಿ ತಂಪಿನ ಹೊತ್ತಲಿ
ಹಂತಿಯ ಪದಗಳ ಹಾಡ್ಯಪ್ರೇ
ಹಳ್ಳಿಗೆ ಸಂತಸ ತುಂಬುತಾರೆ ನಮ್ಮ
ಹಳ್ಳಿಗೆ ಅನಂದ ನೀಡುತಾರೆ ॥ಸುಗಿ॥



ಹಾಲಕ್ಕೆ ಹಾಡ್ಯವೆ ಬೆಳ್ಳಕ್ಕೆ ಹಾಯ್ದಾವೆ
ಗೊರವಂಕ ಗೂಡಬಿಟ್ಟು ಬಂದ್ಯಾವೆ ನೋಡಿ
ಬಿದ್ದ ಕಾಳನ್ನು ಹುಡುಕಿ ತಿಂದ್ಯಾವೆ
ಹಕ್ಕಿಗೆ ಹಿಕ್ಕಿಗೆ ಕಾಳ ಕೊಡುವ ಸುಗಿಯು
ಮಕ್ಕಳು ಮರಿಗೆ ಬೆಲ್ಲದ ಹಗ್ಗಿಯು
ಒಕ್ಕಲಜನಕೆ ಬೆನ್ನ ಕೊಡುವ ಸುಗಿಯು
ನಾಡಿನ ಜನಕೆ ಅನ್ನ ಕೊಡುವ ಸುಗಿಯು
ಬಾಳು ಬಂಗಾರವಾಯ್ತೆ ಭೂತಾಯಿ ನಮ್ಮ
ಬಾಳು ಬಂಗಾರವಾಯ್ತೆ ಮಾತಾಯಿ ॥ಸುಗಿ॥



ಚಟುವಟಿಕೆಗಳು

- ಈ ಪದ್ಯವನ್ನು ರಾಗವಾಗಿ ಹಾಡಿರಿ.

- **ಉತ್ತರಿಸಿರಿ**
- ಈ ಜನಪದ ಹಾಡಿನಲ್ಲಿ ಸುಗ್ರಿಕಾಲದ ಆಗಮನವನ್ನು ಹೇಗೆ ವರ್ಣಿಸಲಾಗಿದೆ?
- ಈ ಸುಗ್ರಿಕಾಲವನ್ನು ಸಮೃದ್ಧಗೊಳಿಸುವ ಧಾರ್ಯ ಗಳಾವುವು?
- ಈ ಹಾಡಿನಲ್ಲಿ ಯಾವುದನ್ನೇಲ್ಲ ‘ಚಂದ’ ಎಂದು ಹೇಳಿದ್ದಾರೆ?
- ಸುಗ್ರಿಕಾಲದಲ್ಲಿ ಹಳ್ಳಿಯ ಹುಡುಗರು ಹಳ್ಳಿಗೆ ಹೇಗೆ ಅನಂದ ನೀಡುತ್ತಾರೆ?
- ಈ ಹಾಡಲ್ಲಿ ಸೂಚಿಸಿದಂತೆ ಸುಗ್ರಿಕಾಲದಲ್ಲಿ ವಿವಿಧ ಪಕ್ಷಿಗಳು ನಡೆಸುವ ವಿವಿಧ ಚಟುವಟಿಕೆಗಳು ಯಾವುವು?
- ಪದ್ಯದ ಆಧಾರದಲ್ಲಿ ಸುಗ್ರಿ ಕಾಲವು ಯಾರಿಗೆ, ಏನನ್ನು ಕೊಡುತ್ತದೆ ಎಂದು ಬರೆಯಿರಿ.

- **ಕೇಳಿ ಬರೆಯಿರಿ**
- ‘ಬಳ್ಳಿ’ ಎಂಬ ಹಿಂದಿನ ಕಾಲದ ಅಳತೆಮಾನದ ಬಗ್ಗೆ ಈ ಹಾಡಿನಲ್ಲಿ ಪ್ರಸ್ತಾಪವಿದೆ. ‘ಬಳ್ಳಿ’ದಂತೆ ಕೃಷಿಯ ಸಂದರ್ಭದಲ್ಲಿ ಉಪಯೋಗಿಸುತ್ತಿದ್ದ ಹಿಂದಿನ ಕಾಲದ ಅಳತೆಮಾನದ ಹೆಸರುಗಳನ್ನು ಸಂಗೃಹಿಸಿ ಬರೆಯಿರಿ. ಅವುಗಳ ಉಪಯೋಗವನ್ನು ಹಿರಿಯರಿಂದ ಕೇಳಿ ಬರೆಯಿರಿ.

- **ಹೋಲಿಕೆಯ ಟಿಪ್ಪಣಿ ತಯಾರಿಸಿರಿ**
- ‘ಸುಗ್ರಿ ಕಾಲ’ ಜನಪದ ಹಾಡನ್ನು ಕೇಳಿಗಿನ ಹಾಡಿನೋಂದಿಗೆ ಹೋಲಿಸಿ ಟಿಪ್ಪಣಿ ತಯಾರಿಸಿರಿ.

ಸುಗ್ರಿ ವ್ಯಾಕೇಗೆ
ಸೊಬಗೇ ಸುತ್ತಕೆಂಡು
ಭೂಮಿ ಬೀಗೈತೆ
ಬವಣ ನೀಗೈತೆ ||ಸುಗ್ರಿ||

ರಾಗಿ ಹೊಲಗಳು ತೊಗುವ ಒನಪಿಗೆ

ಬೆಳಗೇ ಮೀಂಬೈತೆ

ಹುಣ್ಣಿಳ್ಳು, ಸಾಸಿವೆ ಅವರೆ ಸೊಗಡು

ಕಂಪು ಹರಡೈತೆ

ಕಡಲೆ ಕಬ್ಬಿ ಮೋಹದಿ ಬೆಳೆದು

ರಾಶಿ ಬಿಡ್ಡೆತೆ

ಜೋಳ ನವಣಿ ಹುರುಳಿ ತೊಗರಿ

ಕಣ್ಣಿ ಕುಕ್ಕೆಯೆತೆ ||ಸುಗ್ರಿ||

ವರುಷಪೂರಾ ದುಡಿದ ಜನಕೆ

ಫಸಲು ದಕ್ಕೆಯೆತೆ

ಕೇಕೆ ಹಾಕೊ ರೈತರ ರಂಗಿಗೆ

ರಾಗ ಉಕ್ಕೆಯೆತೆ

ಹಸಿರು ಬಯಸೊ ರಾಸುಗಳಿಗೆ

ಮೇವು ಸಿಕ್ಕೆಯೆತೆ

ಕಾಳುಕಡ್ಡಿ ಹುಡುಕೊ ಹಕ್ಕಿಗೆ

ಹಸಿವು ತಣಿದೈತೆ ||ಸುಗ್ರಿ||

(ಸಂಗ್ರಹ)

ಪದ ಬಳಸಿರಿ

- ಈ ಹೋಟ್ಟಿರುವ ಗದ್ದ ಭಾಗವನ್ನು ಓದಿ ಅಡಿಗೇ ಎಳೆದ ಪದಗಳ ಬದಲು, ಪದ್ಯದಲ್ಲಿ ಬಂದಿರುವ ಗ್ರಾಮ್ಯ ಪದಗಳನ್ನು ಉಪಯೋಗಿಸಿ ಬರೆಯಿರಿ.

ರಾಮಪ್ಪ ಮತ್ತು ಅತನ ಮಗ ಭತ್ತದ ಕೃಷಿ ಮಾಡಿದರು.
ಪಾರಿವಾಳಗಳ ಹಾವಳಿಯಿಂದ ಬೆಳೆಯನ್ನು ರಕ್ಷಿಸಲು
ದೊಡ್ಡದಾದ ಬಲೆಯನ್ನು ಹೊತ್ತುಕೊಂಡು ಗದ್ದೆಗೆ
ತಂದರು. ಬಲೆಯನ್ನು ಹಾಕಿದರು. ಸ್ವಲ್ಪ ಹೊತ್ತಿನಲ್ಲೀ
ಪಾರಿವಾಳಗಳು ಹಾರುತ್ತಾ ಬಂದವು. ಕೆಳಗಳಿದು
ಬಲೆಯ ಮೇಲೆ ಕುಳಿತವು. ಕಾಳುಗಳನ್ನು ಹೊಟ್ಟಿ ತುಂಬ
ತೀಂದವು. ಸಂತೋಷದಿಂದ ಹಾಡಿದವು. ಅನಂತರ
ಬಲೆಯ ಸಹಿತ ದೂರಕ್ಕೆ ಹಾರಿದವು.

ಡಬ್ಬಿಯ ರಹಸ್ಯ

ಕರೆಗಳನ್ನು ಬಾಲಕರಿಂದ ತೊಡಗಿ ವೃದ್ಧರವರಿಗೆ ಎಲ್ಲರೂ ಇಷ್ಟಪಡುತ್ತಾರೆ. ಜನಪದದಲ್ಲಿ ಕರೆಗಳಿಗೆ ವಿಶಿಷ್ಟ ಸ್ಥಾನವಿದೆ. ಅಲ್ಲಿ ಹರಿಯತ್ತಿರುವ ಕರೆಗಳ ಸೋಗಸೇ ಬೇರೆ. ನಿಜ ಜೀವನದಲ್ಲಿ ಅಸಂಭವವೆನಿಸುವ ಅನೇಕ ವಿಚಾರಗಳು ಇಲ್ಲಿ ಸಂಭಾವ್ಯವೆನಿಸುತ್ತವೆ.

ಬಹಳ ವರ್ಷಗಳ ಹಿಂದೆ ಜೀವನಾದ ಉತ್ತರದ ಕಡೆ ಮಿದುನೋ ಎಂಬ ಒಂದು ಚಿಕ್ಕ ಹಳ್ಳಿಯಲ್ಲಿ ಬೆಸ್ತ್ರರ ಪರಿವಾರವೊಂದು ವಾಸವಾಗಿತ್ತು. ಆ ಪರಿವಾರದಲ್ಲಿ ಉರೋಣಿಮಾ ಎಂಬ ಹೆಸರಿನ ಯುವಕನಿದ್ದ. ಒಂದು ದಿನ ಅವನು ಬಲೆಯನ್ನು ಹೆಗಲ ಹೇಳೆ ಹಾಕಿಕೊಂಡು ಸಮುದ್ರದಿಂದ ಮನಿಗೆ ಹಿಂದಿರುಗುತ್ತಿದ್ದ. ರಸ್ತೆಯ ಒಂದು ಬದಿಯಲ್ಲಿ ಕೆಲವು ಹುಡುಗರು ಅಮೆಯೊಂದನ್ನು ಹಿಡಿದು ಅದಕ್ಕೆ ಹಿಂಸೆ ಕೊಡುತ್ತಿದ್ದರು. ತುಂಟ ಹುಡುಗನೊಬ್ಬ ಒಂದು ದಷ್ಟ ಕಡ್ಡಿಯಿಂದ ಅದರ ಬಿನ್ನನ ಮೇಲೆ ಹೊಡೆಯುತ್ತಿದ್ದನು. ಇನ್ನೊಬ್ಬ ಕಲ್ಲಿನಿಂದ ಚಹ್ಯತ್ತಿದ್ದ. ಉರೋಣಿಮಾಗೆ ಅದನ್ನು ಕಂಡು ತುಂಬ ಕನಿಕರವಾಯಿತು. ಅವನು ಆ ಹುಡುಗರಿದ್ದಲ್ಲಿಗೆ ಒಂದು ‘ರೂಪಾಯಿ ಕೊಡುತ್ತೇನೆ. ಏನಾದರೂ ತಿಂಡಿ ಖರೀದಿಸಿ ತಿನ್ನಬಹುದು’ ಎಂದು ಹೇಳಿದ. ಹುಡುಗರು ರೂಪಾಯಿ ಪಡೆದು ಖಾಸಿಯಿಂದ ಹೊರಟುಹೋದರು. ಉರೋಣಿಮ ಅಮೆಯನ್ನು ಎತ್ತಿಕೊಂಡು ಮತ್ತೆ ಸಮುದ್ರ ಬಳಿ ಒಂದ. ‘ನೀನು ಮತ್ತೆ ನಮ್ಮ ಹಳ್ಳಿಗೆ ಬರಬೇಡ. ಇಲ್ಲಿನ ಹುಡುಗರು ತುಂಬ ಕೆಟ್ಟಪರು’ ಎಂದು ಹೇಳಿ ಅದನ್ನು ನೀರಿನಲ್ಲಿ ಬಿಟ್ಟುಬಿಟ್ಟಿ.

ಅಮೆಗೆ ತುಂಬಾ ದಣಿವಾಗಿತ್ತು. ಇಡೀ ದೇಹ ನೋಯುತ್ತಿತ್ತು. ಹೀಗಾಗಿ ಏನೋಂದೂ ಮಾತನಾಡಿದೆ ನೀರಿನಲ್ಲಿ ತೇಲಿಹೋಯಿತು. ಅದರೆ ಮಾರನೆಯ ದಿನ ಉರೋಣಿಮಾ ದೋಷಿಯ ಹಗ್ಗ ಬಿಚ್ಚತ್ತಿದ್ದಾಗ ಅಮೆ ಅವನಿದ್ದಲ್ಲಿಗೆ ಬಂತು. ‘ನೀನು ನಿನ್ನ ನನ್ನ ಪ್ರಾಣ ಉಳಿಸಿದೆ. ಆ ಸಮಯದಲ್ಲಿ ಅಲ್ಲಿಗೆ ನೀನು ಬರದಿದ್ದರೆ ಹುಡುಗರು ನನ್ನನ್ನು ಸಾಯಿಸಿಬಿಡುತ್ತಿದ್ದರು. ನಿನಗೆ ಧನ್ಯವಾದಗಳು’ ಎಂದು ಕೃತಜ್ಞತೆ ಹೇಳಿತು.

‘ಅದೇನು ದೊಡ್ಡ ವಿಷಯ. ಅಪ್ತಿನಲ್ಲಿರುವವರನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ. ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ, ಅಷ್ಟೇ’ ಎಂದು ಉರೋಣಿಮಾ ವಿನಯದಿಂದ ಹೇಳಿದ. ಅಮೆಗೆ ಅವನ ವಿನಯ ಸ್ವಭಾವ ತುಂಬ ಮೆಚ್ಚಿಗೆಯಾಯಿತು. ಆ ಕ್ಷೇತ್ರ ಅದಕ್ಕೆ ಉರೋಣಿಮಾನಿಗೆ ಏನಾದರೂ ಉಪಕಾರ ಮಾಡಬೇಕು ಎನಿಸಿತು. “ಸಮುದ್ರ ರಾಜನ ಮಗಳು ಮಿಸಾಕಿ ಹೆಸರನ್ನು ಕೇಳಿದ್ದೀಯಾ?” ಎಂದು ಅವನನ್ನು ಕೇಳಿತು.

‘ಕೇಳಿದ್ದೇನೆ. ಅವಳು ತುಂಬ ಚೆಲುವೆ ಎನ್ನುತ್ತಾರೆ. ಆದರೆ ಇದುವರೆಗೆ ಯಾರೂ ಅವಳನ್ನು ಕಂಡಿಲ್ಲ. ಸಮುದ್ರ ತಳದಲ್ಲಿ ಆಕೆ ವಾಸಿಸುತ್ತಾಳೆ. ಹೀಗಾಗಿ ನೋಡುವುದಾದರೂ ಹೇಗೆ?’ ಉರೋಣಿಮಾ ಉತ್ತರಿಸಿದ.

‘ನಾನು ನಿನಗೆ ಅವಳನ್ನು ಭೇಟಿ ಮಾಡಿಸುತ್ತೇನೆ. ನೀನು ನನಗೆ ನಿನ್ನ ಮಾಡಿದ ಉಪಕಾರವನ್ನು ಅವಳಿಗೆ ತಿಳಿಸಿದ್ದೇನೆ. ಅದನ್ನು ಕೇಳಿ ಅವಳು ಸಂತೋಷಗೊಂಡಳು. ನಿನ್ನನ್ನು ಕರೆದುಕೊಂಡು ಬರುವಂತೆ ಹೇಳಿದ್ದಾಳೆ?’ ಅಮೆ ಹೇಳಿತು.



‘ಅದರೆ ನೀನು ಒಂದು ಸಾಮಾನ್ಯ ಅಮೆ, ಅವಳ ವಿಷಯ ನಿನಗೆ ಹೇಗೆ ಗೊತ್ತು?’ ಉರೋಷಿಮಾ ಅಚ್ಚರಿಯಿಂದ ಕೇಳಿದ.

‘ನಾನು ಅವಳ ಲೋಕದಲ್ಲೇ ಇದ್ದೇನೆ. ನಾನು ಮಿಸಾಕಿಯ ಅಂಗರಕ್ಷಕನೂ ಹೌದು. ಬಿಂತೆ ಮಾಡಬೇಡ. ನನ್ನ ಜೊತೆ ಬಾ’ ಅಮೆ ಅವನಿಗೆ ಧೈರ್ಯ ಹೇಳಿತು.

ಉರೋಷಿಮಾ ಸಮುದ್ರ ರಾಜನ ಮಗಳು ಮಿಸಾಕಿಯ ಬಗ್ಗೆ ಬಹಳಪ್ಪು ಕೇಳಿದ್ದು. ಅವಳನ್ನು ನೋಡುವ ಆಸೀಯಿತ್ತು. ಅಮೆಯ ಕರೆಯನ್ನು ಮನ್ನಿಸಿ ಅದರೊಡನೆ ಹೊರಡಲು ಒಷ್ಟಿದ್ದು. ಅಮೆ ಅವನನ್ನು ತನ್ನ ಬೆಸ್ಸಿನ ಮೇಲೆ ಕೂರಿಸಿಕೊಂಡು ನೀರಿನಲ್ಲಿ ಮುಳುಗಿತು. ಉರೋಷಿಮಾಗೆ ಸಮುದ್ರದ ಒಳಗಿನ ಜಗತ್ತನ್ನು ಕಂಡು ತುಂಬ ಬೆರಗು ಉಂಟಾಯಿತು. ದೊಡ್ಡ ದೊಡ್ಡ ಮೀನು – ಮೋಕ್ಷಿಗಳು, ತಿಮಿಂಗಿಲ ಮತ್ತಿತರ ಜಲಚರ ಪ್ರಾಣಿಗಳು ರಸ್ತೆಯಲ್ಲಿ ಕಂಡುಬಂದವು. ನೀರಿನ ಮದ್ದೆ ಅನೇಕ ಬೆಟ್ಟೆಗಳಿಂದ ಮಾಡಿದ ಮಾರ್ಪಾತ್ರ. ಉರೋಷಿಮಾ ಅರಮನೆಯ ವೈಭವವನ್ನು ಕಂಡು ಬೆರಗಾದ.

ಅರಮನೆಯ ಸುಸೆಜ್ಜಿತ ಸುಂದರ ಕೊತಡಿಯೊಂದರಲ್ಲಿ ಸಮುದ್ರರಾಜನ ಮಗಳು ಮಿಸಾಕ ಕುಳಿತ್ತಿದ್ದಳು. ಉರೋಷಿಮಾ ಒಳಗೆ ಬರುತ್ತಲೇ ಮೇಲೆದ್ದು ಮುಗುಳ್ಳಕ್ಕೂ ಅವನನ್ನು ಸ್ವಾಗತಿಸಿದಳು. ಅಪೂರ್ವ ಲಾವಣ್ಯದಿಂದ ಕಂಗೊಳಿಸುತ್ತಿದ್ದ ಮಿಸಾಕಿಯನ್ನು ಕಂಡು ಉರೋಷಿಮಾ ನಮ್ಮನಾಗಿ ಕೃಜೋಡಿಸಿ ನಮಸ್ಕರಿಸಿದ.

ಮಿಸಾಕ ಅವನನ್ನು ಕೈ ಹಿಡಿದು ಉಂಟಕ್ಕೆ ಕರೆದುಕೊಂಡು ಹೋದಳು. ಸೋಗಸಾದ ಭೋಜನವಾದ ಮೇಲೆ ತನ್ನ ಅರಮನೆಯ ವಿಶೇಷಗಳನ್ನು ತೋರಿಸಿದಳು. ‘ಈ ಕೊತಡಿಯಲ್ಲಿ ಎಲ್ಲಾ ಮತುಗಳ ಹವಾಮಾನವನ್ನು ಒಮ್ಮೆಲೇ ನೋಡಬಹುದು’ ಎಂದು ಹೇಳಿ ಕೊತಡಿಯ ಬಂದು ಕಿಟಕಿಯನ್ನು ತೆರೆದಳು. ಹೋರಗೆ ಇಬ್ಬನಿ ಸುರಿಯುತ್ತಿತ್ತು. ಸುತ್ತಲೂ ಮಂಜು ದಟ್ಟವಾಗಿತ್ತು. ಹೋರಗೆ ಭಯಂಕರ ಚಳಿ ಇತ್ತು. ಇನ್ನೊಂದು ಕಿಟಕಿಯನ್ನು ತೆರೆದಳು. ನೀರಿನ ಬೀಳುಗಳು ಕಾಣಿಸಿದವು. ವರಗಿಡಗಳಿಗೆ ನೀರು ಹರಿದು ಅವು ಸುಂದರವಾಗಿ ಕಂಗೊಳಿಸುತ್ತಿದ್ದವು. ಹೋರಗೆ ಬಿಸಿಲು ಇತ್ತು. ಮಿಸಾಕ ಮೂರನೆಯ ಕಿಟಕಿ ತೆರೆದಳು. ಬಂದೇ ಸಮನೆ ಮಳೆ ಸುರಿಯುತ್ತಿತ್ತು. ಉರೋಷಿಮಾ ಈ ಎಲ್ಲ ವಿಚಿತ್ರಗಳನ್ನು ಕಣ್ಣರಳಿಸಿ ನೋಡಿದ.

ಮಿಸಾಕ ಅವನನ್ನು ಬೆಸ್ಸಿಗಿ ನೋಡಿಕೊಳ್ಳುತ್ತಿದ್ದಳು. ಅವನಿಗೆ ಬೇಕಾದ ವಸ್ತುಗಳನ್ನು ತಕ್ಕಣ ಕೊಡುತ್ತಿದ್ದಳು. ಉರೋಷಿಮಾನಿಗೆ ಒಂದಿಷ್ಟೂ ಬೇಸರವಾಗದಂತೆ ಸದಾ ಸಂತೋಷವಾಗಿರುವಂತೆ ನೋಡಿಕೊಳ್ಳುತ್ತಿದ್ದಳು. ಒಂದು ದಿನ ಅಮೆ ಅವನಲ್ಲಿ ಹೇಳಿತು ‘ನೀನು ತುಂಬ ಅದ್ವಿತ್ವವಂತ ಉರೋಷಿಮಾ. ಮಿಸಾಕ ನಿನ್ನನ್ನು ತುಂಬ ಮೆಚ್ಚಿಕೊಂಡಿದ್ದಾಳೆ. ನಿನ್ನ ಗುಣ ಅವಳಿಗೆ ಹಿಡಿಸಿದೆ. ನವ್ಯ ಲೋಕ ಕ್ಕೆ ಬಂದಿರುವವರಲ್ಲಿ ನೀನೇ ಮೊದಲ ಮಾನವ.’

ಉರೋಷಿಮಾನ ಬದುಕು ಸುಖ ಸಂತೋಷದಿಂದ ಕಳೆಯುತ್ತಿತ್ತು. ಅವನಿಗೆ ತನ್ನ ತಂದೆ-ತಾಯಿಯನ್ನು ನೋಡಬೇಕೆಂಬ ಆಸೆ ಉಂಟಾಗತೊಡಗಿತು. ಒಂದು ದಿನ ಮಿಸಾಕಿಯ ಬಳಿ ಬಂದು ‘ನನಗೆ ನನ್ನ ಹಳ್ಳಿಗೆ ಹೋಗುವ ಆಸೆಯಾಗಿದೆ, ನನ್ನ ತಾಯಿ – ತಂದೆಯನ್ನು ನೋಡಬೇಕು. ಈಗ ಅವರು ಅಲ್ಲಿ ಹೇಗಿದ್ದಾರೋ ತಿಳಿಯದು’ ತನ್ನ ಮನಸ್ಸಿನ ಮಾತನ್ನು ಹೇಳಿದ.

ಇದರಿಂದ ಮಿಸಾಕಿಗೆ ದುಃಖವಾಯಿತು. ಉರೋಷಿಮಾ ಹಳ್ಳಿಗೆ ಹೊರಡಲು ಸಿದ್ಧನಾದ. ಆಮೆ ಅವನಲ್ಲಿಗೆ ಬಂದು ‘ಉರೋಷಿಮಾ! ನೀನೇನು ಹೆದರಬೇಡ, ನಾನು ನಿನ್ನನ್ನು ನಿನ್ನ ಹಳ್ಳಿಗೆ ಕರೆದುಕೊಂಡು ಹೋಗಿ ಬಿಡುತ್ತೇನೆ’ ಎಂದು ಹೇಳಿತು.

ಉರೋಷಿಮಾ ಹೋರಟು ನಿಂತಾಗ ಮಿಸಾಕ ಅವನ ಕೈಗೆ ಬಂದು ಡಬ್ಬಿಯನ್ನು ಕೊಟ್ಟು ‘ಇದು ನನ್ನ ಕೊಡುಗೆ. ತುಂಬ ಬೆಲೆ ಬಾಳುವಂತಹ ಈ ಡಬ್ಬಿಯನ್ನು ಎಂಥದೇ ಪರಿಸ್ಥಿತಿಯಲ್ಲಾ ತೆರೆದು ನೋಡಬಾರದು. ನಿನಗೆ ಒಳ್ಳಿಯದಾಗಲಿ’ ಎಂದು ಅವನನ್ನು ಬೀಳೋಟ್ಟಿದ್ದಳು. ಆಮೆ ಅವನನ್ನು ತನ್ನ ಹೆಗಲ ಮೇಲೆ ಕೂಡಿಸಿಕೊಂಡು ಸಮುದ್ರದ ದಂಡಿಗೆ ಕರೆತಂದು ಬಿಟ್ಟಿತು. ಉರೋಷಿಮಾ ಅಮೆಗೆ ವಂದನೆ ಸಲ್ಲಿಸಿ ಹಳ್ಳಿಯ ಕಡೆ ನಡೆದನು.

ಉರೋಷಿಮಾ ಮಿದುನೋ ಹಳ್ಳಿಯನ್ನು ಪ್ರಪೇಶಿಸಿದ. ಹಳ್ಳಿ ಅವನು ಉಪಿಸದಷ್ಟು ಬದಲಾವನೆ ಹೊಂದಿತ್ತು. ಅವನಿಗೆ ತನ್ನ ಮನೆಯನ್ನು ಹುಡುಕುವುದೇ ಕಷ್ಟವಾಯಿತು. ಪ್ರಯಾಸದಿಂದ ತನ್ನ ಮನೆಯನ್ನು ಗುರುತಿಸಿ ಬಾಗಿಲ ಬಳಿ ನಿಂತು ತನ್ನ ತಂದೆ ತಾಯಿಯನ್ನು ಶಾಗಿದ. ಆದರೆ ಏನೊಂದೂ

ಉತ್ತರ ಬರಲಿಲ್ಲ. ಸ್ವಲ್ಪ ಸಮಯ ಕಳೆದ ಮೇಲೆ ಒಳಗಿನಿಂದ ಮುದುಕಿಯೊಬ್ಬಕು ಹೊರಗೆ ಬಂದಳು. ಅವಳ ಮೈ ಸುಕ್ಕುಗಟ್ಟಿ ಬೆನ್ನು ಬಾಗಿತ್ತು. ಕಣ್ಣ ಸರಿಯಾಗಿ ಕಾಣಿಸುತ್ತಿರಲ್ಲ.

‘ನನ್ನ ಹೆಸರು ಉರೋಷಿಮಾ. ಇಲ್ಲಿ ನನ್ನ ತಾಯಿ ತಂಡೆ ಇದ್ದರು. ಅವರೆಲ್ಲಿ? ನಾನು ಅವರನ್ನು ನೋಡಬೇಕು’ ಎಂದು ಹೇಳಿದ.

‘ಇದೇ ವೊದಲು ಈ ಹಳ್ಳಿಯಲ್ಲಿ ನಾನು ಉರೋಷಿಮಾ ಹೆಸರನ್ನು ಕೇಳುತ್ತಿರುವುದು. ಇಲ್ಲಿ ನಿನ್ನವರು ಯಾರೂ ಇಲ್ಲ’ ಮುದುಕಿ ತಲೆಯಾಡಿಸಿದಳು. ಉರೋಷಿಮಾನಿಗೆ ಇದರಿಂದ ನಿರಾಸಿ ಆಯಿತು. ‘ಇದು ನನ್ನ ಮನೆ, ಚೆನ್ನಾಗಿ ನೆನಪಿದೆ. ನಾವೆಲ್ಲರೂ ವಾಸಿಸುತ್ತಿದ್ದರು ಇಲ್ಲೇ.’ ಅವನು ಆತಂಕದಿಂದ ಹೇಳಿದ.

ಅದನ್ನು ಕೇಳಿ ಮುದುಕಿ ಬಂದು ಕ್ಷಣ ಯೋಚಿಸಿದಳು. ‘ಹೊದು ಈಗ ಉರೋಷಿಮಾನ ಕಥೆ ನೆನಪಾಗುತ್ತಿದೆ. ಹಳ್ಳಿ ಹಿರಿಯರು ಅವನ ಕಥೆಯನ್ನು ತುಂಬಾ ಸ್ವಾರಸ್ಯವಾಗಿ ಹೇಳುತ್ತಾರೆ. ಉರೋಷಿಮಾ ಎಂಬ ಹುಡುಗನನ್ನು ಸಮುದ್ರರಾಜನ ಮಗಳು ಮಂಕುಬೂದಿ ಎರಚಿ ತನ್ನ ಲೋಕಕ್ಕೆ ಕರೆದುಕೊಂಡು ಹೋದಳಿಂದು ಇಲ್ಲಿಯ ಜನರು ಮಾತನಾಡಿಕೊಳ್ಳುತ್ತಾರೆ. ಆದರೆ ಆ ಕಥೆ ನಡೆದು ಮೂರು ತಲೆಮಾರು ಕಳೆದಿದೆ. ಈಗ ನೀನು ಮುನ್ನಾರು ವರ್ಷಗಳ ನಂತರ ಉರೋಷಿಮಾ ನಾನು ಎಂದು ಹೇಳಿಕೊಂಡು ಬಂದಿದ್ದೀರೆ, ತುಂಬ ಆಶ್ಚರ್ಯ ಎಂದಳು.

ಉರೋಷಿಮಾಗೆ ಅವಳ ವರಾತು ಕೇಳಿ ಅಭ್ಯರಿಯಾಯಿತು. ತಾನಿನ್ನೂ ಯುವಕ. ಮುದುಕಿ ಆಗಲೆ ಮುನ್ನಾರು ವರ್ಷ ಕಳೆದಿದೆ ಎನ್ನುತ್ತಾಳೆ. ಎಂಥ ವಿಚಿತ್ರ! ಎಂದು ಯೋಚಿಸಿದ.

ಅವನಿಗೆ ಮಿಸಾಕಿ ಕೊಟ್ಟಿದ್ದ ಡಬ್ಬಿಯ ನೆನಪಾಯಿತು. ಡಬ್ಬಿ ತೆರೆಯ ಕೂಡ ಎಂದು ಎಚ್ಚರಿಕೆ ನೀಡಿದ್ದಾಳೆ ಮಿಸಾಕಿ. ಅದರೂ, ತೆರೆದರೆ ಏನಾದರೂ ಸಹಾಯವಾಗಬಹುದು ಎಂದು ಉರೋಷಿಮಾ ಡಬ್ಬಿಯ ಮುಚ್ಚಳವನ್ನು ತೆರೆದನು. ಅದನ್ನು ತೆರೆದುದೇ ತಡ ಉರೋಷಿಮಾ ವೃದ್ಧನಾಗಿ ಬಿಟ್ಟಿದ್ದ.

ತಲೆಗೂದಲು ಬಿಳುಪಾಗಿ, ಹಲ್ಲುಗಳು ವಾಯ ವಾಗಿದ್ದವು. ಸೊಂಟ ಬಗ್ಗೆ ಮುಖ ಸುಕ್ಕುಗಟ್ಟಿತ್ತು. ಏಳಲು ಆಗದಂಥ ನಿತ್ಯಾಗಾ ಅವನನ್ನು ಕಾಡುತ್ತಿತ್ತು.

ಸಮುದ್ರರಾಜನ ಮಗಳು ಮುನ್ನಾರು ವರ್ಷಗಳನ್ನು ಆ ಡಬ್ಬಿಯಲ್ಲಿ ಅಡಗಿಸಿದ್ದಿಂದು ಈಗ ಅವನಿಗೆ ತಿಳಿಯಿತು. ಅದನ್ನು ತೆರೆಯುತ್ತಲೇ ಅವನು ಮುದುಕನಾಗಿದ್ದ. ಅವನಿಗೆ ತಾನು ಮಾಡಿದ ಬಂದು ಉಪಕಾರದಿಂದಾಗಿ ಮುನ್ನಾರು ವರ್ಷಗಳ ಕಾಲ ಯುವಕನಾಗಿ ಬಾಳುವಂತಾಯಿತಲ್ಲ ಎಂಬ ತ್ಯಜಿಯಾಯಿತು. ಅವನು ಸಂತೋಷದಿಂದ ವರಣ ಹೊಂದಿದ.

ಎಷ್ಟೋ ರಾತ್ರಿಗಳು ಅಮೆ ಸಮುದ್ರದ ಹೊರಗೆ ಬಂದು ದಂಡೆಯ ಮೇಲೆ ಕುಳಿತು ಉರೋಷಿಮನಿಗಾಗಿ ಕಣ್ಣೀರು ಸುರಿಸುತ್ತಿರುತ್ತೆದೆಂದು ಅಲ್ಲಿಯ ಜನರು ಈಗಲೂ ಹೇಳುತ್ತಾರೆ. ಪಾಪ, ಉರೋಷಿಮಾ ಸಮುದ್ರರಾಜನ ಮಗಳ ಎಚ್ಚರಿಕೆಯ ಮಾತು ಕೇಳದೆ ಅಸುನ್ನಿಗಿದ.

ಚಟುವಟಿಕೆಗಳು

ಚಚಿಡಸಿರಿ

‘ಆಪತ್ತಿನಲ್ಲಿರುವವರನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ. ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ ಅಷ್ಟೇ’ ಉರೋಷಿಮಾನ ಈ ವರಾತುಗಳ ಬಗ್ಗೆ ನಿವೃತ್ತಿ ಅಭಿಪ್ರಾಯವೇನು?

ಉತ್ತರಿಸಿರಿ

- ಸವುದ್ರದಿಂದ ವನನೆಗೆ ಹಿಂತಿರುಗುತ್ತಿದ್ದ ಉರೋಷಿಮಾ ಕಂಡ ದೃಶ್ಯವೇನು?
- ಉರೋಷಿಮಾ ಮಿಸಾಕಿಯ ಲೋಕಕ್ಕೆ ತಲುಪಿದ್ದ ಹೇಗೆ?
- ಮಿಸಾಕಿ ಉರೋಷಿಮಾನಿಗೆ ತೋರಿಸಿದ ಕೂತಡಿಯ ವಿಶೇಷತೆ ಏನು?
- ಮಿದುನೋ ಹಳ್ಳಿಗೆ ಹಿಂತಿರುಗಿ ಬಂದ ಉರೋಷಿಮಾನಿಗೆ ಆದ ಅನುಭವವೇನು?
- ಉರೋಷಿಮಾ ಮಿಸಾಕಿ ಕೊಟ್ಟ ಡಬ್ಬಿಯನ್ನು ತೆರೆದ ಕೂಡಲೇ ವೃದ್ಧನಾಗಲು ಕಾರಣವೇನು?

□ ಸರಳ ವಾಕ್ಯಗಳಾಗಿ ಬರೆಯಿರಿ

ಉರೋಣಿಮಾ ಹೊರಟು ನಿಂತಾಗ ಮಿಸಾಕಿ ಅವನ ಕೈಗೆ ಒಂದು ಡಬ್ಬಿಯನ್ನು ಕೊಟ್ಟಳು.

ಇದೊಂದು ‘ಸಂಯುಕ್ತವಾಕ್ಯ’ವಾಗಿದೆ. ಈ ವಾಕ್ಯವನ್ನು ‘ಸರಳವಾಕ್ಯ’ಗಳಾಗಿ ಈ ರೀತಿ ಬರೆಯಬಹುದು.

ಉರೋಣಿಮಾ ಹೊರಟು ನಿಂತನು. ಆಗ ಮಿಸಾಕಿ ಅವನ ಕೈಗೆ ಒಂದು ಡಬ್ಬಿಯನ್ನು ಕೊಟ್ಟಳು.

ಇದೇ ರೀತಿಯಲ್ಲಿ ಕೆಳಗಿನ ವಾಕ್ಯಗಳನ್ನು ‘ಸರಳವಾಕ್ಯ’ ಗಳಾಗಿ ಬರೆಯಿರಿ.

- ಉರೋಣಿಮಾ ಅಪ್ಪೊವೆ ಲಾವಣ್ಯದಿಂದ ಕಂಗೊಳಿಸುತ್ತಿದ್ದ ಮಿಸಾಕಿಯನ್ನು ಕಂಡು ನಮ್ಮನಾಗಿ ಕೈಪೋಡಿಸಿ ನಮಸ್ಕರಿಸಿದನು.
- ಮರಗಿಡಗಳಿಗೆ ನೀರು ಹರಿದು ಅಪ್ಪ ಸುಂದರವಾಗಿ ಕಂಗೊಳಿಸುತ್ತಿದ್ದವು.
- ಉರೋಣಿಮಾ ಪ್ರಯಾಸದಿಂದ ತನ್ನ ಮನೆಯನ್ನು ಗುರುತಿಸಿ ಬಾಗಿಲ ಬಳಿ ನಿಂತು ತನ್ನ ತಂದೆ ತಾಯಿಯನ್ನು ಕೂಗಿದನು.

□ ಕಥೆ ಮುಂದುವರಿಸಿರಿ

ರಾಜಕುಮಾರಿಯ ವಾತಿನಂತೆ ಉರೋಣಿಮಾ

ಡಬ್ಬಿಯ ಮುಚ್ಚೆಳ ತೆರೆಯದೇ ಇರುತ್ತಿದ್ದರೆ ಏನಾಗುತ್ತಿತ್ತು?

ಉಹಿಸಿ ಕಥೆಯನ್ನು ಮುಂದುವರಿಸಿ.

□ ಪದ ಮುಡುಕಿರಿ

- ಉದಾಹರಣೆಗಳನ್ನು ಗಮನಿಸಿರಿ. ಕೊಟ್ಟಿರುವ ಸೂಚನೆಗಳಿಗೆ ಹೊಂದಿಕೆಯಾಗುವ ಪದಗಳನ್ನು ಪಾಠ್ಯಾಗದಿಂದ ಮುಡುಕಿ ಬರೆಯಿರಿ.

ಉದಾ: ० ನಯವಾದ ನಮ್ಮತೆ – ವಿನಯ

- ಬದಲಾದ ವ್ಯಾಖ್ಯಾಸ – ಬದಲಾವಣೆ
- ಹಸ್ತವಿರುವ ಈತ ಮೀನುಹಿಡಿದು ಜೀವಿಸುವನು.
- ಆತನು ಪಕ್ಕಿಯನ್ನು ಹೇಗೆ ಕಾಪಾಡಿದ ನೋಡಿ
- ಬೇಟೆಯಲ್ಲ; ಸಂದರ್ಶನ.
- ಲೋಕಕ್ಕೆ ಯಾಕಿಷ್ಟು ಗತ್ತು.
- ಆ ಪೂರ್ವದಿಕ್ಕಾನ್ನು ಹಿಂದೆಂದೂ ಕಂಡಿಲ್ಲವೇ?
- ಬಹಳಷ್ಟು ಜನರಿದ್ದರೂ ಉಟಪೂರ್ತ ಸೌಗಂಡಿತ್ತು.
- ಈ ಚಿತ್ರವನ್ನು ನೋಡಿ ಬಹಳ ಆಶ್ಚರ್ಯಕರವಾಗಿದೆ!
- ಸೂಕ್ಷ್ಮದೃಷ್ಟಿಯಿರುವ ಆತ ಭಾಗ್ಯವಂತನೇ ಸರಿ.
- ಪ್ರವಾಸ ಮಾಡಲೂ ಯಾಕಿಷ್ಟು ಕಷ್ಟ?
- ನೂರು ಮೂರು ಸಲ
- ಜೀವವಂಬ ಹಕ್ಕಿಯೇ?
- ಬರಿದೆ ಹೆದರ ಬೇಡ.

ಕಥಕಳಿ

‘ಕಲೆ’ಯ ‘ಬಲೆ’ಗೆ ಬೀಳದವರು ಯಾರು? ಪ್ರತಿಯೊಬ್ಬರೂ ಒಂದಲ್ಲ ಒಂದು ಕಲೆಗೆ ಮಾರು ಹೋಗುವವರೇ. ಕಲೆಗಳು ನಮ್ಮ ಸಂಸ್ಕೃತಿಯನ್ನು ತ್ರೈಮಂತಗೋಳಿಸುತ್ತವೆ. ಅವನ್ನು ಗೌರವಿಸಿ ಪೋಷಿಸುವುದು ನಮ್ಮೆಲ್ಲರ ಜವಾಬ್ದಾರಿ.



‘ಕಥಕಳಿ’ಯು ಕೇರಳದ ಅತಿ ಪ್ರಸಿದ್ಧವಾದ ಒಂದು ಕಲೆಯಾಗಿದೆ. ಇದು ಕೇರಳದ ಇತರ ಜನಪದ ಕಲೆಗಳಾದ ವೋಹಿನಿಯಾಟ್‌ಂ, ಚಾಕ್ಕಾರ್‌ಕೂತ್‌, ಕೂಡಿಯಾಟ್‌ಂ ಮುಂತಾದುವುಗಳೆಂದ ಸಾಕಷ್ಟು ಪ್ರಭಾವಿತವಾಗಿದೆ. ಕಥಕಳಿಯು ಅಭಿನಯ ಪ್ರಧಾನವಾದ ಕಲೆ. ಪ್ರಸಿದ್ಧವಾದ ಪುರಾಣ ಕಥೆಗಳೇ ಇಲ್ಲಿನ ವಸ್ತು. ಸಮಗ್ರ ಕಥೆಯು ಶ್ಲೋಕ ಮತ್ತು ಹಾಡುಗಳ ರೂಪದಲ್ಲಿರುತ್ತದೆ. ಹಾಡುಗಳ ಅಧ್ಯಾವನ್ನು ಕೇವಲ ಅಭಿನಯದಿಂದಲೇ ವ್ಯಕ್ತಪಡಿಸುವುದು ಕಥಕಳಿಯ ವೈಶಿಷ್ಟ್ಯವಾಗಿದೆ. ಕಥಕಳಿಯಲ್ಲಿ ಸಂಭಾಷಣೆ ಇಲ್ಲ, ಮಾತುಗಾರಿಕೆಯೂ ಇಲ್ಲ.

ಕಥಕಳಿಯ ಪ್ರಾರಂಭದ ರೂಪವನ್ನು ರಾಮನಾಟ್‌ಂ ಎಂದು ಕರೆಯುತ್ತಿದ್ದರು. ಅದಕ್ಕೆಂತ ವೊದಲು ಕೃಷ್ಣನಾಟ್‌ಂ ಎಂಬ ಒಂದು ಕಲಾಪ್ರಕಾರ ಇದ್ದಿತು. ಅದನ್ನು ಕೇರಳದ ಕೋರಿಯಕ್ಕೊಡಿನ ಸಾಮೂದಿರ ರಾಜ ಮಾನದೇವನು ರೂಪಿಸಿದನು. ಈ ಕಲೆಯನ್ನು ದೇವಸ್ಥಾನಗಳ ಕೂತಂಬಲಗಳಲ್ಲಿ ಪ್ರದರ್ಶಿಸುತ್ತಿದ್ದರು. ಇದಕ್ಕೆ ಸಮಾನಾಂತರವಾಗಿ ಕೊಟ್ಟಾರಕ್ಕರ ರಾಜನು ರೂಪಿಸಿದ ರಾಮನಾಟ್‌ಂ ಎಂಬುದೇ ಪರಿಷ್ಠಿತಗೊಂಡು ಮುಂದೆ ಕಥಕಳಿ ಎಂಬ ಹೋಸ ಹೆಸರಿನಿಂದ ಶೋಭಿಸತ್ತೊಡಗಿತು.



ನಂಬೂದಿರಿ ಮತ್ತು ಕಲ್ಲಡಿಕೋಟ್ಟು ನಂಬೂದಿರಿ – ಇವರೇ ಆ ಮಹನೀಯರು. ಕಥಕಳಿ ಪ್ರದರ್ಶನದ

ಆರಂಭಕಾಲದಲ್ಲಿ ನಟರೇ ಹಾಡುತ್ತಿದ್ದರು. ಅದನ್ನು ನಿಲ್ಲಿಸಿ ಭಾಗವತರು ಹಾಡುವಂತೆ ಮಾಡಿದವನು ವೆಟ್ಟತ್ತರಾಜ. ಬಣ್ಣಗಾರಿಕೆ, ಸೂಕ್ತವಾದ ವೇಷಪ್ರಧಾನ ಮತ್ತು ಕರೀಟಗಳನ್ನು ರೂಪಿಸಿದವನು ಅವನೇ. ಹಾಡುಗಳಿಗೆ ತಕ್ಕುದಾದ ಹಸ್ತಮುದ್ರೆಗಳನ್ನು ಸಂಕೀರ್ತಿಸಿದವನು ಕಟ್ಟಿಂಗಾಟು ನಂಬೂದಿರಿ. ಕರೀಟದ ಹಿಂಬದಿಯ ಇಳಿಗೂಡಲು, ಮುಖಕ್ಕೆ ಚುಟ್ಟಿ ಅಂಟಿಸುವುದು, ಕಾಲಿಗೆ ಗೆಣ್ಣಿ ಕಟ್ಟುವುದು – ಇವೆಲ್ಲವೂ ಅವನೇ ಮಾಡಿದ ಸುಧಾರಣೆಗಳಾಗಿವೆ.

ಕಲ್ಲಡಿಕೋಟ್ಟು ನಂಬೂದಿರಿಯು ಅಭಿನಯದ ರೀತಿ ನಿಯಮಗಳನ್ನು ನಾಟ್ಯಶಾಸ್ತ್ರಕ್ಕೆ ಅನುಗುಣವಾಗಿ ತಿದ್ದಿದನು. ಹಾಡಲು ಇಬ್ಬರು ಭಾಗವತರು ಎಂಬ ಕ್ರಮವನ್ನು ಅವನು ರೂಪಿಸಿದನಲ್ಲದೆ, ಪ್ರಧಾನ ಭಾಗವತನಿಗೆ ‘ಪ್ರೋನ್ನಾನಿ’ ಎಂದೂ ಉಪಭಾಗವತನಿಗೆ ‘ಶಂಗಿಡಿ’ ಎಂದೂ ಹೆಸರಿಟ್ಟಿನು.



ರಾಮನಾಟ್ಟದ ಪರಿಷ್ಕಾರ ಕಾರ್ಯಕ್ರಮ ಮುಖ್ಯವಾಗಿ ವರ್ಣಿಸಲಾಗಿದೆ. ಕಥಕಳಿಯ ಮತ್ತು ಪರಿಷ್ಕಾರಗಳು ಸೇರಿಕೊಂಡುವು.

ಕಾಲಾನು ಕ್ರಮದಲ್ಲಿ ಕಥಕಳಿಗೆ ಮತ್ತು ಪರಿಷ್ಕಾರಗಳು ಸೇರಿಕೊಂಡುವು.

ಅವುಗಳಲ್ಲಿ ಮುಖ್ಯವಾದುದು ಕಥಕಳಿಯ ‘ಪ್ರಾವರಂಗ’ ಸಂಪ್ರದಾಯ. ಇದನ್ನು ರೂಪಿಸಿದವನು ಕೋಟ್ಟರುತ್ತು ತಂಬುರಾನ್. ಕಥಕಳಿಯ ಪ್ರಾವರಂಗದಲ್ಲಿ ಅನುಕ್ರಮವಾಗಿ ಶುದ್ಧ ಮದ್ದಳಂ, ತೋಡಯಂ, ಮಂಗಳಶೈಲೇಕಂ, ಪುರಪ್ಪಾಡು, ನಿಲಪ್ಪದಂ, ಮೇಳಪ್ಪದಂ ಎಂಬ ಆರು ಹಂತಗಳಿವೆ.

ಕಥಕಳಿಯ ಪ್ರದರ್ಶನದ ಅಂಗವಾಗಿ, ಮೊದಲು ರಂಗಭೂಮಿಯಲ್ಲಿ ದೊಡ್ಡದಾದ ಒಂದು ಎಣ್ಣೆ ದೀಪವನ್ನು ಉರಿಸಿದುತ್ತಾರೆ. ಇದಕ್ಕೆ ಆಟ್ಟಿವಿಳಕ್ಕು ಎಂದು ಹೆಸರು. ಅಟ್ಟಿವಿಳಕ್ಕು ಹಚ್ಚಿ ಇಟ್ಟಿತೆಂದರೆ ಕಾರ್ಯಕ್ರಮ ಆರಂಭವಾಯಿತು ಎಂದು ಅಧ್ಯ. ತರುವಾಯ ಮದ್ದಳಿ ಚಕ್ರತಾಳ, ಜಾಗಟಿಗಳನ್ನು ಸುಶ್ರಾವ್ಯವಾಗಿ ಬಾರಿಸುತ್ತಾರೆ. ಇದಕ್ಕೆ ‘ಶುದ್ಧಮದ್ದಳಂ’ ಎಂದು ಹೆಸರಾಯಿತು.

ಮುಂದಿನ ಕಾರ್ಯಕ್ರಮಕ್ಕೆ ‘ತೋಡಯಂ’ ಎಂದು ಹೆಸರು. ಇದು ಕಾರ್ಯಕ್ರಮಕ್ಕೆ ಶುಭವನ್ನು ಹಾರ್ಯೇಸಿ ನಡೆಸುವ ನಾಂದಿ ಯಾಗಿದೆ. ತೋಡಯಂ ಗಾನ ಆರಂಭವಾದೋ ಡನೆಯೆ ಇಬ್ಬರು ಬಾಲಕರು ಬಂದು ತೆರೆಯಂ ಹಿಂದೆ ನಿಂತು ಕುಣಿಯುತ್ತಾರೆ. ಅನಂತರ ‘ಮಂಗಳಶೈಲೇಕಂ’ ಹಾಡುತ್ತಾರೆ ಬಳಿಕ ಪುರಪ್ಪಾಡು ಕಾರ್ಯಕ್ರಮ ಆರಂಭವಾಗುತ್ತದೆ. ಇಲ್ಲಿ ಪ್ರಧಾನವೇಷದ ರಂಗಪವೇಶ ನಡೆಯುತ್ತದೆ. ಚೆಂಡೆವಾದನ ಪ್ರಾರಂಭವಾಗುವುದೂ ಇದೇ ಸಂದರ್ಭದಲ್ಲಿ. ಇಲ್ಲಿ ವೇಷದ ನೇತ್ರಾಭಿನಯಕ್ಕೆ ಮಾತ್ರ ಪ್ರಾಧಾನ್ಯ.

ಮುಂದಿನ ಹಂತವೇ ನಿಲಪ್ಪದಂ. ಈ ಹಂತದಲ್ಲಿ ‘ದೇವ ದೇವ ಹರೇ ಕೃಪಾಲಯ’ ಎಂಬ ಹಾಡನ್ನು ಹಾಡುತ್ತಾರೆ. ಈ ಸಂದರ್ಭದಲ್ಲಿ ಪಾತ್ರಧಾರಿಗಳು ನೇತ್ರಾಭಿನಯದೊಂದಿಗೆ



ಹಸ್ತಮುದ್ರೆಗಳನ್ನು ಪ್ರದರ್ಶಿಸಿ ಕುಣಿಯುತ್ತಾರೆ.

ಕಥಕಲೀಯ ಪೂರ್ವರಂಗದ ಕೊನೆಯ ಘಟ್ಟವೇ ‘ಮೇಳಪ್ಪದಂ’. ಜಯದೇವ ಕವಿಯ ‘ಮಂಜುತ್ತರ ಕಂಜಲತಾ ಕೇಳಿಸದನೇ’ ಎಂಬ ಗೀತಗೋವಿಂದದ ಹಾಡನ್ನು ಹಾಡುತ್ತಾರೆ. ಈ ಹಾಡಿನ ಪಲ್ಲವಿ ಮುಗಿದೊಡನೆ ಪುರಪ್ಪಾಡು ವೇಷಗಳು ಮರೆಯಾಗುತ್ತವೆ. ಮುಂದೆ ಚೆಂಡೆ ಮದ್ದಳೆ, ಜಕ್ಕತಾಳ, ಜಾಗಟಿಗಳ ಅಭಿರದ ಸನ್ನಿಹೀತ.

ಇದಾದ ಮೇಲೆ ಕಥೆ ಪ್ರಾರಂಭವಾಗುತ್ತದೆ. ಕಥೆಯನ್ನು ವಿವರಿಸುವ ಹಾಡುಗಳಿಗೆ ‘ಅಟ್ಟಕಥಾ ಸಹಿತ್ಯ’ ಎಂದು ಹೆಸರು. ರಾವಾಯಣ ವೃಹಾಭಾರತ ಭಾಗವತಗಳ ವಿವಿಧ ಸನ್ನಿಹಿತಗಳನ್ನು ಅಟ್ಟಕಥಾ ಸಹಿತ್ಯವು ಒಳಗೊಂಡಿರುತ್ತದೆ.

ಕಥಕಲೀಯ ವೇಷಗಳನ್ನು ಪಚ್ಚ, ಕತ್ತಿ, ತಾಡಿ, ಕರಿ, ಮಿನುಕ್ಕು ಎಂದು ಏದು ವಿಧವಾಗಿ ವಿಂಗಡಿಸಲಾಗುತ್ತದೆ. ಸಾತ್ತಿಕ ಗುಣಪುಳ್ಳ ಪಾತ್ರಗಳು ಪಚ್ಚವೇಷ ವರ್ಗಕ್ಕೆ ಸೇರಿದವುಗಳು. ಈ ವೇಷಗಳ ಮುಖಕ್ಕೆ ಹಸುರು ಬಣ್ಣವನ್ನು ಬಳಿಯುತ್ತಾರೆ. ಇಬ್ಬದಿಯ ಕಪ್ರೋಲಗಳ ಅಂಚಿನಲ್ಲಿಯೂ ಅಧರಚಂದ್ರಕೃತಿಯಲ್ಲಿ ಚುಟ್ಟಿಯನ್ನು ಇಡುತ್ತಾರೆ. ಅಕ್ಕಿಹುಡಿ ಮತ್ತು ಸುಣ್ಣವನ್ನು ಮಿಶ್ರಮಾಡಿ ಕಲಸಿ ಈ ಚುಟ್ಟಿಯನ್ನು ತಯಾರಿಸುತ್ತಾರೆ.

ರಾವಣ, ನರಕಾಸುರ, ಕೌರವರಂತಹ ಪಾತ್ರಗಳು ಕತ್ತಿವೇಷದ ಸಾಲಿಗೆ ಸೇರುತ್ತವೆ. ಮೂಗಿನ ಇಬ್ಬದಿಗಳಲ್ಲಿಯೂ ಕತ್ತಿಯ ಆಕಾರದಲ್ಲಿ ಬಳಿಯುವ ಒಂದು ರೀತಿಯ ಬಣ್ಣಗಾರಿಕೆಯೇ ಆ ವೇಷಗಳ ವೈಶಿಷ್ಟ್ಯ.

ತಾಡಿವೇಷ ಎಂದರೆ ಗಡ್ಡವನ್ನು ಇಟ್ಟಿ ರೂಪಿಸಿದ ವೇಷ ಎಂದು ಅರ್ಥ. ತಾಡಿ ವೇಷದಲ್ಲಿ ಚುವನ್ನು (ಕೆಂಪು) ತಾಡಿ,




ಕರುತ್ತ (ಕಪ್ಪು) ತಾಡಿ, ವೆಳ್ಳಿ (ಬಿಳಿ) ತಾಡಿ ಎಂಬ ಮೂರು ವಿಧಗಳಿವೆ. ವಾಲಿ, ಸ್ತ್ರೀವ, ವೀರಭದ್ರ ಮುಂತಾದ ಪಾತ್ರಗಳು ಚುವನ್ನು ತಾಡಿ ಗುಂಪಿಗೆ ಸೇರುತ್ತವೆ. ಈ ವೇಷಗಳ ಕಣಿನ ಸುತ್ತಲೂ ಕಪ್ಪು ಬಣ್ಣವನ್ನು ಹಾಗೂ ಅದರ ಕೆಳಗೆ ಕೆಂಪು ಬಣ್ಣವನ್ನು ಹಚ್ಚುತ್ತಾರೆ. ಕಲಿ, ಶಕುನಿ ಮುಂತಾದವುಗಳು. ಕರುತ್ತ ತಾಡಿ ವರ್ಗಕ್ಕೆ ಸೇರಿದವುಗಳು ವನಪಾಲಕ, ಹನುಮಂತ ಮುಂತಾದ ಪಾತ್ರಗಳು ವೆಳ್ಳಿತ್ತಾಡಿ ಗುಂಪಿಗೆ ಸೇರುತ್ತವೆ. ಇವು ಧರಿಸುವ ಕರೀಟಗಳು ಉರುಟಾಗಿರುತ್ತವೆ.

ರಕ್ಷಿಸಿಯರ ವೇಷಗಳನ್ನು ಕರಿವೇಷ ಎನ್ನುತ್ತಾರೆ. ಶೂಪದನಬಿ, ಪೂತನಿ ಇತಾದಿ ವೇಷಗಳು ಈ ಗುಂಪಿಗೆ ಸೇರುತ್ತವೆ. ಆ ಪಾತ್ರಗಳ ಮುಖವಣೀಕೆ ಮತ್ತು ಪೋಷಾಕುಗಳು ಕಪ್ಪು ಬಣ್ಣದಿಂದ ಕೂಡಿರುತ್ತವೆ. ಈ ಸ್ತ್ರೀವೇಷಗಳ ಕುಣಿತಕ್ಕೆ ಚೆಂಡೆ ಬಾರಿಸಲಾಗುತ್ತದೆ.

ನಸುಗೆಂಪು ಮತ್ತು ಹಜದಿ ಮಿಶ್ರಿತ ಅರದಾಳ ವನ್ನು ಮುಖಕ್ಕೆ ಹಚ್ಚಿದ ವೇಷಗಳಿಗೆ ‘ಮಿನುಕ್ಕು ವೇಷ’ ಗಳಿಂದು ಹೆಸರು. ನಾರದ, ಬ್ರಾಹ್ಮಣ, ಖಾಸಿ, ದೂತ ಹಾಗೂ ಸಾಮಾನ್ಯ ಸ್ತ್ರೀವೇಷಗಳು ಈ ವಿಭಾಗಕ್ಕೆ ಒಳಪಡುತ್ತವೆ. ಮಿನುಕ್ಕು ವೇಷಗಳ ಮುಖಕ್ಕೆ ‘ಜಿಗ್’ ಜಿಗ್ ಪ್ರದಿ’ ಯನ್ನು ಚೆಲ್ಲಿ, ಮುಖವು ಪಳಪಳನೆ ಹೊಳಿಯಿವರಂತೆ ಮಾಡುತ್ತಾರೆ.

ಹೀಗೆ ಬಣ್ಣಗಾರಿಕೆ, ವೇಷವಿಧಾನ, ಹಾಡುಗಾರಿಕೆ, ಹಿಮ್ಮೇಳ, ಹಸ್ತಮುದ್ರೆ ಮುಂತಾದ ವಿವಿಧ ಅಂಶಗಳಲ್ಲಿ ಹೊಸತೆನವನ್ನಾಗಿ, ಸ್ವಂತಿಕೆಯನ್ನಾಗಿ ಒಳಗೊಂಡ ಕಥಕಲೀಯ ಕೇರಳದ ಒಂದು ಹಿಮ್ಮೇಳ ಕಲೆಯಾಗಿದೆ.



ಚಟುವಟಿಕೆಗಳು

ಉತ್ತರಿಸಿರಿ

- ಕಥಕಲಿಯ ಪ್ರಧಾನ ವಿಶೇಷತೆಗಳೇನು?
- ‘ಅಟ್ಟವಿಳಕ್ಕು’ ಎಂದರೇನು?
- ಕಥಕಲಿ ವೇಷದ ಬದು ವಿಧಗಳು ಯಾವುವು?
- ‘ತಾಡಿವೇಷ’ದ ವಿಶೇಷತೆಗಳೇನು?
- ಮಿನುಕ್ಕುವೇಷ ಮತ್ತು ಕರಿ ವೇಷಗಳೊಳಗಿನ ವ್ಯಾತ್ಯಾಸಗಳೇನು?
- ಅಟ್ಟಕಥಾ ಸಾಹಿತ್ಯ ಎಂದರೇನು?

ಪದ ಮಡುಕಿರಿ

ಕೆಳಗೆ ಅಸ್ತವ್ಯಾಸ ಅಕ್ಷರಗಳಿಂದ ಹಾಡಿದ ಪದಗಳಿವೆ.
ಪಾಠಭಾಗದ ಸಹಾಯದಿಂದ ಅಕ್ಷರಗಳನ್ನು ಕ್ರಮೀಕರಿಸಿ ಪದಗಳನ್ನು ಸರಿಪಡಿಸಿ ಬರೆಯಿರಿ.

- ರಂಮಿಭೂಗ
- ಕಾಕ್ರಮಯ್ಯ
- ಮದ್ದದಶುಳಂ
- ಚೆಳತಾಕ್ರ
- ಅಕ್ಕಚೆಂತಿಧರದ್ರಾ
- ಖಕೆವಣೀಮು
- ಗೆನಪ್ಪಸು
- ಸ್ತುದ್ದೆಮುಹ
- ಗೋಗೀದವಿಂತ
- ಗಳಮಂಕಂಶೈ

ಕಥೆ ಬರೆಯಿರಿ

ನೀವು ಯಾವುದಾದರೂಂದು ಕಥಕಲಿಯ ಪ್ರಸಂಗವನ್ನು ದೃಶ್ಯಶಾಖೆ ಮಾಡ್ಯಾದ ಮೂಲಕ ನೋಡಿ ಆಸ್ಪಾದಿಸಿರಿ. ಬಳಿಕ ಆ ಪ್ರಸಂಗದ ಕತೆಯನ್ನು ಬರೆದು ಮಂಡಿಸಿರಿ.

- ಯಕ್ಕಾನ ಮತ್ತು ಕಥಕಲಿಗೆ ಸಂಬಂಧಿಸಿದ ಜಿತ್ರಗಳನ್ನು ಸಂಗ್ರಹಿಸಿ ಅಲ್ಲಂ ತಯಾರಿಸಿರಿ.

ಸಂಯುಕ್ತ ವಾಕ್ಯಗಳಾಗಿ ಬರೆಯಿರಿ

- ಸರಳವಾಕ್ಯ ಮತ್ತು ಸಂಯುಕ್ತ ವಾಕ್ಯಗಳ ಬಗ್ಗೆ ನಿಮಗೆ ತಿಳಿದಿದೆ. ಉದಾಹರಣೆಯಲ್ಲಿ ನೀಡಿದಂತೆ ಕೆಳಗಿನ ವಾಕ್ಯಗಳನ್ನು ಸಂಯುಕ್ತ ವಾಕ್ಯಗಳಾಗಿ ಬರೆಯಿರಿ. ಕಥಕಲಿಯ ಕೇರಳದ ಪ್ರಸಿದ್ಧ ಕಲೆಯಾಗಿದೆ. ಇದು ಕೇರಳದ ಇತರ ಕಲೆಗಳಿಂದ ಸಾಕಷ್ಟು ಪ್ರಭಾವಿತವಾಗಿದೆ.
- ಉದಾ: ಕಥಕಲಿಯ ಕೇರಳದ ಪ್ರಸಿದ್ಧವಾದ ಕಲೆಯಾಗಿದ್ದು, ಕೇರಳದ ಇತರ ಕಲೆಗಳಿಂದ ಸಾಕಷ್ಟು ಪ್ರಭಾವಿತವಾಗಿದೆ.
- ಕಥಕಲಿಯ ಪ್ರಧಾನ ಭಾಗವತನನ್ನು ಪೊನ್ನಾನಿ ಎಂದು ಕರೆಯುತ್ತಾರೆ. ಕಥಕಲಿಯ ಉಪಭಾಗವತನನ್ನು ಶಂಗಿಡಿ ಎಂದು ಕರೆಯುತ್ತಾರೆ.
- ರಾಮನಾಟ್ಟಿಂ ಕಥಕಲಿಯ ಪ್ರಾರಂಭದ ರೂಪವಾಗಿದೆ. ರಾಮನಾಟ್ಟಿಂ ಪರಿಷ್ಟ ತಗೊಂಡು ಕಥಕಲಿ ಎಂಬ ಹೊಸ ಹೆಸರನ್ನು ಪಡೆದುಕೊಂಡಿತು.
- ಯಕ್ಕಾನ ಮತ್ತು ಕಥಕಲಿಗಳು ದೃಶ್ಯಕಲಾ ಪ್ರಕಾರಗಳಾಗಿವೆ. ಇವು ಜನಪದ ಕಲೆಯಿಂದ ಹುಟ್ಟಿ ವಿಕಾಸಗೊಂಡವುಗಳಾಗಿವೆ.
- ಯಕ್ಕಾನ ಬಯಲಾಟವು ಒಂದು ರಾತ್ರಿ ಪೂರ್ತಿ ನಡೆಯುತ್ತದೆ. ಕಥಕಲಿಯ ಎರಡು ಅಧವಾ ಮೂರು ಗಂಟೆಯ ಅವಧಿಯಲ್ಲಿ ನಡೆಯುತ್ತದೆ.

ಟಿಪ್ಪಣಿ ಬರೆಯಿರಿ

ಹಾಡುಗಾರಿಕೆ, ವೇಷಭೂಪಣ, ಅಭಿನಯ, ಹಿಮ್ಮೇಳಗಳಲ್ಲಿ ಕಥಕಲಿ ಮತ್ತು ಯಕ್ಕಾನಗಳಲ್ಲಿ ಸಾಮ್ಯವಿದೆಯಲ್ಲವೇ? ಹಾಗೆಯೇ ಕೆಲವು ವ್ಯಾತ್ಯಾಸಗಳೂ ಇವೆಯೆಂಬುದನ್ನು ನೀವು ಗಮನಿಸಿರಬಹುದು. ಇವುಗಳೊಳಗಿನ ಸಾಮ್ಯ ವ್ಯಾತ್ಯಾಸಗಳ ಬಗ್ಗೆ ಒಂದು ಹೊಲಿಕೆಯ ಟಿಪ್ಪಣಿ ಬರೆಯಿರಿ.

ಕಲಿಕಾ ಸಾಧನೆಗಳು

- ಕಥೆ, ಕವಿತೆಗಳನ್ನು ಸೂಕ್ತವಾದ ಭಾವಾಭಿವೃತ್ತಿ ಯೋಂದಿಗೆ ಮಂಡಿಸುವುದು.
- ಕಥೆ, ಕವಿತೆ, ನಾಟಕ ಮೊದಲಾದ ಸ್ವರ್ಜನಾತ್ಮಕ ರಚನೆಗಳ ರಚನಾ ರೀತಿ, ಚೈಚಿತ್ಯ, ವೈವಿಧ್ಯ ಮೊದಲಾದವುಗಳನ್ನು ಪರಿಗಣಿಸಿಕೊಂಡು ಸ್ವಂತ ದೃಷ್ಟಿಕೋನಕ್ಕನುಸಾರವಾಗಿ ಅಸ್ವಾದಿಸಿ, ವಾಚಿಕವಾಗಿ ಮಂಡಿಸುವುದು ಮತ್ತು ಬರೆದು ಮಂಡಿಸುವುದು.
- ಓದಿದ ಸ್ವರ್ಜನಾತ್ಮಕ ರಚನೆಗಳನ್ನು ವಿಭಿನ್ನ ಮತ್ತು ಸೂಕ್ತ ರೀತಿಯಲ್ಲಿ ಪುನರಾವಿಷ್ಟಿಸುವುದು.
- ಜನಪದ ಗೀತೆ, ಕವಿತೆಗಳಲ್ಲಿರುವ ತಾಳಪ್ರೇರಿಧ್ಯಗಳನ್ನು ಗುರುತಿಸಿ, ಕಂಠಪಾಠಮಾಡಿ ಸೂಕ್ತ ತಾಳದೊಂದಿಗೆ ಹಾಡುವುದು.
- ಪದ ಶುದ್ಧಿ, ವಾಕ್ಯ ಶುದ್ಧಿ, ಲೇಖನ ಚಿಹ್ನೆ, ಪಾರಾ ಮೊದಲಾದ ಭಾಷಾ ನಿಯಮಗಳನ್ನು ಪಾಲಿಸಿಕೊಂಡು ರಚನೆಗಳನ್ನು ಉತ್ತಮಪಡಿಸುವುದು.
- ಸ್ವಂತ ಅಭಿಪ್ರಾಯಗಳನ್ನು ಶಿಷ್ಟಭಾಷೆಯಲ್ಲಿ ಮಂಡಿಸುವುದು.
- ಪರಿಚಿತವಾದ ಕವಿತೆಗಳಲ್ಲಿರುವ ಚರ್ಮತಾರ್ಮ, ಬಿಂಬಕಲ್ಪನೆ, ವಣಣನೆ ಎಂಬಿವುಗಳನ್ನು ಗುರುತಿಸಿ, ಪಿಶ್ಲೇಷಿಸಿ, ಅಸ್ವಾದನ ಟಿಪ್ಪಣಿ, ತೌಲನಿಕ ಟಿಪ್ಪಣಿ, ವಣಣನೆ ಎಂಬಿತ್ಯಾದಿಗಳನ್ನು ರಚಿಸುವುದು.
- ಪಾಠಭಾಗಗಳಿಂದ ಆಜ್ಞಾಸಿದ ಭಾಷಾಪರವೂ ಆಶೆಯಪರವೂ ಆದ ಸಾಂಪ್ರದ್ಯಂಗಳನ್ನು ಉಪಯೋಗಿಸಿಕೊಂಡು ಸ್ವತಂತ್ರವಾದ ಸ್ವರ್ಜನಾತ್ಮಕ ರಚನೆಗಳನ್ನು ಮಾಡುವುದು.

3. ಚೆಲುವು ತುಂಬಲಿ

ಸುದ್ದೆ, ಬೆಟ್ಟೆ, ಕಾಡು, ಕಣೀವೆ, ನದಿ, ಶರಧಿಗಳಿಂದ ಶೂಡಿದ ಈ ಭೂಮಿಯು ಅದೆಷ್ಟು ರಮ್ಯವಾಗಿದೆ! ಸಹಜ ಸೌಂದರ್ಯವನ್ನು ಮೈಗೂಡಿಸಿಕೊಂಡಿರುವ ಈ ಇಳಿಯು ಎಲ್ಲ ಜೀವರಾಶಿಗಳ ಆಶ್ರಯತಾಣ. ಆದರೆ ಭೂಮಿಯನ್ನು ಬಳಸುವವರಲ್ಲಿ ಮಾನವನಿಗೇ ಅಗ್ನಾಂಶ. ಇಂದು ಮನುಷ್ಯನ ವ್ಯಾಮೋಹಕೆ ಪ್ರಕೃತಿಯು ಬಲಿಯಾಗುತ್ತಿದೆ. ಅರಣ್ಯಗಳು, ಬೆಟ್ಟಗಳು ಮಾಯವಾಗುತ್ತಿವೆ. ನದಿಗೆ ಇಂದು ಧರಣೀಯಲ್ಲಿರುವ ಸಂಪನ್ಮೂಲಗಳನ್ನು ಪರಿಸರಕ್ಕೆ ಹಾನಿಯಾಗದಂತೆ ಬಳಸಬೇಕಾದ ಅನಿವಾಯತೆ ಇದೆ.

ಮುಂಜಾನೆಯ ಮೋಡಿ

ಈ ಪ್ರಕೃತಿ ಅದೆಷ್ಟು ಸುಂದರ! ಪ್ರಕೃತಿಯ ಸೊಬಗನ್ನು ಹಲವು ರೀತಿಯಲ್ಲಿ ಕವಿಗಳು ವರ್ಣಿಸಿದ್ದಾರೆ. ನಾವು ಪ್ರತಿನಿತ್ಯ ಕಾಣುವ ಸೂರ್ಯೋದಯದ ಸೌಂದರ್ಯ ಬಣ್ಣಿಸಲಂದಳ.

ಮೈ ಮುರಿದೆದ್ದಿರೆ ಮೂಡಣದಲ್ಲಿ ಹೊಂಬಿಸಿಲಿನ ನಗೆ ಸೂರ್ಯಾ,
ಬಣ್ಣಾಗಳೊಂದಿಗೆ ದಿಬ್ಬಣ ಹೊರಟಿದೆ ಪ್ರಕೃತಿಯ ಸೌಂದರ್ಯ.

ತೇಲಿದೆ ತಂಚೆಲರಲಿ ಮರ ಗಿಡಗಳ ಮಂಜುಳ ಮಂಗಳ ವಾದ್ಯ;
ಪಾಶ್ಚಾಲ ನಂದನವಾಗಿದೆ ಅಹ! ಚಣದೊಳಗೆಂತಹ ಚೋದ್ಯ.

ಅಂಬರದಲ್ಲಿ ತೇಲಾಡುವ ಮೇಘಗಳಂಜಿಗೆ ಕಂಚಿನ ಹೊಳಪ್ಪು;
ಮಂಜಿಗು ಸಹ ಅಪರಂಜಿಯ ಲೇಪ, ತಲೆ ಮರೆಸಿರುವುದು ಬಿಳುಪು.


ನವಿಲಿನ ಹೀಲಿಯ ಹೋಲಿದ ಬಾನಿನ ನೀಲಿಗೆ ಅನುಪಮ ಮೀರುಗು
ಹಳ್ಳಣೆ ಸೀರೆಯ ಚೆಲು ಗಿರಿ ಕನ್ನೆಗೆ ರುಧಿ ಸಮ್ಮೂರ್ಹಕ ಸೆರಗು.

ಹಕ್ಕಿಯ ಚಿಲಿಪಿಲಿ ಜೊತೆ ಹೊರಟಿದೆ ಸುಮ ಸೌರಭ ಗಾಳಿ ಸವಾರಿ
ಚಿಟ್ಟಿಗೆ, ದುಂಬಿಗೆ ಉಪವನವಾಗಿದೆ ಭೋಜನ ಶಾಲೆಯ ದಾರಿ.

ಸಿರಿವಂತರನೂ ದರಿದ್ರರೆನಿಸುವ ಪರಿ ಮುಂಜಾನೆಯ ಮೋಡಿ
ಮನುಜರ ಆತ್ಮದ ಪಾಲಿಗೆ ದೇವರ ಬಳುವಳಿ; ಶಾಲಿನ ಜೋಡಿ.

ಕೆವಿ ಕಣ್ಣೀರಡೇ ಸಾಲದು ಸವಿಯಲು ಈ ಸುರ ಸುಂದರ ದೃಶ್ಯ;
ಬಾಳಲಿ ಕೇವಲ ಒಮ್ಮೆಯೇ ದೊರೆತರು ಸಾಫ್ರೆಕ ನರನಾಯುಷ್ಯ.

ಕೆ.ಎಸ್. ನಿಸಾರ್ ಅಹಮ್ಮದ್



ಕೆ.ಎಸ್. ನಿಸಾರ್ ಅಹಮ್ಮದ್

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನಲ್ಲಿ ಕೆ.ಎಸ್. ನಿಸಾರ್ ಅಹಮ್ಮದರು 1936 ರಲ್ಲಿ ಜನಿಸಿದರು. ಭೂಗಭಟ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಧರರಾಗಿ ಭೂವಿಜ್ಞಾನದ ಪ್ರಾಧ್ಯಾಪಕರಾಗಿ ನಿಷ್ಠಾರಾಗಿದ್ದಾರೆ. ಕನಾಡಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.



ಕುರಿಗಳು ಸಾರ್ ಕುರಿಗಳು, ಜೋಗದ ಸಿರಿ ಬೆಳಕಿನಲ್ಲಿ ಮುಂತಾದ ಕವನಗಳು ಇವರ ಸುಂದರ ಸೃಷ್ಟಿಗಳು. ಮನಸು ಗಾಂಧಿ ಬಜಾರು, ನೆನೆದವರ ಮನದಲ್ಲಿ, ನಾನೆಂಬ ಪರಕೀಯ, ಸಂಜೀ ಬದರ ಮಳೆ, ಸುಮುಹಾತೆ, ಸ್ವಯಂಸೇವೆಯ ಗಾಳಿಗಳು ಮುಂತಾದವುಗಳು ಇವರ ಕವನ ಸಂಕಲನಗಳಾಗಿವೆ.

ಇವರ ‘ಹಕ್ಕಿಗಳು’ ಮುಕ್ಕಳ ಪ್ರಸ್ತರಕ್ಕೆ ರಾಷ್ಟ್ರೀಯ ಬಹುಮಾನ ಬಂದಿದೆ. ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಇವರಿಗೆ ಅಕಾಡೆಮಿ ಫೇಲೋಶಿಪ್ ಲಭಿಸಿದೆ.

ಚಟುವಟಿಕೆಗಳು

□ ಹಾಡಿರಿ

ಕವನವನ್ನ ರಾಗವಾಗಿ ಹಾಡಿರಿ.

□ ಚರ್ಚೆಸಿರಿ

‘ಕಿರಿಕಟ್ಟಿರದೇ ಸಾಲದು ಸವಿಯಲು ಈ ಸುಂದರ ದೃಶ್ಯ, ಬಾಳಲಿ ಕೇವಲ ಒಮ್ಮೆಯೆ ದೊರೆತರು ಸಾಧನ ಕ ನರನಾಯುಷ್ಯ’ ಎಂಬ ಕವಿವಾಣಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಚರ್ಚೆಸಿರಿ.

□ ಉತ್ತರಿಸಿರಿ

- ಸೂರ್ಯ ಮೂಡಣದಲ್ಲಿ ಮೂಡುವಾಗ ಪಾಳೀಲ ಹೇಗೆ ನಂದನವಾಗುತ್ತದೆ?
- ಕವಿಯು ಬಾನಿನ ನೀಲ ಬಣ್ಣವನ್ನ ಯಾವುದಕ್ಕೆ ಹೋಲಿಸಿದ್ದಾರೆ?
- ಕವಿಯ ಅಭಿಪ್ರಾಯದಂತೆ ಸಿರಿವಂತರಾದವರೂ ದರಿದ್ರರೆನಿಸುವುದು ಯಾವಾಗ?

□ ಪರ್ಯಾಯ ಪದ ಬಳಸಿರಿ

- ಕೆಲವು ಪದಗಳಿಗೆ ಅಡಿಗೆರೆ ಎಳೆಯಲಾಗಿದೆ. ಆ ಪದಗಳ ಅಥವ ಬರುವ ಪದಗಳನ್ನ ಪಡ್ಡದಲ್ಲಿ ಮಡುಕಿರಿ. ಆ ಪದಗಳನ್ನ ಅಡಿಗೆರೆ ಎಳೆದ ಪದದ ಬದಲಾಗಿ ಬಳಸಿಕೊಂಡು ಗಡ್ಡಭಾಗವನ್ನ ಪುನಃ ಬರೆಯಿರಿ.

ಪೂರ್ವದಿಕ್ಕಿನಲ್ಲಿ ರವಿಯು ಕಾಣಿಸಿಕೊಂಡಾಗ ಜಗತ್ತೀಲ ಎಚ್ಚರಗೊಂಡಿತು. ಆ ಕ್ವಾಣದಲ್ಲಿ ಹಕ್ಕಿಗಳು ಪ್ರತ್ಯಕ್ಷಗೊಂಡಂತೆ ತೋರಿದವು. ತಂಗಾಳಿ ಬೀಸಿತು. ವೈಶಾಲಿ ಎದ್ದಳು.. ಕಿಟಕಿಯ ಬಾಗಿಲು ತೆರೆದಳು. ಹೊರಗೆ ನೋಡಿದಾಗ ಅಗಸದಲ್ಲಿ ವಣಂರಂಜಿತವಾದ ಮೋಡಗಳು ಮೇಲ್ಮೈದಿದ್ದವು. ಅವಳು ಅಂಗಳಕ್ಕೆ ಬಂದಳು. ಅರಳಿದ ಮಲ್ಲಿಗೆಯ ಪರಿಮಳ ಅವಳನ್ನು ಅತ್ತಕಡೆ ಸೆಳೆಯಿತು.

□ ವಣಣನೆ ಬರೆಯಿರಿ

ಮುಂಜಾನೆಯು ಪೋಡಿ ಕವನದಲ್ಲಿ ಕವಿ ಸೂರ್ಯೋದಯದ ಸಂದರ್ಭದಲ್ಲಿ ಪ್ರಕೃತಿ ಯಲ್ಲಂಟಾಗುವ ಬದಲಾವಣೆಯನ್ನ ವಣಣಿಸಿದ್ದಾರೆ. ಸೂರ್ಯಾಸ್ತಮಾನದ ಸಂದರ್ಭದಲ್ಲಿ ಪ್ರಕೃತಿಯು ಅಪೂರ್ವ ಶೋಭಿಯಿಂದ ಕಂಗೊಳಿಸುತ್ತದೆ. ನೀವು ನೋಡಿದ ಒಂದು ಸೂರ್ಯಾಸ್ತಮಾನವನ್ನ ವಣಣಿಸಿರಿ.

□ ಪ್ರಾಸಪದಗಳನ್ನ ಗುರುತಿಸಿರಿ

‘ಮೈ ಮುರಿದ್ದರೆ ಮೂಡಣದಲ್ಲಿ ಹೊಂಬಿಸಿಲಿನನಗೆ ಸೂರ್ಯ, ಬಣ್ಣಗಳೊಂದಿಗೆ ದಿಬ್ಬಣ ಹೊರಟಿದೆ ಪ್ರಕೃತಿಯ ಸೌಂದರ್ಯ’

ಇಲ್ಲಿ ಅಡಿಗೆರೆ ಎಳೆದ ಪದಗಳ ಕೊನೆಯ ಅಕ್ಷರವನ್ನು ಗಮನಿಸಿರಿ. ಅದನ್ನು ಅಂತ್ಯಪ್ರಾಸ ಎನ್ನುತ್ತೇವೆ. ಈ ಹಾಡಿನಲ್ಲಿ ಬರುವ ಅಂತ್ಯಪ್ರಾಸವುಳ್ಳ ಪದಗಳನ್ನು ಗುರುತಿಸಿ ಬರೆಯಿರಿ.

□ ಪದ ಜೋಡಿಸಿರಿ

ಕೆಳಗಿನ ಗ್ಯಾಫಾಗದಲ್ಲಿ ಕೆಲವು ಪದಗಳಿಗೆ
ಅಡಿಗೆರೆ ಎಳೆಯಲಾಗಿದೆ. ಅವುಗಳನ್ನು ಜೋಡಿಸಿ
ಬರೆಯಿರಿ.

ಅಂತಹ ಪದಗಳನ್ನು ಪದ್ಯಭಾಗದಿಂದ
ಕಂಡುಹಿಡಿದು ಅವುಗಳನ್ನು ಜೋಡಿಸಿ ಗ್ಯಾಫಾಗವನ್ನು
ಪುನಃ ಬರೆಯಿರಿ.

ಸಂಚೀವನು ತನ್ನ ಪಾಠುನೆಲವನ್ನು ಹಸನಾಗಿಸ
ಬೇಕೆಂದು ತೀಮಾಡನಿಸಿದನು. ದರಿದ್ರರು ಎನಿಸುವ
ಹಣೆಪಟ್ಟಿಯನ್ನು ಕಿತ್ತು ಒಗೆಯಬೇಕಾದರೆ ನೆಲವು
ಹಸನಾಗಲೇಬೇಕು ಎಂಬುದು ಅವನ ಅನಿಸಿಕೆ.
ಆಕಾಶಕ್ಕೆ ದಿಟ್ಟಿಸಿ ನೋಡಿದಾಗ ಮೇಘಗಳ ಅಂಬಿಗೆ

ಹೊಳಪು ಬಂದಂತೆ ತೋರಿತು. ಆ ಮೋಡಗಳು
ಮಳೆಯಾಗಿ ಸುರಿಯಬಾರದೇ ಎಂದು ಎನಿಸಿತು.
ಚಣದ ಒಳಗೆ ಎಂತಹ ಬದಲಾವಣೆ! ಮಳೆ
ಬಂದೇಬಿಟ್ಟಿತು. ಅವನ ಕೃಷಿ ನೆಲವೆಲ್ಲ ನೀರಿನಿಂದ
ತೊಯ್ದಿತು. ಅದನ್ನು ನೋಡಲು ಅವನ ಕಣ್ಣು ಎರಡು
ಸಾಲದಾಯಿತು. ನರನ ಆಯುಷ್ಯದಲ್ಲಿ ಇಂತಹ
ಸೊಗಸನ್ನು ಕಾಣವುದು ಅಪೂರ್ವ ಎಂದುಕೊಂಡನು.

□ ‘ಮುಂಜಾನೆಯ ವೋಡಿ’ ಹಾಡು ನಿವಂಗೆ
ಇಷ್ಟವಾಯಿತಲ್ಲಿವೇ? ಅದರ ಆಸ್ಥಾದನ ಟಿಪ್ಪಣಿ
ಬರೆಯಿರಿ.

ತ್ಯಾಜ್ಯ ವಿಲೇವಾರಿ

ಪರಿಸರದ ಮೇಲೆ ಮಾನವನ ಕೈವಾಡ ದಿನೇ ದಿನೇ ಹೆಚ್ಚುತ್ತಿದೆ. ಆತನ ದಿನನಿತ್ಯದ ಚಟುವಟಿಕೆಗಳಿಂದ ಪರಿಸರದಲ್ಲಿ ಮಾಲಿನ್ಯ ಹೆಚ್ಚುತ್ತಿದೆ. ಜಲಮಾಲಿನ್ಯ, ವಾಯಮಾಲಿನ್ಯ, ಶರೀರಮಾಲಿನ್ಯ ಹಿಗೆ ಅನೇಕ ಮಾಲಿನ್ಯಗಳ ಜೊತೆಯಲ್ಲಿ ವಿವಿಧ ರೀತಿಯ ಕಸಗಳು ಉತ್ಪತ್ತಿಯಾಗುತ್ತಿವೆ. ಅವುಗಳ ವಿಂಗಡಣೆ ಮತ್ತು ನಿವಾಹಣೆ ಇಂದಿನ ಸಮಸ್ಯೆಯಾಗಿದೆ.

ತ್ಯಾಜ್ಯ ಅಂದರೆ ಏನು? ಅದನ್ನು ದೂರ ಇಡುಪುದು ಹೇಗೆ?

ಮನೆಗೆ ಬಂದ ವಾವು ಒಂದು ಲಾಲಿಪಾಪ್ ಕೊಟ್ಟಿದ್ದಾರೆ. ಅದನ್ನು ಬಾಯಿಗೆ ಇಡುವ ಮುನ್ನ ಅದಕ್ಕೆ ಸ್ತುತಿದ್ದ ಪ್ರಾಸ್ತಿಕ್ ಕಾಗದವನ್ನು ಬಿಡಿಸಬೇಕು ತಾನೆ? ಬಿಡಿಸಿ ಅದನ್ನು ಎಲ್ಲಿ ಬಿಸಾಕುತ್ತಿಯಾ?

ಮನೆಯ ಒಳಗೆ ಬಿಸಾಕುವ ಹಾಗಿಲ್ಲ. ಅಮ್ಮೆ ಬಯ್ತಾರೆ. ಅಂಗಳದಲ್ಲಿ ಬಿಸಾಕುವ ಹಾಗಿಲ್ಲ. ಗಲೀಜು ಎಂದು ಅಪ್ಪ ಹೇಳ್ತಾರೆ. ರಸ್ತೆಯಲ್ಲಿ ಬಿಸಾಕುವ ಹಾಗಿಲ್ಲ. ಪಕ್ಕದ ಮನೆಯ ಮಾಮಾ ಬಯ್ತಾರೆ. ರಸ್ತೆಯನ್ನು ಚೊಕ್ಕಟ ಇಡಬೇಕು ಅಂತಾರೆ. ಆಟದ ಮೈದಾನದಲ್ಲಿ ಬಿಸಾಕುವ ಹಾಗಿಲ್ಲ. ಟೇಚರ್ ಬಯ್ತಾರೆ.

ಹಾಗಿದ್ದರೆ ಎಲ್ಲಿ ಬಿಸಾಕಬೇಕು?

ಉತ್ತರ ತಂಬಾ ಸುಲಭ! ಅದನ್ನು ಕಸದ ಬುಟ್ಟಿಗೆ ಹಾಕಬೇಕು.

ಬಿಸಾಕುವ ವಸ್ತುಗಳಿಗಲ್ಲ ‘ತ್ಯಾಜ್ಯ ವಸ್ತು’ ಎನ್ನುತ್ತಾರೆ.

‘ತ್ಯಾಜ್ಯ’ ಅಂದರೆ ನಮಗೆ ಬೇಡವಾದದ್ದು ಎಂದು ಅಥವ. ಮುರಿದು ಹೋದ ಪೆನ್ನು, ಹರಿದ ಹಾಳೆ, ಒಡೆದ ಬಳೆ, ಉರಿದು ಹೋದ ಬಲ್ಬು – ಹಿಗೆ ನಾನಾ ಬಗೆಯ ತ್ಯಾಜ್ಯಗಳು ನಮ್ಮೆ ಮನೆಯಲ್ಲಿ ಕಂಡುಬರುತ್ತವೆ. ಅವನ್ನೆಲ್ಲ ಅಲ್ಲಿ ಇಲ್ಲಿ ಕಂಡಕಂಡಲ್ಲಿ ಬಿಸಾಕಬಾರದು. ಕಸದ ಬುಟ್ಟಿಯೋಳಗೇ ಹಾಕಬೇಕು.

ಅಡುಗೆ ಮನೆಗೆ ಓಡುವಾಗ ಹಾಲಿನ ಲೋಟಕ್ಕೆ ಕೇವಲಿತು. ಹಾಲು ಚೆಲ್ಲಿ ಹೋಯ್ತು. ಅಮ್ಮನಿಗೆ ಗೊತ್ತಾಗುವ ಮೋದಲೇ ಆಕ್ಕ ಒಡಿ ಬಂದಳು. ಒಂದು ಹಳೇ ಬಟ್ಟಿ ತುಂಡಿನಲ್ಲಿ ನೆಲಕ್ಕೆ ಚೆಲ್ಲಿದ್ದ ಹಾಲನ್ನೆಲ್ಲ ಒರೆಕಿ ಒಂದು ಪಾತ್ರೆಗೆ ಹಿಂಡಿದಳು. ಅದನ್ನು ನಾವು ಕುಡಿಯುವಂತಿಲ್ಲ. ಅದು ತ್ಯಾಜ್ಯ ಹಾಲು. ಅದನ್ನೂ ಕಸದ ಬುಟ್ಟಿಗೆ ಹಾಕಬೇಕೇ?

ಇಲ್ಲ. ಅದಕ್ಕೆ ‘ದ್ರವ ತ್ಯಾಜ್ಯ’ ಎನ್ನುತ್ತಾರೆ. ನಮ್ಮ ಸುತ್ತಲಿನ ಎಲ್ಲ ವಸ್ತುಗಳನ್ನು ಫೇನ, ದ್ರವ ಅಥವಾ ಅನೀಲ ಎಂದು



ವರ್ಗೀಕರಿಸುತ್ತೇವೆ. ಹಾಗೆಯೇ ತ್ಯಾಜ್ಯ ವಸ್ತುಗಳನ್ನೂ 'ಫನ ತ್ಯಾಜ್ಯ', 'ದ್ರುವ ತ್ಯಾಜ್ಯ' ಮತ್ತು 'ಅನಿಲ ತ್ಯಾಜ್ಯ' ಎಂದು ವಿಂಗಡಿಸಬಹುದು. ನೆಲಕ್ಕೆ ಚೆಲ್ಲಿದ ಹಾಲು 'ದ್ರುವ ತ್ಯಾಜ್ಯ' ಪಾತ್ರ ತೊಳಿದ ನೀರು, ಬಟ್ಟೆ ತೊಳಿದ ನೀರು ಅಥವಾ ಸ್ವಾನ ಮಾಡಿದ ನೀರು ವುನೆಯಿಂದ ಆಚೆ ಹೋಗಲೆಂದು ವ್ಯವಸ್ಥೆ ಮಾಡಿರುತ್ತೇವೆ. ಅಲ್ಲಿ ದ್ರುವತ್ಯಾಜ್ಯವನ್ನು ಸುರಿಯಬೇಕು. ಇನ್ನು ಅನಿಲ ತ್ಯಾಜ್ಯ ಎಂದರೆ, ಕೆಟ್ಟೆ ವಾಸನೆ ಸೂಸುವ ಎಲ್ಲ ಬಗೆಯ ಗಾಳಿಯನ್ನು ಅನಿಲ ತ್ಯಾಜ್ಯ ಎನ್ನುತ್ತೇವೆ. ಉದಾಹರಣೆಗೆ ಬೀಡಿ ಅಥವಾ ಸಿಗರೇಟು ಸೇದುವುದು, ಮೋಟಾರು ವಾಹನಗಳ ಹೊಗೆಕಾಳವೆಗಳಿಂದ ಮಲಿನ ಗಾಳಿ ಹೊರಕ್ಕೆ ಬರುವುದು – ಇವೆಲ್ಲ ಅನಿಲ ತ್ಯಾಜ್ಯಗಳು.



ನಮ್ಮ ದೇಹದಿಂದ ತ್ಯಾಜ್ಯಗಳು ದಿನಕ್ಕೆ ಒಮ್ಮೆಯಾದರೂ ಹೊರಕ್ಕೆ ಬರುತ್ತವೆ. ಅವು ನಮ್ಮ ಹಾಸಿಗೆಯಲ್ಲೇ ಇದ್ದರೆ ಎಷ್ಟೊಂದು ಇಸ್ತಿ ಅಲ್ಲವೇ? ಹಾಗೆಯೇ ಎಲ್ಲ ಬಗೆಯ ತ್ಯಾಜ್ಯಗಳೂ ದೂರ ಹೋಗಬೇಕು. ಹಾಗೆ ನಮ್ಮಿಂದ ದೂರ ಹೋಗಿ ಅವು ಬೇರೆಯವರಿಗೆ ತೊಂದರೆ ಕೊಡಬಾರದು. ಅದರ ಅಧರ, ಯಾವುದೇ ಬಗೆಯ ತ್ಯಾಜ್ಯವನ್ನಾದರೂ ನಾವು ಮಾರಾಗಿ, ಯಾರಿಗೂ ತೊಂದರೆ ಆಗದಂತೆ ವಿಲೇವಾರಿ ಮಾಡಬೇಕು.

ದ್ರುವತ್ಯಾಜ್ಯ ಮತ್ತು ಅನಿಲ ತ್ಯಾಜ್ಯಗಳು ತಾವಾಗಿ ಚದುರಿ ಹೋಗುತ್ತವೆ. ಆರಿ ಹೋಗುತ್ತವೆ ಇಲ್ಲವೇ ಹಾರಿ ಹೋಗುತ್ತವೆ. ಅದರೆ ಮೊದಲು ಹೇಳಿದ ಫನ ತ್ಯಾಜ್ಯ ತಾನಾಗಿ ದೂರ ಚದುರಿ ಹೋಗಲಾರದು. ಅದು ಬಿದ್ದಲ್ಲೇ ತುಂಬ ಹೊತ್ತು ಬಿದ್ದಿರುತ್ತದೆ. ಅದನ್ನು ನಾವಾಗಿಯೇ ಎತ್ತಿ ದೂರ ಸುರಕ್ಷಿತ ಸ್ಥಳಕ್ಕೆ ಸಾಗಿಸಬೇಕು. ಹಾಲು ನೆಲಕ್ಕೆ ಚೆಲ್ಲಿದರೆ ಅಥವಾ ಪೆಟ್ರೋಲು ಚೆಲ್ಲಿದರೆ ತುಸು ಹೊತ್ತಿನಲ್ಲಿ ಆರಿ ಹೋಗಬಹುದು. ಅದರೆ ಗಾಜಿನ ಚೂರುಗಳು ನೆಲಕ್ಕೆ ಬಿದ್ದರೇ? ಅದು ಅಲ್ಲೇ ಬಿದ್ದಿರುತ್ತದೆ. ನಾವೇ ಸುರಕ್ಷಿತವಾಗಿ ಎತ್ತಿ ದೂರ ಬಿಷಾಕಬೇಕು.

ಫನತ್ಯಾಜ್ಯಗಳ ಇನ್ನೂ ಕೆಲವು ಉದಾಹರಣೆಗಳನ್ನು ನೋಡೋಣ : ಚಾಕೋಲೇಟನ್ನು ಸುತ್ತಿದ್ದ ಪ್ಲಾಸ್ಟಿಕ್ ಹಾಳೆ, ಪ್ಲಾಸ್ಟಿಕ್ ಬೆಲೆ, ಪ್ಲಾಸ್ಟಿಕ್ ಸ್ಟಿಕರ್, ಪ್ಲಾಸ್ಟಿಕ್ ಬಾಟಲೀ... ಪ್ಲಾಸ್ಟಿಕ್‌ನಲ್ಲೇ ನಾನಾ ತರಹ ಇವೆ! ಇನ್ನು ರದ್ದಿ ಕಾಗದ, ಹರಿದ ಚಪ್ಪಲಿ, ಹೊಸ ಚಪ್ಪಲಿಯ ಜತೆಗೆ ಬಂದ ರಟ್ಟಿನ ಡಬ್ಬ, ಒಡೆದ ಗಾಜು, ತೆಂಗಿನ ಬಿಪ್ಪು, ದಾರದ ತುಂಡು, ಹರಿದ ಬಟ್ಟೆ, ಬಾಳಿಹಟ್ಟಿನ ಸಿಪ್ಪೆ, ಹಳಸಿದ ರೊಟ್ಟೆ, ಮುರುಕು ಬಾಚೆನಿಕೆ ಇವೆಲ್ಲ ನಮಗೆ ಪರಿಚಿತ ಫನ ತ್ಯಾಜ್ಯಗಳು. ಇವುಗಳನ್ನು ಎರಡು ರೀತಿಯಲ್ಲಿ ವರ್ಗೀಕರಿಸಬಹುದು. ಬಿಷಾಕಿದರೆ ಕೊಳಿತು ಕ್ರಮೇಣ ಮಣಿನಲ್ಲಿ ಸೇರಿ ಹೋಗುವಂಥ ಫನತ್ಯಾಜ್ಯಗಳಿಗೆ 'ಸಾವಯವ ತ್ಯಾಜ್ಯ' ಎನ್ನುತ್ತಾರೆ. ಹಣ್ಣಿ ಅಥವಾ ತರಕಾರಿ ಸಿಪ್ಪೆ, ಹಳಸಿದ ರೊಟ್ಟೆ, ತೆಂಗಿನ ಬಿಪ್ಪು, ಹಳೆ ಬಟ್ಟೆ ಇವೆಲ್ಲ ಸಾವಯವ ತ್ಯಾಜ್ಯಗಳು. ಅದನ್ನು ಪ್ರತ್ಯೇಕ ಕಸದ ಬುಟ್ಟಿಗೆ ಹಾಕಿ ಕೊಂಡೊಯ್ದು ನಮ್ಮದೇ ಹಿತಿಲಲ್ಲಿ ಅಥವಾ ಕೈದೋಟದಲ್ಲಿ ಸರಿಯಾಗಿ ಹೂತಿಟ್ಟಿರೆ ಕ್ರಮೇಣ ಉತ್ತಮ ಗೊಬ್ಬರವಾಗುತ್ತವೆ. ಗಿಡಗಳ ಬುಡದಲ್ಲಿ ಅವನ್ನು ಹಾಕಬಹುದು. ಗಿಡ ಚೆನ್ನಾಗಿ ಬೆಳೆಯುತ್ತದೆ.

ಗಾಜಿನ ಚೂರು, ಪ್ಲಾಸ್ಟಿಕ್ ಬೆಲೆಗಳು, ತೆಂಗಿಯ ಹೇರ್ಪಿನ್, ಹಳೇ ರೀಫಿಲ್ ಪೇನ್, ದಪ್ಪ ರಟ್ಟೆ, ಡೆಷ್ಟ ಮಾತ್ರ ಸುತ್ತಿದ ಬ್ಯಾಗಡೆ, ಹರಿದ ಚಪ್ಪಲಿ, ತಗಡಿನ ಚೂರು, ಮುರುಕು ಪ್ಲಾಸ್ಟಿಕ್



ಅಟಿಕೆ, ಹಳೇ ಬ್ಯಾಟರಿ ಸೆಲ್‌, ಅಣ್ಣನ ಹರಿದ ರಬ್ಬರ್ ಚೆಂಡು, ಮುರಿದ ಸಿ.ಡಿ., ಟೇಪ್‌ ರೆಕಾಡರಿನ ರಿಬ್ಬನ್ನು ಇವೆಲ್ಲ ಕೊಳೆಯಲಾರವು. ಮಣಿನೋಂದಿಗೆ ಸೇರದೆ ವಷಟಗಟ್ಟಲೆ ಬಿದ್ದಲ್ಲೇ ಬಿದ್ದಿರುತ್ತವೆ. ರಸ್ತೆ ಪಕ್ಕದಲ್ಲಿ ಬಿದ್ದಿದ್ದರೆ ಉರೆಲ್ಲ ಕೊಳಕಾಗಿ ಕಾಣುತ್ತವೆ. ಪ್ಲಾಸ್ಟಿಕ್ ಚಿಂದಿಯಲ್ಲಿ ಹಳಸಲು ತಿಂಡಿ ಇದ್ದರೆ ಅದನ್ನು ಹಸುಗಳು ಇಲ್ಲವೆ ಬೀದಿನಾಯಿಗಳು ಇಡಿಯಾಗಿ ತಿಂದು, ತುಂಬಾ ನೋವು ಅನುಭವಿಸುತ್ತವೆ. ಪ್ಲಾಸ್ಟಿಕ್ ತಿಪ್ಪೆವಸ್ತುಗಳು ಚರಂಡಿಗೆ ಬಿದ್ದರೆ ಅಲ್ಲೇ ಕೊಳೆ ನೀರನ್ನು ತಡೆಹಿಡಿದು ದುವಾಸನೆ ಸೂಸುತ್ತವೆ. ಇಂಥವನ್ನೆಲ್ಲ ಪ್ರತ್ಯೇಕ ವಿಂಗಡಿಸಿ ಮನೆಯಲ್ಲಿರುವ ಕಸದ ಬುಟ್ಟಿಗೆ ಹಾಕಬೇಕು. ಸಂಬಂಧಿತ ಸ್ಥಳೀಯ ಸಂಸ್ಥೆಗಳು ಅವನ್ನೆಲ್ಲ ಆಗಾಗ ಎತ್ತಿ ದೂರ ಸಾಗಿಸಿ ಸೂಕ್ತ ಸ್ಥಳದಲ್ಲಿ ಹೊಳುತ್ತಾರೆ. ಇಲ್ಲವೆ ಸುದುತ್ತಾರೆ, ಇಲ್ಲವೆ ಪ್ಲಾಸ್ಟಿಕ್‌ನಂಥ ವಸ್ತುಗಳನ್ನು ಬೇವರಡಿಸಿ ಮತ್ತೆ ಅವುಗಳಿಂದ ಹೊಸ ಪ್ಲಾಸ್ಟಿಕ್ ಮಾಡುತ್ತಾರೆ. ಅಥವಾ ಡಾಂಬರಿನೋಂದಿಗೆ ಕರಗಿಸಿ ರಸ್ತೆ ನಿಮಾಣಕ್ಕೆ ಬಳಸುತ್ತಾರೆ.

ನಿಮಗಿದು ಗೊತ್ತೇ? ಪ್ಲಾಸ್ಟಿಕ್ ಮತ್ತು ರಬ್ಬರನ್ನು ಕರಗಿಸಿ ದೀಸೆಲ್‌ನಂಥ ತೈಲವನ್ನು ಉತ್ಪಾದಿಸಬಹುದು. ಸರಿಯಾಗಿ ವಿಲೇವಾರಿ ಮಾಡಿದರೆ ಎಂಥ ತಿಪ್ಪೆವಸ್ತುಗಳನ್ನೂ ಸಂಪತ್ತನ್ನಾಗಿ ಪರಿವರ್ತಿಸಬಹುದು.

ನಮ್ಮ ಮನೆಯಲ್ಲಿನ ಘನತ್ವಾಜ್ಞಗಳಲ್ಲಿ ಕೆಲವು ತುಂಬಾ ಅಪಾಯಕಾರಿ ತ್ವಾಜ್ಞಗಳೂ ಇರುತ್ತವೆ. ಉದಾಹರಣೆಗೆ, ನಿಮ್ಮಲ್ಲಿ ಉರಿದು ಹೋದ ಸಿ.ಎಫ್‌.ಎಲ್‌. ಇದ್ದರೆ ಅದನ್ನು ಹುಷಾರಾಗಿ ಒಡೆಯದಂತೆ ಎತ್ತಿ ಪ್ರತ್ಯೇಕ ಇಡಬೇಕು. ಒಡೆದರೆ ಅದರಿಂದ ಪಾದರಸದ ಅವಿ ಹೊರಕ್ಕೆ ಬರುತ್ತದೆ. ಅದು ವಿಷ ಪದಾರ್ಥ. ಅಕಸ್ಮಾತ್ ಒಡೆದರೆ, ಆ ಗಳಿಯನ್ನು ನಾವು ಸೇವಿಸಲೇಬಾರದು. ಕಿಟಕಿ ಬಾಗಿಲು ತೆರೆದು, ನಾವೂ ತುಸು ಹೊತ್ತು ದೂರ ಹೋಗಬೇಕು.

ಪ್ಲಾಸ್ಟಿಕ್ ತ್ವಾಜ್ಞಗಳನ್ನು ಎಂದೂ ಸುಡಬಾರದು. ಸುಟ್ಟಿರೆ ಅದರಿಂದ ವಿಷಗಾಳಿ ಹೊಮ್ಮುತ್ತದೆ. ನಿಮ್ಮ ಮನೆಯಲ್ಲಿ ಇರುವ ಹಳೇ ಕಂಪ್ಯೂಟರ್ ಬಿಡಿಭಾಗಗಳು, ಟೇಪ್‌ ರೆಕಾಡ್‌ ಚೊರುಗಳು, ಮೊಬೈಲ್ ಬಿಡಿಭಾಗಗಳು, ವಾಚಿನ ಬ್ಯಾಟರಿ, ಮುರುಕಲು ಟಾಚ್‌, ಕೆಟ್ಟುಹೋದ ರಿಮೋಟ್‌, ಸಿ.ಎಫ್‌.ಎಲ್‌. ಇತ್ಯಾದಿಗಳನ್ನು ‘ಇಲೆಕ್ಟ್ರಾನಿಕ್ ವೇಸ್ಟ್’ ಅಥವಾ ‘ಇ-ವೇಸ್ಟ್’ ಎನ್ನುತ್ತಾರೆ. ಇವುಗಳನ್ನೆಲ್ಲ ಪ್ರತ್ಯೇಕವಾಗಿ ತೆಗೆದಟ್ಟಿ, ಮಾಲೀನ್ಯ ನಿಯಂತ್ರಣೆ ಇಲಾಖೆಗೆ ಒಪ್ಪಿಸಬೇಕು. ಕಸದ ತೊಟ್ಟಿಗೆ ಇಲ್ಲವೆ ರಸ್ತೆ ಬದಿಗೆ ಬಿಸಾಕಿದರೆ, ಚಿಂದಿ ಅಯುವವರು ಅವನ್ನು ಕರಗಿಸಿ ಅದರಲ್ಲಿರುವ ತಾಮ್ರ ಇಲ್ಲದೆ ಬೆಳ್ಳಿಯ ತಂತಿಗಳನ್ನು ಬಿಡಿಸಲು ಹೋಗಿ ನಾನಾ ಬಗೆಯ ಕಾಯಿಲೆಗಳಿಗೆ ಬಲಿಯಾಗುತ್ತಾರೆ. ಹಾಗೆ ಎಂದೂ ಬಿಸಾಕಬಾರದು. ಕಸದ ತೊಟ್ಟಿಗೂ ಹಾಕಬಾರದು.

ಘನತ್ವಾಜ್ಞ ವಸ್ತುಗಳನ್ನು ಸರಿಯಾಗಿ ವಿಲೇವಾರಿ ಮಾಡುವುದು ನಮ್ಮೆಲ್ಲರ ಶೈಫ್ಲ ಕರ್ತವ್ಯ. ಅವು ಯಾರಿಗೂ, ಯಾವ ಜೀವಿಗೂ ಅಪಾಯ ತರಬಾರದು. ಸರಿಯಾಗಿ ವಿಲೇವಾರಿ ಮಾಡಿದರೆ ತ್ವಾಜ್ಞವಸ್ತುಗಳೂ ದೇಶದ ಸಂಪತ್ತಾಗುತ್ತದೆ. ಕಂಡಕಂಡಲ್ಲಿ ಬಿಸಾಕಿದರೆ ಪರಿಸರ ನರಕವಾಗುತ್ತದೆ.

ನಾಗೇಶ ಹೆಗಡೆ

ನಾಗೇಶ ಹೆಗಡೆ

ನಾಗೇಶ ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ 1948ರಲ್ಲಿ ಜನಿಸಿದರು. ತಮ್ಮ ಉನ್ನತ ಶಿಕ್ಷಣವನ್ನು ಪಶ್ಚಿಮಬಂಗಾಳದ ಕರಕಪುರದ ಐ.ಎ.ಟಿಯಲ್ಲಿ ನವದೆಹಲೆಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಪೂರ್ಣವಿಧಿ ದಾರೆ. ಹಿಮಾಲಯದ ಸ್ನೇಹಿತಾಲ್ ವಿಶ್ವವಿದ್ಯಾಲಯದಲ್ಲಿ ಪರಿಸರ ಭೂವಿಜ್ಞಾನ ಉಪನ್ಯಾಸಕರಾಗಿಯೂ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿಯೂ ಸೇವೆಸಲ್ಲಿಸಿದ್ದಾರೆ. ಪ್ರಮುಖ ಪರಿಸರವಾದಿಯಾಗಿರುವ ಇವರು ಹಲವು ಪರಿಸರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಇರುವುದೊಂದೇ ಭೂಮಿ, ಗಗನ ಸವಿಯರ ಸೆರೆಗಿಡಿದು, ನಮ್ಮೆಳಗಿನ ಬೃಹತ್ತಾಂಡ ಇವರ ಕೆಲವು ಕೃತಿಗಳು. ಇವರಿಗೆ ಕನಾಡಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕನಾಡಟಕ ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿವೆ.



ಚಟುವಟಿಕೆಗಳು

□ ಚರ್ಚೆಸಿರಿ

‘ತ್ಯಾಜ್ಯವಸ್ತುಗಳನ್ನು ಸರಿಯಾಗಿ ವಿಲೇವಾರಿ ಮಾಡಿದರೆ ದೇಶದ ಸಂಪತ್ತಾಗುತ್ತದೆ. ಕಂಡಕಂಡಲ್ಲಿ ಬಿಂಬಿದರೆ ಪರಿಸರ ನರಕವಾಗುತ್ತದೆ’ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಚರ್ಚೆಸಿರಿ.

□ ಉತ್ತರಿಸಿರಿ

- ಘನತ್ಯಾಜ್ಯಗಳು ಯಾವುವು?
- ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸುಡಬಾರದು. ಯಾಕೆ?
- ಇ-ವೇಸ್ಟ್ ಎಂದರೇನು?

□ ಮನವಿ ಪತ್ರ ಬರೆಯಿರಿ

ಸಾರ್ವಜನಿಕ ಸ್ಫಳಗಳಲ್ಲಿ ‘ತ್ಯಾಜ್ಯ ವಿಲೇವಾರಿ’ ಕ್ರೀಗೊಳ್ಳುವಂತೆ ಸ್ಫಳೀಯ ಅಡಳಿತೆಯವರಿಗೆ ಒಂದು ಮನವಿ ಪತ್ರ ಬರೆಯಿರಿ.

□ ಪ್ರಬಂಧ ಬರೆಯಿರಿ

‘ಪರಿಸರ ಶುಚಿತ್ವದಲ್ಲಿ ವಿದ್ಯಾರ್ಥಿಗಳ ಪಾತ್ರ’ ಎಂಬ ವಿಷಯದ ಕುರಿತು ಪ್ರಬಂಧವೊಂದನ್ನು ಬರೆಯಿರಿ.

□ ಪದ ಬಳಸಿರಿ


- ಅಡಿಗೆ ಗೆರೆ ಹಾಕಿದ ಶಬ್ದಗಳ ಬದಲು ಸೂಕ್ತವಾದ ಪದಗಳನ್ನು ಪಾಠಭಾಗದಿಂದ ಆರಿಸಿ ಬರೆಯಿರಿ.

(ದೃವ ತ್ಯಾಜ್ಯ, ಇ - ವೇಸ್ಟ್, ಘನತ್ಯಾಜ್ಯ, ಅನಿಲತ್ಯಾಜ್ಯ)

ಹೊಳೆಯೋಂದು ಹರಿಯತ್ತಿತ್ತು. ಜುಳು ಜುಳು ನಾಡದ ಆ ಹೊಳೆಯನ್ನು ಏಕೆಂದಿದಾಗ ಅದರಲ್ಲಿ ನೀರಿನೊಂದಿಗೆ ಚಪ್ಪಲೆ ಪ್ಲಾಸ್ಟಿಕ್ ಚೇಲ. ಹರಿದ ಬಟ್ಟೆಗಳ ತುಂಡು ತೇಲುತ್ತಾ ಸಾಗುತ್ತಿದ್ದವು. ನೀರು ಕಪ್ಪು ಬಣ್ಣದಿಂದ ಕೂಡಿತ್ತು. ಅದರಲ್ಲಿ ಕೊಳಚಿ ನೀರು, ವಾಹನಗಳಿಂದ ಹರಿದ ದೀಸೆಲ್, ಎಣ್ಣೆ ಇತ್ಯಾದಿ ಸೇರಿತ್ತು. ಇನ್ನು ಸ್ವಲ್ಪ ಹೊತ್ತು ನೋಡುತ್ತಾ ನಿಂತೆ. ವೊಚ್ಚೆಲ್ ಬಿಡಿ ಭಾಗಗಳು, ಕೆಟ್ಟ ಹೋದ ರಿಮೋಟ್, ಮುರುಕು ಟೋಚ್‌ ಹರಿದು ಹೋಗುತ್ತಿತ್ತು. ಹೊಳೆಯ

ದದದಲ್ಲಿ ಕಾಖಾನೆ, ಅಂಗಡಿಗಳು ಇದ್ದವು. ಅಲ್ಲಿಂದ ಕಾಖಾನೆಯ ಹೊಗೆ, ಪ್ಲಾಸ್ಟಿಕ್ ಉರಿಸಿದ ಹೊಗೆ ಗಗನ ಮುಟ್ಟಿತ್ತು.

- ಕೊಟ್ಟಿರುವ ಪದಸೂರ್ಯವನ್ನು ಪೂರ್ತಿಗೊಳಿಸಿರಿ. ಬಳಿಕ ಮಾದರಿಯಂತೆ ವಾಕ್ಯಗಳನ್ನು ರಚಿಸಿರಿ.



- ಚೆಳಿಗಾಲದಲ್ಲಿ ಮೂಡುಭಾಗದಿಂದ ಒಣಗಾಳಿ ಬೇಸುತ್ತದೆ.
-
-

□ ಒಂದೇ ವಾಕ್ಯವಾಗಿ ಬರೆಯಿರಿ

- ಕೊಟ್ಟಿರುವ ಉದಾಹರಣೆಯನ್ನು ಗಮನಿಸಿರಿ.
- ಮರಗಳನ್ನು ಕಡಿಯಬಾರದು ಪರಿಸರಕ್ಕೆ ಹಾನಿಯಾಗುತ್ತದೆ. ಮರಗಳನ್ನು ಕಡಿದರೆ ಪರಿಸರಕ್ಕೆ ಹಾನಿಯಾಗುತ್ತದೆ.
- ಇದೇ ರೀತಿಯಲ್ಲಿ ಕೆಳಗೆ ಕೊಟ್ಟಿರುವ ವಾಕ್ಯಗಳನ್ನು ಒಂದೇ ವಾಕ್ಯವಾಗಿ ಬರೆಯಿರಿ.
- ಪ್ಲಾಸ್ಟಿಕ್ ವಸ್ತುಗಳನ್ನು ಉರಿಸಬಾರದು. ಅದರ ಹೊಗೆ ವಾಯುವನ್ನು ಮಲಿನಗೊಳಿಸುತ್ತದೆ.
- ನಾವು ಧಾರುಪಾನ ಮಾಡಬಾರದು. ಶಾಸಕೋಶ ಕಾಯಿಲೆಗಳು ಬರಬಹುದು.
- ತೆರೆದ ಸ್ಫಳಗಳಲ್ಲಿ ಮಲಮೂತ್ರ ವಿಸರ್ವೆಸಬಾರದು. ಸಾಂಕ್ರಾಮಿಕ ರೋಗಗಳು ಹರಡಬಹುದು.

ನೀರಿನ ಖಚಿತ

ನೀರು ಪ್ರಾಕೃತಿಕ ಸಂಪತ್ತು ಇದನ್ನು ಮಿತವಾಗಿ ಬಳಸಬೇಕು. ಅತಿಯಾಗಿ ಬಳಸಿದರೆ ಆಗುವ ಪರಿಣಾಮದ ಬಗ್ಗೆ ಈ ಕಥೆಯಲ್ಲಿ ಭೂತವೋಂದು ತನ್ನ ಫೀತಿಯನ್ನು ತಿಳಿಸುತ್ತದೆ. ಭೂತ ಎಂದರೆ ಕಳೆದುಹೋದ ಕಾಲ ಎಂಬ ಅರ್ಥವೂ ಇದೆಯಷ್ಟು?

ಕಲ್ಲೂರು ಎಂಬ ಹಳ್ಳಿಯಲ್ಲಿ ಒಂದು ಪ್ರಾಥಮಿಕ ಶಾಲೆಯಿತ್ತು. ಆಸುಪಾಸಿನ ಬೇರೆ ಹಳ್ಳಿಗಳಿಂದಲೂ ಆ ಶಾಲೆಗೆ ಮಕ್ಕಳು ಬರುತ್ತಿದ್ದರು. ಅಲ್ಲಿ ಗುರುಗಳು ಪಾಠಗಳನ್ನು ಚೆನ್ನಾಗಿ ಕಲಿಸುತ್ತಿದ್ದರು.

ಎತ್ತರದ ಗುಡ್ಡದಲ್ಲಿ ಕಟ್ಟಿದ್ದ ಆ ಶಾಲೆಯಲ್ಲಿ ಮಕ್ಕಳಿಗೆ ಕುಡಿಯುವ ನೀರಿನ ಕಷ್ಟ ಮಾತ್ರ ಬಹಳ ಹೆಚ್ಚಿತ್ತು. ದೂರದಿಂದ ಬರುವ ಮಕ್ಕಳು ಬೇಳಗ್ಗೆ ಮನೆಯಿಂದ ಬರುವಾಗ ಬ್ಯಾತಿಯೂಟ್‌ದೊಂದಿಗೆ ಒಂದು ಬಾಟಲ್ ನೀರನ್ನು ತಂದರೆ ಅದು ಸಂಜೆಯ ಮೋದಲೇ ಮುಗಿದು ಬೆಡುತ್ತಿತ್ತು. ಬೇಸಗೆಯಲ್ಲಂತೂ ನೀರಿಗಾಗಿ ಹಾಹಾಕಾರ ಬಹಳ ಹೆಚ್ಚು. ಇದನ್ನು ನೋಡಿ ಆ ವರ್ಷದಲ್ಲಿ ಉಂಟಾಗಿ ಪಂಚಾಯತಿನವರು ಶಾಲೆಗಾಗಿ ಒಂದು ಕೊಳವೆ ಬಾವಿ ತೊಡಿಸಿಕೊಟ್ಟಿರು. ಒಮ್ಮೆಗೆ ಎಲ್ಲರಿಗೂ ಸಮಾಧಾನವೇನಿಸಿತು.

ಕೊಳವೆಬಾವಿಯಲ್ಲಿ ಬೇಕು ಬೇಕಾದಷ್ಟು ನೀರು ಬರುತ್ತಿರಲ್ಲಿವಾದರೂ ಮಿತವಾಗಿ ಬಳಸಿದರೆ ನೀರಿನ ಕೊರತೆಬಾರದು ಎಂದು ಮುಖ್ಯ ಗುರುಗಳು ಎಲ್ಲರಿಗೂ ಎಚ್ಚರ ಹೇಳಿದರು. ಸಂಜೆ ಶಾಲೆ ಬಿಟ್ಟೊಡನೆ ದೂರಕ್ಕೆ ಹೋಗಬೇಕಾದ ಮಕ್ಕಳು ತಮ್ಮ ಬಾಟಲುಗಳಲ್ಲಿ ನೀರು ತುಂಬಿಸಿ ತೆಗೆದುಕೊಂಡು ಹೋಗುವ ಪರಾಡು ಇತ್ತು. ಮನೆ ತಲುಪ್ಪುವ ಮೋದಲು ಬಾಯಾರಿಕೆ, ಆಯಾಸಕ್ಕೆ ಈ ನೀರು ಸ್ವಲ್ಪ ಸಮಾಧಾನ ನೀಡುವುದು ಎಂದು. ಹೇಗಿದ್ದರೂ ಕಲ್ಲೂರಿನಲ್ಲಿ ಎಲ್ಲೆಲ್ಲೂ ನೀರಿಗೆ ಕೊರತೆ. ದಾರಿಯಲ್ಲಿ ನಿರ್ಜನವಾದ ಗುಡ್ಡವೂ ಇತ್ತು. ಮಕ್ಕಳು ಗುಂಪು ಗುಂಪಾಗಿ ದಾರಿ ನಡೆದು ಹೋಗುತ್ತಿದ್ದರು.

ಕಲ್ಲೂರಿಗೆ ನಾಲ್ಕು ಕಿಲೋ ಮೀಟರ್ ದೂರದ ಶೇಡಿಗುರಿ ಎಂಬಲ್ಲಿರುವ ನಾಲ್ಕಾರು ಮನೆಗಳ ಕೆಲವು ಮಕ್ಕಳು ಒಂದರೆಡು ತಂಡಗಳಾಗಿ ಶಾಲೆಗೆ ಬಂದು ಹೋಗುತ್ತಿದ್ದರು. ಹುಡುಗರ ಆ ಒಂದು ಗುಂಪಿನಲ್ಲಿ ರಾಮು, ಜಾನಿ, ಶಿವು,



ಸಂಜೆವ ಮತ್ತು ರಂಗ. ಎಲ್ಲರಿಗಿಂತ ಕಿರಿಯನೇ ರಂಗ. ರಂಗ ಮೂರನೇ ತರಗತಿಯ ವಿದ್ಯಾರ್ಥಿ. ಉಳಿದವರೆಲ್ಲ ಏಳನೇ ತರಗತಿಯಲ್ಲಿ ಕಲಿಯುವವರು. ನಾಲ್ಕನೇ ತರಗತಿಯವರೆಗೆ ಶೇಡಿಗುರಿಯ ಬಳಿಯೇ ಕಲಿಯುವ ಅವಕಾಶ ಇದ್ದರೂ ರಂಗನನ್ನು ಹೆತ್ತುವರು ಅಣ್ಣನಾದ ರಾಮುವಿನೋಂದಿಗೆ ಜೊತೆಯಾಗಿ ಹೋಗಬಹುದೆಂದು ದೂರದ ಕಲ್ಲೂರು ಶಾಲೆಗೆ ಸೇರಿಸಿದ್ದರು.

ಅದೊಂದು ಶನಿವಾರ, ಅರ್ಥ ದಿನದ ಶಾಲಾ ಪಾಠ. ಅದನ್ನು ಮುಗಿಸಿ ಮಕ್ಕಳು ಮುಧ್ಯಾಷ್ಟು ರಣ ಬಿಸಿಲಲ್ಲಿ ನಡೆದು ಬರುತ್ತಿದ್ದರು. ಬ್ಯಾಗುಗಳಲ್ಲಿ, ಕೈಯಲ್ಲಿ ಎಂದು ಪ್ರತಿಯೊಬ್ಬರು ಹಿಡಿದು ಕೊಂಡಿದ್ದ ನೀರಿನ ಬಾಟಲುಗಳು ಅಧಾರಂಶ, ಮುಕ್ಕಾಲಂಶ ಬರಿದಾಗಿದ್ದವು. ಬೇಸಗೆಯ ದಿನವಾದ್ದರಿಂದ ದಾರಿಯಲ್ಲಿಲ್ಲ ಹಸಿರಾಗಲಿ ನೇರಳಾಗಲಿ ಕಾಣಲಿಕ್ಕಾಲ್ಲ. ಮಕ್ಕಳು ದಣೆದಿದ್ದರು. ಹುಡುಗಿಯರ ಗುಂಪಿಗೆ ಹತ್ತಿರದಲ್ಲಿಯೇ ನಿರ್ಧಾನವಾಗಿ ಶಾಲೆಯೆಯುತ್ತಾ ಆಗಾಗ ಬಾಟಲ್ ನೀರು ಕುಡಿಯುತ್ತಾ ಬರುತ್ತಿದ್ದ ರಂಗನಿಗೆ ಹತ್ತಿರದಲ್ಲಿಲ್ಲೋ “ಮಗೂ.. ಮಗೂ..” ಎಂದು ಕರೆದಂತೆನಿಸಿತು. ರಂಗ ಅತ್ಯಿಕ್ತ ನೋಡಿದ.

ಮತ್ತೊಮ್ಮೆ ಅದೇ ಸ್ವರ....!

“ಎ... ಸ್ವಲ್ಪ ನಿಲ್ಲಿರೋ ಎಲ್ಲ! ಇಲ್ಲಿ ಕರೀತಿದ್ದಾರೆ ಯಾರೋ”

ರಂಗನು ಜೋರಾಗಿಯೇ ಈ ಮಾತುಗಳನ್ನು ಹೇಳಿದನಾದರೂ ಒಬ್ಬರೂ ನೋಡಲಿಲ್ಲ. ಅಷ್ಟರಲ್ಲೇ ಹುಡುಗಿಯರೂ ವೇಗವಾಗಿ ಮುಂದೆ ನಡೆದಾಗಿತ್ತು.

“ಮಗೂ ತುಂಬಾ ಭಾಯಾರಿಕೆ. ಸ್ವಲ್ಪ ನೀರು ಕೊಡ್ಡಿಯಾ?” ಎಂಬ ಮಾತುಗಳು ಸ್ವಷ್ಟವಾಗಿ ಕೇಳಿದವು.

ರಂಗನು ನಡೆಯುವ ದಾರಿಗೆ ನಾಲ್ಕು ಮಾರು ದೂರದಲ್ಲಿ ಅಥವ ಒಣಗಿ ಹೋದ ಸೀಬೆ ಗಿಡವೋಂದು ತಲೆಯಲ್ಲಾಡಿಸುತ್ತಾ ಮಾತುಗಳನ್ನಾಡುತ್ತಿತ್ತು. ರಂಗನಿಗೆ ಬಹಳ ಅಷ್ಟರಿ, ಆದರೂ,

“ಮಗೂ, ಸ್ವಲ್ಪ ನೀರು” ಎಂಬ ಮಾತು ಪುನಃ ಬರುತ್ತಿರುವ ಮೋದಲೇ ಆ ಗಿಡದ ಬುಡಕ್ಕೆ ಹೋಗಿ ತನ್ನ ಬಾಟಲೀಯಲ್ಲಿದ್ದ ನೀರನ್ನೆಲ್ಲ ಸುರಿದು ಬಿಟ್ಟ ಅವನು.

“ನನ್ನ ಪುಟ್ಟ ಗೆಳೆಯ... ತುಂಬಾ ಒಳ್ಳೆಯ ಗೆಳೆಯ...” ಎಂದು ತಲೆಯಾಡಿಸುತ್ತಿತ್ತು ಆ ಗಿಡ.

ರಂಗ ಅಲ್ಲಿಂದ ಒಂದೇ ಸವಾನೆ ಓಟ ಕಿತ್ತು ಗುಂಪುಗಳೊಡನೆ ಸೇರಿಕೊಂಡ. ಎಲ್ಲಾರೂ ಈ ವಿಚಿತ್ರ ವಿಷಯ ತಿಳಿಸಿದ. ಅವನ ಮಾತನ್ನು ಯಾರೂ ನಂಬಲಿಲ್ಲ. ನಕ್ಕು ತಮಾಪೆ ಮಾಡಿದರು, ಕೆಲವರು ಹೆದರಿಸಿಬಿಟ್ಟರು ಕೂಡ.

ಮರುದಿನದಿಂದ ಪ್ರತಿ ಸಂಚಿ ಮುಕ್ಕಾಲು ಬಾಟಲು ನೀರನ್ನು ತಪ್ಪಡೆ ಆ ಗಿಡಕ್ಕೆ ಎರೆಯುತ್ತಿದ್ದ ರಂಗ. ಉಳಿದ ಗೆಳೆಯ, ಗೆಳತಿಯರೊಂದಿಗೆ.

“ನೀವು ಕೂಡಾ ಹೆಚ್ಚಾದ ನೀರನ್ನು ಈ ಗಿಡಕ್ಕೆ ಅಥವಾ ಇನ್ನಾವುದಾದರೂ ಗಿಡಕ್ಕೆ ಹಾಕಿರಿ” ಎಂದಾಗ,

“ನಿನಗೆಲ್ಲೋ ತಲೆ ಕೆಟ್ಟಿದೆ ಈ ಕಾಡು ಮರಗಳಿಗೆಲ್ಲಾ ನೀರು ಹಾಕ್ತಾರಾ? ನೀರು ಉಳಿದರೆ ನಾವು ಇಲ್ಲಿಯೇ ದಾರಿಯ ಧೂಳಿಗೆ ಚೆಲ್ಲಿ ಬಿಡ್ಡೇವೆ” ಎನ್ನುತ್ತಾ ನೀರನ್ನು ವ್ಯಘಟ ಮಾಡಿ ಬಿಡುತ್ತಿದ್ದರು ಅವರು.

ಮಾಚ್ಚೆ ತಿಂಗಳು ವುಗಿದು ಎಪ್ಪಿಲ್ಲ ವೊದಲಾಗುವಾಗ ದಾರಿ ಬದಿಯ ಆ ಸೀಬೆ ಮಾರ ಹಸಿರೆಲೆಗಳಿಂದ, ಹೂಮಿಡಿಗಳಿಂದ ತುಂಬಿ ತುಳುಕುವಂತಿತ್ತು.

ಕೆಲವು ದಿನಗಳ ಬಳಿಕ ದಾರಿ ನಡೆಯುವವರಿಗೆಲ್ಲ ಆ ಮರದಿಂದ ಮಧುರವಾದ ಪರಿಮಳದ ಅನುಭವ ಉಂಟಾಗುತ್ತಿತ್ತು.

ಅಂದು ಸಂಚಿ ರಂಗ ಬಾಟಲೀಯ ನೀರನ್ನು ಸೀಬೆ ಗಿಡಕ್ಕೆ ಸುರಿದು ಅವಸರದಿಂದಲೇ ಹಿಂದಿರುಗುವಾಗ,

“ಮಗೂ ಸ್ವಲ್ಪ ನಿಲ್ಲು! “ಪಿಸು ದನಿ ಕೇಳಿಸಿತು.”

“ಎನದು? ಅವರೆಲ್ಲ ಓಡಿ ಹೋಗಿ ಆಯ್ದು ನನಗೆ ತಡವಾಗದೇ” ಎನ್ನುತ್ತಿದ್ದ ರಂಗನ ಕಾಲಬುಡಕ್ಕೆ ಚೆನ್ನಾಗಿ ಮಾಗಿದ, ಬಂಗಾರದ ಬಣ್ಣದ ಸೀಬೆ ಹಣ್ಣುಗಳಿರಡು ಮೆತ್ತಗೆ ಬಂದು ಬಿದ್ದವು.

“ತಗೋ” ಎಂದಿತು ಅದೇ ಪಿಸು ದನಿ.

ರಂಗ ಹಣ್ಣುಗಳನ್ನು ಹೆಚ್ಚೆ ಮೂಸಿ ನೋಡುತ್ತಾ ತನ್ನ ಹೆಗಲು ಜೀಲದೊಳಗೆ ಹಾಕಿ ಓಡಲಾರಂಭಿಸಿದ.

ಅಶ್ವಯು! ಹತ್ತಾರು ಪ್ರಸ್ತರ, ಉಣಿದ ಪಾತ್ರೆ, ಎರಡು ಸೀಬೆ ಹಣ್ಣುಗಳಿಂದ ಭಾರವಾಗಿರಬೇಕಾದ ಅವನ ಬ್ಯಾಗು ಹತ್ತಿಗಿಂತ ಹಗುರವಾಗಿ ತನ್ನೊಡನೆ ತೇಲಿ ಬರುವಂತೆ ಎನಿಸತೋಡಿತು. ಮನೆಯವರೆಗೂ ಇದೇ ರೀತಿಯ ಸ್ಥಿತಿ!

ಆಮೇಲೆ ಪ್ರತಿ ದಿನವೂ ಹೀಗೆಯೇ. ಬೇರೆ ಹುಡುಗರೆಲ್ಲ ಮರದ ಹತ್ತಿರಕ್ಕೆ ಹೋಗಿ “ಹಣ್ಣಿದೆಯೇ ಕಾಯಿ ಇದೆಯೇ?” ಎಂದು ಕಣ್ಣಾಡಿಸಿದಾಗ ಯಾವುದೂ ತೋರಿದಿದ್ದರೂ ಸಂಚಿ ರಂಗ ನೀರು ಹಾಕಿದ ತಕ್ಷಣ ಮಾಗಿದ ಎರಡು ಸೀಬೆ ಹಣ್ಣು ಅವನಿಗೆ ಲಭಿಸುತ್ತಿತ್ತು. ಅಲ್ಲಿಂದ ಮನೆಯ ವರೆಗೂ ಅವನ ಜೀಲ ತುಂಬಾ ಹಗುರ.

ಹುಡುಗರೆಲ್ಲ ಅಂತಹ ಸುಡು ಬೇಸಗೆಯಲ್ಲಿ ರಸ್ತೆಯುದ್ದಕ್ಕಾ ನೀರು ಚೆಲ್ಲುತ್ತಾ ಹೋಗುವುದಕ್ಕಿಂತ ಯಾವುದಾದರೊಂದು ಗಿಡಕ್ಕೆ ಹಾಕಿದರಾಗದೇ ಎನಿಸುತ್ತಿತ್ತು ರಂಗನಿಗೆ. ಅವನು ಹೇಳಿದರೆ ಕೇಳುವವರು ಯಾರು?

ಎಪ್ಪಿಲ್ಲ ತಿಂಗಳ ಮಧ್ಯಭಾಗದಲ್ಲಿ ಶಾಲಾ ವಷಟ ಮುಗಿದು ಮಕ್ಕಳಿಲ್ಲರ ಪರೀಕ್ಷೆಯ ಫಲಿತಾಂಶ ಹೇಳಿದ ದಿನ. ಶೇಡಿಗುರಿಯ ಕಡೆ ನಡೆದು ಹೋಗುತ್ತಿರುವ ಮಕ್ಕಳಲ್ಲಿ ಎಲ್ಲಾರಿಗಿಂತ ದೊಡ್ಡವನಾದ ಸಂಜೀವ ಒಬ್ಬ ಷೈಲಾಗಿದ್ದ. ಉಳಿದವೆಲ್ಲ ಪಾಸಾಗಿದ್ದ ರಂಗನಂತೂ ತರಗತಿಗೇ ಪ್ರಥಮ ಸಾಫನದಲ್ಲಿದ್ದ. ರಂಗನ ಪ್ರಗತಿಯ ಬಗ್ಗೆ ಎಲ್ಲರೂ ಅಷ್ಟರಿಪಡುವಂತಾಗಿತ್ತು.

ಮಧ್ಯಾಹ್ನ ಹಸ್ತರದು ಗಂಟೆಯ ಹೊತ್ತಿಗೆ ಮಕ್ಕಳೀಲ್ಲರೂ ಓಡು ನಡಿಗೆಯಿಂದ ಆ ದಾರಿಯಲ್ಲಿ ಬರುತ್ತಿರುವಾಗ ಎಂದಿನಂತೆ ರಂಗ ಸೀಬೆ ಮರದೆಚೆ ತಿರುಗುವ ಮೋದಲೇ,

“ಮಗೂ ಮುದ್ದು ರಂಗಾ!” ಎಂಬ ಸ್ವರ! ಬಾಟಲಿಯ ನೀರನ್ನು ಮರದ ಬುಡಕ್ಕೆ ಎರೆದು ಮುಗಿಸುವುದರೊಳಗೇ ಇಪ್ಪತ್ತಕ್ಕಾ ಹೆಚ್ಚು ಸೀಬೆ ಹಣ್ಣುಗಳು ಅವನ ಕಾಲ ಬುಡದಲ್ಲಿ ಸಿದ್ಧವಾಗಿದ್ದವು! ಚಡ್ಡಿ ಕಸೆಯಲ್ಲಿದ್ದ ಪ್ಲಾಸ್ಟಿಕ್ ಕವರೊಂದನ್ನು ತೆಗೆದು ಅದಕ್ಕೆ ಹಣ್ಣುಗಳನ್ನು ತುಂಬಿ ಬಾಟಲಿಯನ್ನು ಅದರ ಮೇಲಾಗದಲ್ಲಿಟ್ಟಾಗ ಜೀಲವನ್ನು ಯಾರೋ ಎತ್ತಿ ಹಿಡಿದ ಅನುಭವ! ಹೆಚ್ಚೇಕೆ ತನ್ನನ್ನೇ ಎತ್ತಿಕೊಂಡು ಹೋಗುತ್ತಿದ್ದಾರೇನೋ ಎನ್ನವಂತಾಗಿ ತೇಲುತ್ತಾ ಮುಂದೆ ಸಾಗುತ್ತಿದ್ದ ಅವನು. ಮನೆಯ ದಾರಿ ಹಿಡಿದು ಹೆಚ್ಚಿನ ಮಕ್ಕಳು, ರಂಗನ ಅಣ್ಣ ರಾಮು ಎಲ್ಲರೂ ಬಹಳ ದೂರ ಹೋಗಿ ಬಿಟ್ಟಿದ್ದರು. ಸಂಜೀವ ಒಬ್ಬನೇ ಅಳುಮುಂಜಿಯಂತೆ ಬಿಕ್ಕುತ್ತಾ, ಕಣ್ಣೀರೊರಸುತ್ತಾ ನಿಧಾನವಾಗಿ ಬಹಳ ಹಿಂದೆ ನಡೆದು ಬರುತ್ತಿದ್ದ. ಘೈಲಾದ್ದಕ್ಕೆ ಅವನಿಗೆ ಜಿಂತೆಯೆನಿಸಿದ್ದರೂ ಮನೆಯಲ್ಲಿ ದೊರೆಯಬಹುದಾದ ಶಿಕ್ಕಿಗೆ ಅಳುಕಲೇಬೇಕಾಗಿತ್ತು.

“ಏ ರಂಗಾ! ಏನೋ ಗಾಳಿಯಲ್ಲಿ ತೇಲುತ್ತೀಯೋ ಹೇಗೆ?”

ಸಂಜೀವ ಆಶ್ಚರ್ಯದಿಂದ ಕೂಗಿ ಹೇಳುತ್ತಿದ್ದಂತೆ ರಂಗ ಮುಂದೆ ಸಾಗಿದ. ಅವನ ಕವಿಯಲ್ಲಿ ಅದೇ ಪರಿಚಿತ ಸ್ವರದ ಪಿಸುಮಾತು.


“ನಾನು ಭೂತ ಎಂದು ಹೆದರಬೇಡ” ಭೂತ ಎಂದರೆ ಮತ್ತೇನಲ್ಲ. ಹಿಂದೆ ಇದ್ದವನು ಎಂದು ಅಥವ ಅಷ್ಟೇ. ನಾನು ಕೆಲವು ವರ್ಷಗಳ ಹಿಂದೆ ಮನುಷ್ಯ ಜೀವಿ ಆಗಿದ್ದೆ. ನಾನು ಮಾಡಿದ ಬಂದು ದೊಡ್ಡ ಪಾಪದ ಕೆಲಸ ಎಂದರೆ ನೀರನ್ನೇಲು ಹಾಳು ಮಾಡಿದ್ದು, ಶುಧ್ಯ ನೀರನ್ನು ಕೊಳಕು ಮಾಡಿದ್ದು. ಎಷ್ಟೋ ಜನರ ಬಾಯಿಯಿಂದ “ಅಯೋ ನೀರು! ನೀರು ಬೇಕು!” ಎನ್ನುವಂತೆ ಮಾಡಿದ್ದು ನನ್ನ ಅತಿಯಾಸೆಯಿಂದ. ಯಂತೆ, ಕ್ಯಾರಿಕೆ, ಕಾಖಾಸನೆ, ಪೊಡಫವಸ್ತು ಎಂದೆಲ್ಲಾ ತಪ್ಪು ತಪ್ಪಾಗಿ ತೊಡಗಿ ಬೇಡವಾದ ರೀತಿಯಲ್ಲಿ ನೀರನ್ನೇಲು ಕಲುಪಿತಗೊಳಿಸಿದೆ. ಜನರು ಅತ್ಯ ನರಳಿದರು. ಮರ ಗಡಗಳು ಒಣಗಿದವು, ಸ್ತುಪು. ನನ್ನ ಮನಸ್ಸು ಕರಗಲಿಲ್ಲ. ಕೊನೆಗೆ ನಾನೂ ಬಂದು ದಿನ ಪ್ರಾಣ ಬಿಟ್ಟಾಗ ನನಗೆ ಮೋಕ್ಷ ಅಥವಾ ಸದ್ಗುರು

ಇಲ್ಲವಾಯಿತು. ಬಂದು ವರ್ಷದ ವರೆಗೂ ಯಾರ ಕಣ್ಣಿಗೂ ಬೀಳದೆ ಗುಡ್ಡದ ಬದಿಗಳ ಲ್ಲೆ ಲ್ಲಾದರೂ ತೇಲುತ್ತಾ ಇದ್ದು ಯುಂಬಾ ರಿಗಾ ದ' ರ' ನ ನೀರನ್ನೊದಗಿಸುವ ಉ ಪ' ಕಾ ರ' ವಾಡಬೇಕು. ಆಗ ಮಾತ್ರ ನನಗೆ ಬಿಡುಗಡೆ ಎಂದು ತಿಳಿಯಿತು. ಏನು ಮಾಡಲಿ ನಾನು?

ಸಾಯಲು ಹೊರಟಿರುವ ಅನೇಕ ಗಿಡಮರಗಳಲ್ಲಿ ಸೇರಿಕೊಂಡು “ನೀರು ನೀರು ಎಂದೆ. ಹೆಚ್ಚಿನವರು ಕಣ್ಣಿತ್ತಿಯೂ ನೋಡಲಿಲ್ಲ. ಕೆಲವರು ಮಾತ್ರ ನೀರು ಹನಿಸಿದರು. ನೀನು ತುಂಬಾ ಒಳ್ಳೆಯ ಮಡುಗ! ಬಂದಿಷ್ಟು ನೀರನ್ನು ವ್ಯಧ ಮಾಡದೆ ದಿನವೂ ಈ ಸೀಬೆಗಿಡಕ್ಕೆ ಹೋಯ್ದು ಅದನ್ನು ಉಳಿಸಿದ್ದಿ! ನಾನು ಅದರೊಂದಿಗೇ ಇದ್ದೆ. ಗಿಡವು ಜಿಗುರಿ ಹೂ ಬಿಟ್ಟು ನಿನಗೆಂದು ಉತ್ತಮ ಫಲ ಕೊಟ್ಟಿತು. ಇದೀಗ ಬೆಳೆದ ಆ ಮರಕ್ಕೆ ಇನ್ನೇನೂ ಕೆಡುಕಾಗದು. ನಿನ್ನನ್ನೇಗ ಮನೆಯ ತನಕ ತಲುಪಿಸಿ ನಾನು ಸ್ವತಂತ್ರನಾಗುತ್ತೇನೆ. ನನ್ನ ಹಿಂದಿನ ತಪ್ಪಿಗೆಲ್ಲಾ ಕ್ಷಮೆ ಸಿಕ್ಕಿದೆ. ಇದು ನಿನ್ನ ಉದಾರ ಮನಸ್ಸಿನಿಂದಾಗಿ ನನಗೆ ಸಿಕ್ಕಿದ ಸಹಾಯ. ನಿನಗೆ ಒಳ್ಳೆಯದಾಗಲೆಂದು. ನಿನ್ನಲ್ಲಿ ಒಳ್ಳೆಯ ಗುಣಗಳು ಇನ್ನೂ ಬೆಳೆದು ಬರಲೆಂದೂ ಹರಸಿ ನಾನೀಗ ಹೊರಟು ಬಿಡುತ್ತೇನೆ. ನಮ್ಮ ಸೀಬೆಮರವೂ ನಿನ್ನ ಉಪಕಾರವನ್ನು ಎಂದೂ ಮರೆಯದು ಹೋಗಲಾ ನಾನು? ಮುದ್ದು ರಂಗ!” ಎಂದು ಹೇಳಿ ಮನೆಯ ಮೆಟ್ಟಿಲಲ್ಲಿ ತನ್ನನ್ನು ನಿಲ್ಲಿಸಿದಾಗ ಆಶ್ಚರ್ಯದಿಂದ ಮೂಕನಂತಾಗಿದ್ದ ರಂಗ.

ಏದುಸಿರು ಬಿಡುತ್ತಾ ಓಡಿ ಬಂದ ಸಂಜೀವ. “ರಂಗಾ ಎಷ್ಟೋಂದು ಸೀಬೆ ಹಣ್ಣು! ನನಗೂ ಕೊಡೋ” ಎಂದು ಕೂಗಿ ಹೇಳುತ್ತಿರಲು ಅಲ್ಲಿ ಹಲವು ಮಂದಿ ಮಕ್ಕಳೂ, ದೊಡ್ಡವರೂ ಬಂದು ಸೇರಿದರು.

ಇಂದಿರಾ ಹಾಲಂಬಿ



ಇಂದಿರಾ ಹಾಲಂಬಿ

ಇಂದಿರಾ ಹಾಲಂಬಿಯವರು ಉಡುಪಿ ಜಿಲ್ಲೆಯ ಅತ್ಯಾದಿಯವರು. ‘ಸಂದೀಪಣಿಹಿತ್ಯೈ’ ಎಂಬ ಮಹ್ಕಳ ಸಾಹಿತ್ಯ ಪ್ರಕಾಶನ ಸಂಸ್ಥೆಯನ್ನು ನಡೆಸುವ ಇವರು ಮಹ್ಕಳ ಸಾಹಿತ್ಯ ಲೇಖಕರೆಂದೇ ಪ್ರತಿಷ್ಠಾತರು. ವೈದಿಕಪೂರ್ವಾಣಿ ಶಿಶುಸಾಹಿತ್ಯ ಕೃತಿಗಳನ್ನು ಸ್ವತಃ ರಚಿಸಿ ಪ್ರಕಟಿಸುತ್ತಿದ್ದಾರೆ. ಪ್ರಾಣಿ ಪರ್ಯಾಯ, ಹೆಜ್ಜೆಯ ಗೆಜ್ಜೆ ಮೊದಲಾದ ಇಪ್ಪತ್ತೇಳು ಪ್ರಸ್ತಕಗಳನ್ನು ಪ್ರಕಟಿಸಿರುವರು. ಪೌರಾಣಿಕ, ಚಾರಿತ್ರಿಕ ನಾಟಕಗಳನ್ನು ರಚಿಸಿರುವರು. ಇವರು ‘ಬಿಜ್ಞಾರಿಗಾಗಿ ಕನ್ನಡ ಕರೆಗಳು’ ಎಂಬ ಕಥಾಸಂಕಲನದಿಂದ ಈ ಕರೆಯನ್ನು ಆಯ್ದುಕೊಳ್ಳಲಾಗಿದೆ.



ಚಟುವಟಿಕೆಗಳು

ಉತ್ತರಿಸಿರಿ

- ಉರ ಪಂಚಾಯತಿನವರು ಶಾಲೆಗಾಗಿ ಒಂದು ‘ಕೊಳಪೆಬಾವಿ’ ತೋಡಿಸಿಕೊಡಲು ಕಾರಣವೇನು?
- ರಂಗನ ಬಳಿ ನೀರು ಕೇಳಿದ್ದು ಯಾರು? ರಂಗನು ಏನು ಮಾಡಿದನು?
- ರಂಗನ ಗೆಳೆಯರು ಅವನನ್ನು ತಮಾಷೆಮಾಡಿದ್ದು ಸರಿಯೇ? ನೀವಾದರೆ ಏನು ಮಾಡುತ್ತಿದ್ದಿರಿ?
- ವೂಜ್ಜ್ವಲೆ ತಿಂಗಳು ವುಗಿದು ಏಪ್ರಿಲ್ ವೊದಲಾಗುವಾಗ ಸೀಬೆ ವುರದಲ್ಲಿ ಆದ ಬದಲಾವಣೆಯೇನು? ಇದರಿಂದ ರಂಗನಿಗೆ ಆದ ಪ್ರಯೋಜನವೇನು?

- ‘ನಾನು ಭೂತ ಎಂದು ಹೆದರಬೇಡ’ ಎಂದ ಭೂತದ ವೃತ್ತಾಂತ ಬರೆಯಿರಿ.

ಭಿತ್ತಿ ಪತ್ರ ತಯಾರಿಸಿರಿ

ನೀರಿನ ಮಹತ್ವದ ಕುರಿತು ಭೂತ ಹೇಳಿದ ಮಾತು ರಂಗನಲ್ಲಿ ಪ್ರಭಾವ ಬೀರಿತು. ನೀರಿನ ಮಹತ್ವವನ್ನು ಅರಿತನು. ಎಲ್ಲರೂ ನೀರಿನ ಸಂರಕ್ಷಣೆ ಮಾಡಬೇಕು. ಇದಕ್ಕಾಗಿ ಏನಾದರೂ ಮಾಡಲೇಬೇಕು ಎಂದು ತೀಮಾಡನಿಸಿದನು. ‘ನೀರಿನ ಸಂರಕ್ಷಣೆಯ ಕುರಿತು ತಿಳುವಳಿಕೆ’ ಮೂಡಿಸುವ ‘ಭಿತ್ತಿ ಪತ್ರ’ ವನ್ನು ತಯಾರಿಸಬೇಕೆಂದುಕೊಂಡುವನು. ಆ ಭಿತ್ತಿ ಪತ್ರ ಹೇಗೆರಬಹುದು? ಮಾಡಿ ನೋಡಿರಿ.

□ ಕಢಿ ಪೂರ್ತಿಗೊಳಿಸಿರಿ

ಅವರಣದಲ್ಲಿ ಕೊಟ್ಟಿರುವ ಪದಗಳ ಸಹಾಯದಿಂದ ‘ಹಾರುವ ತಟ್ಟೆ’ ಎಂಬ ಸಣ್ಣ ಕಢಿಯನ್ನು ಪೂರ್ತಿಗೊಳಿಸಿರಿ.

ಹಾರುವ ತಟ್ಟೆ

(ಬೆಲೂನಿಗಾಗಿ; ಕನವರಿಸೊಡು; ಕಳಿಸಿ ಕೊಡ್ಡೇವೆ; ದೊಡ್ಡದಾಗಿ; ತೋಟವೋಂದರಲ್ಲಿ; ಸುರಿಯುತ್ತಿರುವ; ಹಿಂದೆಹಾಕುತ್ತಾ; ಮಾತುಗಳಿಂದ; ಅಶ್ವಯರ್ಥದಿಂದ; ನೇತಾಡುತ್ತಿದ್ದು; ಹಾದುಹೋಗಿ; ಹೋಗಿದ್ದು; ಮಾತಾಡಿಸಿ; ತಿರುಗಾಡುತ್ತಿರುವ; ಮುತ್ತಿಕೊಂಡರು; ಕಣ್ಣತೆರೆದು; ಹಾಯಿಸಿದಲ್ಲಿಲ್ಲಾ; ಪಾತ್ರೆಯಲ್ಲಿ).

ಅದೊಂದು ದಿನ ಜಾತ್ರೆಗೆ ನಾಗೇಶ ಮತ್ತು ನಟರಾಜ ಮನೆ ಕಡೆಗೆ ಹಿಂತಿರುಗುತ್ತಿದ್ದರು. ಅತೀ ಬೆಳೆದ ಬಣ್ಣ ಬಣ್ಣದ ಬೆಲೂನಿನೊಂದಿಗೆ ನಟರಾಜನು ಆಕಾಶದೆತ್ತರಕ್ಕೆ ಏರಿಬಿಟ್ಟಿ. ಅದರೊಂದಿಗೆ ಹೋಗುವುದು ಒಂದು ತರದ ಮಜಾ ಎನಿಸತೊಡಗಿತು. ಮೊಡಗಳನ್ನು ದಾಟಿ ಚಂಡ್ರ ತಾರೆಗಳನ್ನು ಎಷ್ಟೋಹೊತ್ತಿನ ಬಳಿಕ ಒಂದುನೇಲದಲ್ಲಿ ನಟರಾಜನನ್ನು ಇಳಿಸಿ ಬೆಲೂನು ಮೂಲೆ ಸೇರಿತು. ಅಲ್ಲಿ ಕೆಲವು ವ್ಯಕ್ತಿಗಳು ನಸುನಗುತ್ತಾ ತಮ್ಮ ರಾಜನ ಅರಮನೆಗೆ ಕರೆದುಕೊಂಡು ಹೋದರು.

ಕಣ್ಣ ಪ್ರಕಾಶಮಾನವಾದ ಕಟ್ಟಡಗಳು ಕಾಣತೊಡಗಿದುವು. ಸುಂದರವಾಗಿ ಅಲಕಂರಿಸಿಕೊಂಡು ಯುವಕ, ಯುವತೀಯರು, ವಿಚಿತ್ರವಾದ ಮರ, ಗಿಡ, ಬಳ್ಳಿ, ಹೂಗಳು, ಕಾರಂಜಿಗಳು ಅಲ್ಲಿದ್ದವು. ಅವರ ಆ ವ್ಯಕ್ತಿಗಳು ದೇವತೆಗಳಿಂದು ಅರಿತುಕೊಂಡ. ಭವ್ಯವಾದ ಮಂದಿರಗಳನ್ನು ವಿಶಾಲ ಬೀದಿಯಲ್ಲಿ ವಾಹನ ಸಾಗುತ್ತಿತ್ತು. ಅಲ್ಲಲ್ಲಿ ಹಳದಿ, ಕೆಂಪು, ವಣಂಗಳಿಂದ ತುಂಬಿದ ಹಣ್ಣಗಳು ಮರದಲ್ಲಿ ನಟರಾಜನಿಗೆ ಬಾಯಲ್ಲಿ ನೀರೂರುವಂತಾಯಿತು. ಎಲ್ಲರನ್ನು ಹೊತ್ತೆ ಆ ವಾಹನ ಉದ್ಯಾನದ ಬಳಿ ನಿಂತಿತು. ಅವರೆಲ್ಲ ಕೆಳಗಿಲೆದರು. ಬಾ, ಮಗೂ... ಕಾರಂಜಿಯ ಕಡೆಗೆ ಎಂದು ಉದ್ಯಾನದ ಒಡೆಯನು ಕರೆದನು. ಕಾರಂಜಿಯ ಮುಂದೆ ಬಂದುನೀಂತ ನಟರಾಜ ಕಣ್ಣ ತಿಕ್ಕಿಕೊಂಡು ದಿಟ್ಟಿಸಿ ನೋಡಿದ.

ಸುತ್ತೆಲೂ ನೀರಿನ ರಾಶಿ ಮುತ್ತಿನ ಮಣಿಗಳಂತೆ ಶುಭ್ರವಾಗಿತ್ತು. ರತ್ನಖಂತ ನೀರನ್ನು ಹಿಡಿದು ನಟರಾಜನಿಗೆ ಕೊಟ್ಟಿರು. ಇನ್ನು ನಿನ್ನ ಮನೆಗೆ ತೆರಳು ಎಂದು ಅವರು ಸೂಚಿಸಿದರು. ನಟರಾಜನು ತನ್ನ ಹುಡುಕಿದನು. ನನ್ನ ಬೆಲೂನ್ ಎಲ್ಲಿ ಎಂದು ಕೇಳಿದನು. ಆ ಬೆಲೂನು ಆಗಲೇ ನಾಶವಾಗಿದೆ. ನಿನ್ನನ್ನು ‘ಹಾರುವ ತಟ್ಟೆ’ ಯಲ್ಲಿ ಎಂದರು. ಅವರೆಲ್ಲಾ ಮಾಯವಾದರು.

‘ಹಾರುವ ತಟ್ಟೆ’ ಎಲ್ಲಿ? ಎಂದು ನಟರಾಜ ಕಿರುಚಕ್ತೊಡಗಿದಾಗ ಅವನನ್ನು ಯಾರೋ ಜೋರಾಗಿ ತಟ್ಟಿದರು. ಒಮ್ಮೆಲೇ ನೋಡಲು ಎದುರಲ್ಲಿ ಅಮ್ಮ! “ಹಗಲಿದೀ ಟಿ.ವಿ. ನೋಚೋದ.... ಪನನ್ನೆಲ್ಲಾ” ನಟರಾಜ ಎದ್ದು ಬಚ್ಚಲು ಮನೆಯತ್ತ ಹೊರಟನು.

• ಅಭಿನಯಿಸಿರಿ

ಪಾಠಭಾಗದಲ್ಲಿ ನಿಮಗೆ ಇಷ್ಟವಾದ ಸನ್ನಿಹಿತವನ್ನು ಸಂಭಾಷಣೆ ರೂಪದಲ್ಲಿ ಬರೆಯಿರಿ. ಅಭಿನಯಿಸಿರಿ.

ಕಲಿಕಾ ಸಾಧನೆಗಳು

- ಕಥೆ, ಕವಿತೆಗಳನ್ನು ಸೂಕ್ತವಾದ ಭಾವಾಭಿಪ್ರೇಕ್ತಿಯೊಂದಿಗೆ ಮಂಡಿಸುವುದು.
- ಕಥೆ, ಕವಿತೆ, ನಾಟಕ ಮೊದಲಾದ ಸೃಜನಾತ್ಮಕ ರಚನೆಗಳ ರಚನಾ ರೀತಿ, ಪೈಪಿತ್ಯ, ಪೈಪಿಧ್ಯ ಮೊದಲಾದವುಗಳನ್ನು ಪರಿಗಣಿಸಿಕೊಂಡು ಸ್ವಂತ ದೃಷ್ಟಿಕೋನಕ್ಕನುಸಾರವಾಗಿ ಆಸ್ತಾದಿಸಿ, ವಾಚಿಕವಾಗಿ ಮಂಡಿಸುವುದು ಮತ್ತು ಬರೆದು ಮಂಡಿಸುವುದು.
- ವಿವಿಧ ಆಶಯ ಮಂಡಲಗಳಿಗೆ ಸಂಬಂಧಿಸಿದ ಚೆಚ್ಚೆ ಸಂವಾದಗಳಲ್ಲಿ ಭಾಗವಹಿಸಿ; ಆಶಯಗಳನ್ನೂ ಅಭಿಪ್ರಾಯಗಳನ್ನೂ ತರುವುದಾಗಿ ಮಂಡಿಸುವುದು.
- ಚೆಚ್ಚೆ, ಸಂವಾದಗಳಿಂದ ರೂಪಗೊಂಡ ಆಶಯಗಳನ್ನು ಕೌರ್ತಾದೀಕರಿಸಿ; ವಾಚಿಕವಾಗಿಯೂ ಲಿಖಿತ ರೂಪದಲ್ಲಿಯೂ ಪ್ರಕಟಿಸುವುದು.
- ಸ್ವಂತ ಅಭಿಪ್ರಾಯಗಳನ್ನು ಶಿಷ್ಟಭಾಷೆಯಲ್ಲಿ ಮಂಡಿಸುವುದು.
- ವರ್ಷಾಲ್ಯಾನಿಣಿಯ ಸೂಚಕಗಳನ್ನು ಸ್ವಯಂ ಕಂಡುಕೊಂಡು ತನ್ನ ಮತ್ತು ಇತರರ ರಚನೆಗಳ ವರ್ಷಾಲ್ಯಾನಿಣಿಯ ಮಾಡುವುದು.
- ಸಾವಾಚಿಕ ವ್ಯವಹಾರವು ಇಂಥಿಂದಿರಿಸಿ ಪ್ರಬಂಧ, ಮನವಿ, ಭಾಷಣ ಇತ್ಯಾದಿಗಳನ್ನು ರಚಿಸುವುದು.
- ಕೇರಳದ ಕಲಾಪ್ರಕಾರಗಳನ್ನು ಆಸ್ತಾದಿಸುವುದು ಮತ್ತು ಅವುಗಳ ಬಗ್ಗೆ ತಿಳಿದುಕೊಳ್ಳುವ ಚಟುವಟಿಕೆಗಳಲ್ಲಿ ತೊಡಗುವುದು.

4. ಬೇವು - ಬೆಲ್ಲ



ಜೀವನದಲ್ಲಿ ಸುಖದು:ಖಗಳು ನಾಣ್ಯದ ಎರಡು ಮುಖಗಳಿದ್ದಂತೆ. ನಾವು ವಾಸಿಸುವ ಭೂಮಿಯು ಈ ಆಶಯದ ಪ್ರತೀಕವಾಗಿದೆ. ವಿವಿಧ ಕಾಲಗಳಲ್ಲಿ ತನ್ನ ಮೇಲೆ ಆಗುವ ಪರಿಣಾಮಗಳನ್ನು ಸಮರ್ಥವಾಗಿ ಎದುರಿಸಿ, ನಮ್ಮ ಜೀವನಕ್ಕೆ ಮಾರ್ಗದರ್ಶನ ನೀಡುತ್ತಿದೆ. ಹಿಗಿದ್ದರೂ ಪ್ರಕೃತಿಯ ಮೇಲಿನ ಮಾನವನ ಜೆಲ್ಲಾಟದಿಂದ ಭೂಮಿ ಇಕ್ಕಟ್ಟಿಗೆ ಸಿಕ್ಕಿರುವುದಂತೂ ಸತ್ಯ. ದುರ್ವಾಸನ, ಮಹತ್ವಾಕಾಂಕ್ಷೆಗಳು ಮಾನವನನ್ನು ದು:ಖದ ಕೂಪಕ್ಕೆ ತಳ್ಳುವುದಲ್ಲದೆ ಆತನ ಅಸ್ತಿತ್ವವನ್ನೇ ಅಲ್ಲಾಡಿಸುತ್ತವೆ ಎಂಬುದು ಕಟುವಾಸ್ತವ.

ನೆಲದ ಕರೆ

ನೀರು ಭಾಮಿಯ ಜೀವಜಾಲದ ಉಳಿವಿಗೆ ಅಗತ್ಯವಾದ ಫಟಕ. ಇದಿಲ್ಲದೆ ಜೀವನ ನಿವಾಹಣೆ ತುಂಬಾ ಕಡ್ಡ ಸಾಧ್ಯ. ಬಾಯಾರಿದವರ ಸಂಕಟ ಮತ್ತು ನೀರು ದೊರಕಿದಾಗ ಆಗುವ ಸಂತೋಷ ಅಷ್ಟಿಷ್ಟಿಲ್.



ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ
ನಾಲ್ಕು ಹನಿಯ ಚೆಲ್ಲಿ,
ದಿನದಿನವು ಕಾದು ಬಾಯಾರಿ ಬೆಂದೆ
ಬೆಂಗದಿರ ತಾಪದಲ್ಲಿ ॥೧॥

ನನ್ನದೆಯ ಹಸಿರ ಉಸಿರು ಕುಗಿದರು
ಬರಲಿಲ್ಲ ನಿಮಗೆ ಕರುಣ
ನನ್ನ ಘೃದಯದಲ್ಲಿ ನೋವು ಮಿದಿಯತಿದೆ
ನಾನು ನಿಮಗೆ ಶರಣ ॥೨॥

ಬಡವಾದ ನನ್ನ ಬಡಲುರಿಯ ಬೇಗೆ
ನಿಮಗರಿವು ಆಗಲಹುದೆ?
ನೀಲಗಗನದಲ್ಲಿ ತೇಲಿ ಹೋಗುತ್ತಿಹ
ನಿಮ್ಮನೆಳಿಯಬಹುದೆ? ॥೩॥

ಬಾಯುಂಟು ನನಗೆ, ಕೊಗಬಲ್ಲಿ ನಾ
ನಿಮ್ಮದೆಯ ಪ್ರೇಮವನ್ನು
ನೀವು ಕರುಣಿಸಲು ನನ್ನ ಹಸಿರೆದೆಯು
ಉಸಿರುವುದು ತೋಷವನ್ನು ॥೪॥

ಓ ಬನ್ನಿ ಬನ್ನಿ, ಓ ಬನ್ನಿ ಬನ್ನಿ,
ನನ್ನದೆಗೆ ತಂಪ ತನ್ನಿ,
ನೋಂದ ಜೀವರಿಗೆ ತಂಪನೀಯವುದೆ
ಪರಮಪೂಜೆಯನ್ನಿ! ॥೫॥

ಡಾ. ಜಿ.ಎಸ್. ಶಿವರುದ್ರಪ್ಪ

ಡಾ. ಜಿ.ಎಸ್. ಶಿವರುದ್ರಪ್ಪ

ಡಾ. ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ಶಿವಹೆಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ 2.7.1926 ರಂದು ಜನಿಸಿದರು. ಇವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ನಿಷ್ಪತ್ತರಾದರು. 1960 ರಲ್ಲಿ ಇವರ ಸೌಂದರ್ಯ ಸಮೀಕ್ಷೆ ಎಂಬ ಮಹಾಪ್ರಭಂಧಕ್ಕೆ ಡಾಕ್ಟರೇಟ್ ಪದವಿ ದೊರಕಿತು. ‘ಮಾಸೋದಲ್ಲಿ 22 ದಿನ’ ಎಂಬ ಕೃತಿಗೆ ಸೋಮಿಯೆಟ್ ಲ್ಯಾಂಡ್ ನೆಹರೂ ಪ್ರಶಸ್ತಿ ಮತ್ತು ‘ಕಾವ್ಯಾಧಿ ಚಿಂತನ’ ಎಂಬ ಕೃತಿಗೆ ಕೇಂದ್ರ ಸಾಹಿತ್ಯ ಆಕಾಡೆಮಿ ಪುರಸ್ಕಾರ ಲಭಿಸಿವೆ.



1991 ರಲ್ಲಿ ದಾವಣಗೆರೆಯಲ್ಲಿ ನಡೆದ 61ನೇಯ ಕನ್ನಡ ಸಾಹಿತ್ಯ ಸಮೀಕ್ಷಣದ ಅಧ್ಯಕ್ಷರಾಗಿದ್ದರು. 2007ರಲ್ಲಿ ಇವರಿಗೆ ರಾಷ್ಟ್ರಕವಿ ಬಿರುದು ಲಭಿಸಿತು. ಸಾಮಗಾನ, ಬೆಲುವು ಒಲವು, ತೀಳ್ಧವಾಣಿ, ಕಾತ್ರಿಕ, ಅನಾವರಣ, ದೀಪದ ಹೆಚ್ಚಿ, ದೇವಶಿಲ್ಪ, ಸಂಜೀವಾರಿ ಮೊದಲಾದವು ಇವರ ಕವನ ಸಂಕಲನಗಳಾಗಿವೆ. ‘ನೀಲದ ಕರೆ’ ಕವನವನ್ನು ಶಿವರುದ್ರಪ್ಪನವರ ‘ಸಾಮಗಾನ’ ಎಂಬ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ.

ಚಟುವಟಿಕೆಗಳು

□ ಹಾಡಿರಿ

- ಈ ಕವಿತೆಯನ್ನು ರಾಗವಾಗಿ ಹಾಡಿರಿ.

□ ಉತ್ತರಿಸಿರಿ

- ಭೂಮಿಯ ಬಾಯಾರಲು ಕಾರಣವೇನು?
- ಭೂಮಿಯ ಹೃದಯದ ನೋವೇನು?
- ಭೂಮಿಗೆ ಸಂತೋಷವಾಗುವುದು ಯಾವಾಗ?
- ‘ಪರಮಪೂಜೆ’ ಯಾವುದು?
- ಈ ಪದ್ಯದಲ್ಲಿ ಬಂದಿರುವ ಕೆಲವು ಪದಗಳು ಕೆಳಗಿನ ಕೋಣೆಗಳಲ್ಲಿ ಅಡಗಿವೆ. ಅವುಗಳನ್ನು ಪತ್ತೆಹಚ್ಚಿ ಅವುಗಳ ವಿಶೇಷತೆಯೇನೆಂದು ಬರೆಯಿರಿ.

□ ವಾಕ್ಯಗಳನ್ನು ಗಮನಿಸಿರಿ

- ಆಕಾಶದಲ್ಲಿ ಹಾರಾಡುತ್ತಿದ್ದ ಪಕ್ಕಿಗಳನ್ನು ನೋಡಿ ಮಕ್ಕಳಿಗೆ ಸಂತೋಷವಾಯಿತು.
- ವಣರಂಜಿತ ಗಗನವು ಸಂಜೀಯ ಸೋಬಗನ್ನು ಹೆಚ್ಚಿಸಿತು.
- ಸೂರ್ಯೋದಯದ ಸಮಯದಲ್ಲಿ ಬಾನು ಕೆಂಪಾಯಿತು. ಮೇಲಿನ ವಾಕ್ಯಗಳಲ್ಲಿ ಅಡಿಗೆರೆ ಎಳೆದ ಪದಗಳು ಆಕಾಶದ ಪರ್ಯಾಯ ಪದಗಳಾಗಿವೆ. ಇದೇ ರೀತಿ ಕೆಳಗೆ ಕೊಟ್ಟ ಪದಗಳ ಪರ್ಯಾಯ ಪದಗಳನ್ನು ಉಪಯೋಗಿಸಿ ಸಾಧ್ಯವಿರುವಷ್ಟು ವಾಕ್ಯಗಳನ್ನು ರಚಿಸಿರಿ.
- ಸೂರ್ಯ, ಭೂಮಿ, ಸಂತೋಷ, ತಾಪ.
- ಈ ಹಾಡಿನ ‘ಅಸ್ವಾದನ ಟಿಪ್ಪಣಿ’ ಬರೆಯಿರಿ.

ತೋ	ಕ	ಆ	ಯ	ದ	ಶ
ಪೂ	ಳಿ	ಷ	ನ್ನಿ	ಹು	ಮ
ನ್ನು	ಚಿ	ರು	ಲ	ತ	ಲ್ಲಿ
ರ	ಗ	ಪ್ರೇ	ಣ	ತಾ	ದೇ
ಜಿ	ಎ	ವ	ಬ	ಯೆ	ಪ

ಕಪ್ಪೆಯ ವ್ಯಧಿ

ಭೂಮಿಯ ಮೇಲಿನ ಜೀವ ವೈವಿಧ್ಯತೆಯೇ ಭೂಮಿಯ ಸಹಜ ಸೌಂದರ್ಯಕ್ಕೆ ಮೂಲ ಎಂಬ ಮಾತು ನಿತ್ಯಸತ್ಯ ಮಾನವನು ತನ್ನ ಸ್ವಾಧ್ಯಕ್ಷಾಸ್ಯರ ಅದರ ಮೂಲಸ್ವರೂಪವನ್ನು ಕೆಡಿಸುವುದು ಸರಿಯಲ್ಲ. ಸಕಲ ಜೀವಿಗಳಿಗೂ ಬದುಕುವ ಹಕ್ಕಿದೆ, ಭೂಮಿಯಲ್ಲಿ ಅದರದ್ದೇ ಆದ ಸ್ಥಾನವಿದೆ ಎಂಬುದನ್ನು ಪ್ರತಿಯೊಬ್ಬರೂ ಅರಿತು ಬಾಳಿದರೆ ಲೋಕಕ್ಕೇ ಒಳಿತು.

ಹಿಂದಿನ ರಾತ್ರಿ ಮಳೆ ಸುರಿದಿತ್ತು. ವಷಟ ದ ಹೊದಲ ಮಳೆ ಅದು. ಜೋರಾಗಿಯೇ ಸುರಿದಿತ್ತು. ಮಲಗಿದ್ದ ಕಿಟ್ಟನೂ ಆಗ ಎಚ್ಚರಗೊಂಡಿದ್ದ. ಮತ್ತೆ ಪುನಃ ನಿದ್ರೆಗೆ ಜಾರಿದ್ದ.

ಮರುದಿನ ಬೆಳಗೆ ಕಿಟ್ಟನಿಗೆ ಬೇಗನೆ ಎಚ್ಚರಾಯಿತು. ರಾತ್ರಿ ಮಳೆ ಸುರಿದುದು ಅವನ ನೆನಟಿಗೆ ಬಂತು. ನಮ್ಮ ಹಳೆಯ ಕೆರೆ ಬತ್ತಿ ಹೋಗಿತ್ತಲ್ಲ? ಅದರಲ್ಲಿ ನೀರಾಗಿದೆಯೇ ನೋಡಬೇಕು” ಎನಿಸಿತು ಅವನಿಗೆ. ಒಡನೆ ಅವನು ಅಮ್ಮನನ್ನು ಕೊಗಿದ. “ಅಮ್ಮಾ ತೋಟದ ಕಡೆಗೆ ಹೋಗಿ ಬರುತ್ತೇನೆ.” ಎಂದು ಹೇಳಿದ. ಮನೆಯಿಂದ ಹೊರಟು ತೋಟಕ್ಕೆ ಬಂದ.

ಹಳೆಯ ಕೆರೆಯಲ್ಲಿ ಹೊಳು ತುಂಬಿತ್ತು. ಕಿಟ್ಟ ಇಣಬಕ್ಕಿನೋಡಿದ. ತಟಕು ನೀರೂ ಅಲ್ಲಿರಲಿಲ್ಲ. ಮಣ್ಣ ಮಾತ್ರ ನೆನೆದಿತ್ತು. ಕಿಟ್ಟನಿಗೆ ನಿರಾಸೆಯಾಯಿತು. ಅವನು ಮನೆಗೆ ಹಿಂದಿರುಗಿ ಬರುವವನಿದ್ದ. ಆಗಲೇ ಅವನಿಗೆ “ಡ್ರಾಂಕ್... ಡ್ರಾಂಕ್.... ಡ್ರಾಂಕ್” ಕೊಗು ಕೇಳಿಸಿತು. ಅವನು ಅತ್ಯ ನೋಡಿದ. ಕಪ್ಪೆ ಕಾಣಿಸಲಿಲ್ಲ. ಆದರೆ ಅದರ ಕೊಗು ಇನ್ನೊಮ್ಮೆ ಕೇಳಿಸಿತು. ಕೆರೆಯ ಬದಿಯ ಬಿರುಕಿನಿಂದ ಸದ್ದ ಕೇಳಿ ಬರುತ್ತಿತ್ತು. ಕಿಟ್ಟ ಕೆಳಗೆ ಇಳಿದು ಬಂದ. ಬಿರುಕನತ್ತ ಬಗಿ ನೋಡಿದ. ಕಪ್ಪೆಯಿಂದು ಅಲ್ಲಿ ತಬ್ಬಿ ಕೊಟ್ಟಿತ್ತು.



“ಏನು ಹುಡುಗಾ, ಯಾರನ್ನು ಹುಡುಕುತ್ತಿರುವಿ?” ಅದು ಪ್ರಶ್ನಿಸಿತು. “ನಿನ್ನ ಕೊಗು ಕೇಳಿಸಿತು. ನೀನು ಎಲ್ಲಿ ಅಡಗಿದ್ದೀ ಎಂದು ನೋಡುತ್ತಿದ್ದೇನೆ. ಬಾ, ಬಿರುಕಿನಿಂದ ಹೊರಗೆ ಬಾ. ಮಾತಾಡೋಣ” ಕಿಟ್ಟ, ಕಪ್ಪೆಯನ್ನು ಕರೆದ.

“ಕೆಲವರು ಕಿಟ್ಟ ಹುಡುಗರು ಇರುತ್ತಾರೆ. ಅವರು ಕಲ್ಲು ಹೊಡೆದು ನಮಗೆ ತೊಂದರೆ ಕೊಡುತ್ತಾರೆ. ಅದೇ ಹೆದರಿಕೆ ನನಗೆ.” ಕಪ್ಪೆ ಭಯ ತೋಡಿಕೊಂಡಿತು.

“ನಾನು ಕಿಟ್ಟವನ್ನಲ್ಲ. ನಿನಗೆ ತೊಂದರೆ ಕೊಡುವುದಿಲ್ಲ. ಹೊರಗೆ ಬಾ.” ಕಿಟ್ಟ ಭರವಸೆ ನೀಡಿದ. ಕಪ್ಪೆ ಹೊರಕ್ಕೆ ಜಿಗಿಯಿತು.

“ಹೂಂ, ಹೊರಗೆ ಬಂದಿದ್ದೇನೆ ನೋಡು. ನಿನಗೇನು ಹೇಳಲಿದೆಯೋ ಹೇಳಿಬಿಡು.” ಎಂದಿತು ಅದು.

“ಕಳೆದ ರಾತ್ರಿ ಮಳೆ ಬಂದಿತ್ತಲ್ಲ? ಅದು ನಿನಗೆ ಗೊತ್ತೇ?” ಕಿಟ್ಟ ಕೇಳಿದ. “ಮಳೆ ಬರುವ ಸೂಚನೆಯನ್ನೂ ನಾನು ಗ್ರಹಿಸಬಲ್ಲ. ವಾತ್ತೆ ವಾಳೆ ಬಂದುದು ಗೊತ್ತಾಗದೆ ಇರುತ್ತದೆಯೇ?” ಕಪ್ಪೆ ಮರು ಪ್ರಶ್ನೆ ಹಾಕಿತು.

“ಇಷ್ಟು ದಿನ ನೀನು ಎಲ್ಲಿದ್ದೀ? ಏನು ಮಾಡುತ್ತಿದ್ದೇ?” ಕಿಟ್ಟ ಕುತ್ತಳೆ ವ್ಯಕ್ತಪಡಿಸಿದ.

“ಇಷ್ಟು ದಿನ ಕಲ್ಲುಗಳ ಎಡೆಯಲ್ಲೋ ಮಣಿನ ಅಡಿಯಲ್ಲೋ ವಿಶ್ವಾಸಿ ಪಡೆಯುತ್ತಿದ್ದೇ. ನಿದ್ದೆ ಮಾಡುತ್ತಿದ್ದೇ.” ಕಪ್ಪೆ ಹೇಳಿತು.

“ಹಿಂದೆ ಹೆಚ್ಚಿನ ಸಂಖ್ಯೆಯಲ್ಲಿ ನಿವ್ಯಾವರು ಕಾಣಿಸುತ್ತಿದ್ದರು. ಈಗ ಕಾಣಿಸುವುದಿಲ್ಲವಲ್ಲ!” ಕಿಟ್ಟ ಕೇಳಿದ.

“ಇಧುವರು ಕಾಣಿಸಿಕೊಳ್ಳತ್ತಾರೆ. ಇಲ್ಲದಿದ್ದವರು ಹೇಗೆ ಕಾಣಿಸಿಕೊಂಡಾರು?” ಕಪ್ಪೆ ಪ್ರಶ್ನೆ ಹಾಕಿತು. ಅದರ ಮಾತು ಕಿಟ್ಟನಿಗೆ ಅಥವಾಗಲಿಲ್ಲ. ಅವನು ಕಪ್ಪೆಯನ್ನೇ ಮಿಕ್ಕಮಿಕ್ಕ ನೋಡತೋಡಿದ.

ಕಪ್ಪೆ ಹೇಳಿತು. “ಪ್ರಾಣಿ-ಪಕ್ಷಿಗಳಂತೆ ಈಗ ನಮ್ಮವರ ಸಂಖ್ಯೆಯೂ ಕಡಿಮೆಯಾಗಿದೆ. ಮೊದಲಿನಂತೆ ನಾವೀಗ ಕಾಣಿಸಿಗುವುದಿಲ್ಲ.”

“ಯಾಕೆ ಹೀಗಾಲುತ್ತಿರು? ಇದಕ್ಕೇನು ಕಾರಣ?” ಕಟ್ಟಿ ವಿಚಾರಿಸಿದ.

“ಎನು ಕಾರಣ ಎನ್ನಬೇಡ. ಯಾರು ಕಾರಣ ಎಂದು ಕೇಳು. ಒಂದೇ ಮಾತಿನಲ್ಲಿ ಉತ್ತರ ಕೊಡುತ್ತೇನೆ.” ಎಂದಿತು ಕಪ್ಪೆ.

“ಹೊಂ, ಹಾಗೇ ಆಗಲಿ. ಯಾರು ಕಾರಣ ಹೇಳಬಿಡು” ಕಟ್ಟಿ ಕೇಳಿಕೊಂಡ.

“ನೀವು, ಉಪಕಾರಕ್ಕೆ ಪ್ರತಿಯಾಗಿ ಅಪಕಾರ ಮಾಡುವ ಮನುಷ್ಯರು” ಕಟ್ಟಿನನ್ನೇ ತೋರಿಸುತ್ತಾ ಹೇಳಿತು ಕಪ್ಪೆ.

“ಅಂದರೆ, ಮನುಷ್ಯರಿಗೆ ನೀನು ಉಪಕಾರ ಮಾಡುತ್ತೇ. ಅವರು ನಿನಗೆ ಅಪಕಾರ ಮಾಡುತ್ತಾರೆ. ಇದು ನಿನ್ನ ಮಾತಿನ ಅಡ್ಡವೇ?” ಅವನು ಕೇಳಿದ.

“ಹೌದು, ಅದನ್ನು ವಿವರಿಸಿ ಹೇಳಬೇಕೇ?” ಪ್ರಶ್ನಿಸಿತು ಕಪ್ಪೆ.

“ದಯವಿಟ್ಟು ಹಾಗೆ ಮಾಡು” ಕಟ್ಟಿ ಬೇಡಿಕೊಂಡ.

“ಸರಿ, ನಾನು ಹೇಳುವುದನ್ನು ಕಿವಿಗೊಟ್ಟು ಕೇಳು. ನಾವು, ಕಪ್ಪೆಗಳು, ಹೊಟ್ಟಿಬಾಕರು ನಿಜ. ದಿನವೂ ನಮ್ಮ ಸರಿತೂಕದ ಕ್ರಿಮಿಕೇಟಗಳನ್ನು ನಾವು ತಿಂದು ಮುಗಿಸುತ್ತೇವೆ. ಇವುಗಳಲ್ಲಿ ಹಲವು ರೈತರ ಬೆಳಿಗಳಿಗೆ ಹಾನಿ ಮಾಡುವವು. ಇನ್ನು ಕೆಲವು ರೋಗರುಜಿನಗಳನ್ನು ಹರಡುವವು. ಅಂದರೆ ನಾವು ರೈತರ ಬೆಳಿಗಳ ರಕ್ಷಣೆಗೂ ನೇರವಾಗುತ್ತೇವೆ. ರೋಗರುಜಿನಗಳನ್ನು ತಡೆಯುವಲ್ಲಿಯೂ ಸಹಾಯ ಮಾಡುತ್ತೇವೆ. ಕೆಲವು ರೋಗಗಳ ಜಿಕ್ಕಿಯಲ್ಲಿ ಬೈಷಧಿಗಾಗಿ ಸಹ ನಮ್ಮನ್ನು ಒಳಗೊಂಡಿಸುತ್ತಾರೆ. ಕೆಲವು ಸಂಶೋಧನೆಗಳಲ್ಲಿ ನಮ್ಮನ್ನು ಉಪಯೋಗಿಸುತ್ತಾರೆ. ಕೆಲವೇಡೆ ನಮ್ಮ ಆಹಾರವನ್ನೂ ಜನ ಇಷ್ಟಪಟ್ಟಿ ತಿನ್ನುತ್ತಾರೆ. ವಿವಿಧ ರೀತಿಗಳಲ್ಲಿ ಮನುಷ್ಯರಿಗೆ ನಾವು ಉಪಕಾರ ಮಾಡುತ್ತೇವೆ. ಆದರೆ ಅವರು ಮಾತ್ರ ನಮಗೆ ಕೇಡು ಬಗೆಯುತ್ತಾರೆ. ಅಪಕಾರವನ್ನೇ ಮಾಡುತ್ತಾರೆ.” ಬೇಸರ ವ್ಯಕ್ತಪಡಿಸಿತು ಕಪ್ಪೆ.

“ನಾವು ಮನುಷ್ಯರು, ನಿಮಗೇನು ಅಪಕಾರ ಮಾಡುತ್ತೇವೆ? ಅದನ್ನೂ ಹೇಳಬಿಡು.” ಕಟ್ಟಿ ಮತ್ತೆ ಕೇಳಿಕೊಂಡ.

“ಭೂಮಿಯಲ್ಲಿ ಮನುಷ್ಯರ ಸಂಖ್ಯೆ ಹೆಚ್ಚಿದ ಹಾಗೆ, ಕೃಷಿ ವಿಸ್ತರಿಸಿತು. ಕಾಡು ಕಡಿಮೆಯಾಲುತ್ತಿರು. ಕೃಗಾರಿಕೆಗಳು ಬೆಳೆದವು.”

“ಕೃಷಿ ಹೆಚ್ಚಿದಂತೆ ರಾಸಾಯನಿಕ, ಕೇಟನಾಶಕಗಳ ಬಳಕೆ ಹೆಚ್ಚಿತು. ಕೃಗಾರಿಕೆಗಳು ಬೆಳೆದಂತೆ ಯಂತ್ರೋಪಕರಣಗಳ ಉಪಯೋಗ ಹೆಚ್ಚಿತು. ಕೃಷಿಯಲ್ಲಿ ಬಳಸಿದ ರಾಸಾಯನಿಕ - ಕೇಟನಾಶಕಗಳಿಂದಾಗಿ, ವಾಹನಗಳು, ಯಂತ್ರಗಳು ಹೊರಬಿಡುವ ಧಾರ್ಷು, ಹೊಗೆ, ಕಶ್ಚಲ, ವಿಷಾನಿಲಗಳಿಂದಾಗಿ



ಗಾಳಿ ಕೆಟ್ಟಿತು. ನೀರು ವುಲೀನಗೊಂಡಿತು. ಆಹಾರ ವಿಷಯಕ್ಕೆ ವಾಯಿತು. ನಾವು ಉಸಿರಾಡುವುದು ಚಮುದ ಮೂಲಕ. ವಿಷವಸ್ತುಗಳಿಂದ ಕೂಡಿದ ಗಾಳಿ ಮತ್ತು ನೀರು ಚಮುದ ಮೇಲೆ ಕಟ್ಟಿ ಪರಿಣಾಮ ಬೀರುತ್ತವೆ. ಚಮುದ ರೋಗಗಳಿಗೆ ನಾವು ತುತ್ತಾಗುತ್ತೇವೆ. ನಮ್ಮ ಚಮುದಕ್ಕೆ ಅಪಾಯ ತಣ್ಣುತ್ತದೆ. ನಮ್ಮ ಉಸಿರಾಡಕ್ಕೆ ತೋಡಕಾಗುತ್ತದೆ. ಬಹಳ ಮಂದಿ ನವ್ಯವರು ಸಾವಿಗೆ ಈಡಾಗುತ್ತಾರೆ. ವಿಷಾಹಾರ ಸೇವನೆಯಿಂದಲೂ ನಮ್ಮವರು ಸಾಯುತ್ತಾರೆ. ಮಲಿನಗಾಳಿ, ನೀರು ಆಹಾರ ಸೇವಿಸುವವರು ತಕ್ಕಣ ಸಾಯಾದೆ ಇರಬಹುದು. ಅದರೆ, ಕ್ರಮೇಣ ನಮ್ಮ ಶಕ್ತಿ ಕುಂದುತ್ತದೆ. ಆರೋಗ್ಯ ಕೆಡುತ್ತದೆ. ನಾವು ಇರಿಸುವ ಹೊಟ್ಟಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಇರಿಸಿದ ಹೊಟ್ಟಿಗಳೂ ಒಡೆಯುವುದಿಲ್ಲ. ಒಡೆದರೂ ಅಂಗವಿಕಲ ಮರಿಗಳು ಹುಟ್ಟಿಕೊಳ್ಳುತ್ತವೆ. ಅವು ಬದುಕಿ ಉಲ್ಲಿಯುವುದಿಲ್ಲ. ನಮ್ಮ ಸಂತತಿ ಬೆಳಿಯುವುದಿಲ್ಲ. ದಿನದಿನಕ್ಕೆ ನಮ್ಮ ಸಂಖ್ಯೆ ಕಡಿಮೆಯಾಗುತ್ತಿದೆ. ಏನು ಮಡುಗಾ, ನನ್ನ ಪುರಾಣ ಕೇಳಿ ಬೇಸರವಾಯಿತೆ ನಿನಗೇ?” ಕಪ್ಪೆ ಕಟ್ಟಿನನ್ನು ಪ್ರಶ್ನಿಸಿತು.

“ಇಲ್ಲವ್ವು ಇಲ್ಲ. ನಾನು ಕಿವಿಗೊಟ್ಟು ಕೇಳುತ್ತಲೇ ಇದ್ದೇನೆ” ಈಗ ನಿವ್ಯವರು ಹೆಚ್ಚು ಸಂಖ್ಯೆಯಲ್ಲಿ ಕಾಣಸಿಗುವುದಿಲ್ಲ. ಅದಕ್ಕೆ ಕಾರಣವೇನು ಎನ್ನುವುದು ನಿನಗೆ ತಿಳಿದಂತಾಯಿತು” ಕಟ್ಟಿ ಹೇಳಿದ.

“ಪೂರಣ ತಿಳಿದಂತೆ ಆಗಲಿಲ್ಲ. ಹುಡುಗಾ. ತಿಳಿಯಬೇಕಾದುದು ಇನ್ನೂ ಇದೆ.” ಕಪ್ಪೆ ಹೇಳಿತು.

“ಇನ್ನೂ ಇದೆ? ಏನದು?” ಕಟ್ಟಿ ಕುತೂಹಲ ತೋರಿದ.

“ಹಣದ ಆಸೆಯಿಂದ ಈ ಮನುಷ್ಯರು ನಮ್ಮನ್ನು ಹಿಡಿದು ಮಾರಾಟ ಮಾಡುತ್ತಾರೆ. ಪ್ರತಿವರ್ಷ ಸಾವಿರಾರು ಟನ್‌ಗಳಷ್ಟು ಕಪ್ಪೆ ಅಹಾರಕ್ಕಾಗಿ ಇಲ್ಲಿಂದ ಪರದೇಶಗಳಿಗೆ ರಘ್ತಾಗುತ್ತದೆ. ಅದರಲ್ಲಿ ನಮ್ಮ ಕಾಲುಗಳಿಗೆ ವಿಶೇಷ ಬೇಡಿಕೆಯಂತೆ. ನಿನಿಗೆ ಗೊತ್ತೇ? ಒಂದು ಕೆ.ಜಿ. ಕಪ್ಪೆ ಕಾಲು ಸಿಗಲು 30 ಮಂದಿ ನಮ್ಮವರು ಜೀವ ಬಿಡಬೇಕಾಗುತ್ತದೆ. ಹಾಗಾದರೆ ಸಾವಿರಾರು ಟನ್‌ ಭಾರ ತೂಗಲು ನಮ್ಮಲ್ಲಿ ಎಷ್ಟು ಮಂದಿಯನ್ನು ಸಾಯಿಸುತ್ತಾರೆ. ನೀನೇ ಲೆಕ್ಕ ಹಾಕಿಕೋಣ.”

“ಇನ್ನು ಹೇಳಬೇಕೆಂದರೆ, ಇಂದು ಹಸಿರು ಪರಿಸರ ನಾಶವಾಗಿದೆ. ಭೂಮಿಯ ಮೇಲಿನ ಓಜ್ಜೋನ್‌ಪದರ ತೆಳ್ಳಾಗಿದೆ. ನೆಲದ ಮೇಲೆ ಬೀಳುವ ಅಲ್ಪಾವಾಯಿಲೆಟ್ ವಿಶೇಷ ಕಿರಣಗಳು ನಮಗೆ ಅಪಾಯ ತಂದೊಡ್ಡತ್ವವೇ. ಹಾಗೆಯೇ ಮಿತಿಮೀರಿದ ಕೈಗಾರಿಕಾ ತ್ಯಾಜ್ಯಗಳು ಇಂದು ವಾತಾವರಣ ಸೇರುತ್ತವೆ. ಇದರಿಂದಾಗಿ ಆಮ್ಮ ಮಳೆ ಸುರಿಯುವುದೂ ಇದೆ. ಇದು ಸಹ ನಮಗೆ ಹಾನಿ ಉಂಟುಮಾಡುತ್ತದೆ. ನಮ್ಮ ಸಂತತಿ ನಾಶಕ್ಕೆ ಇಂಥ ಹಲವು ಹತ್ತು ಕಾರಣಗಳಿವೆ. ಎಲ್ಲಕ್ಕೂ ಮೂಲ ಕಾರಣ ಮನುಷ್ಯ. ಅವನು ಮಾಡಿದ ಅನ್ಯಾಯದ ಫಲವಿದು. ಇದಕ್ಕೆ ತಕ್ಕ ಶಿಕ್ಷೆ ಅವನಿಗೂ ಆಗಿರದು.” ದನಿ ಎತ್ತರಿಸಿ ಹೇಳಿತು ಕಪ್ಪೆ. ಅದಕ್ಕೆ ಬಾರೀ ಕೋಪ ಬಂದಿತು.

“ಮನುಷ್ಯರಿಗೆ ಶಿಕ್ಷೆಯಾಗುವುದೇ? ಏನು ಹೇಳುತ್ತಿರುವೆ ನೀನು?” ಕಿಟ್ಟು ಪ್ರಶ್ನಿಸಿದ.

“ನಾನು ನಿಜವನ್ನೇ ಹೇಳುತ್ತಿದ್ದೇನೆ. ಮನುಷ್ಯರ ಅನ್ಯಾಯಕ್ಕೆ ತಕ್ಕ ಶಿಕ್ಷೆ ಆಗಿಯೇ ತೀರುವುದು. ಇಷ್ಟರಲ್ಲಿಯೇ ಅಂತಹ ಸೂಚನೆಗಳು ಕಾಣಿಸಲೊಡಗಿವೆ.” ಧೃಥವಾಗಿ ಹೇಳಿತು ಕಪ್ಪೆ.

“ಅವರನ್ನು ಯಾರು ಶಿಕ್ಷಿಸುತ್ತಾರೆ? ಹೇಗೆ? ಅಂತಹ

ಯಾವ ಸೂಚನೆಗಳು ಕಾಣಿಸಿಕೊಂಡಿದೆ?” ಕೆಲವು ಪ್ರಶ್ನೆಗಳನ್ನು ಒಂದೇ ಉಸುರಿಗೆ ಕೇಳಿದ ಕಟ್ಟಿ.

“ಪರಿಸರ ಕೆಡಿಸಿದವರನ್ನು ಪ್ರಕೃತಿಯೇ ಶಿಕ್ಷಿಸುತ್ತದೆ. ಮನುಷ್ಯರು ಪರಿಸರವನ್ನು ಕೆಡಿಸಿದರು. ಪರಿಣಾಮವಾಗಿ ನಮ್ಮ ಸಂತತಿ ಶ್ರೇಣಿಸಿತು. ನಮ್ಮನ್ನು ತಿಂದು ಬದುಕುವ ಹಾವು, ಹಕ್ಕಿಗಳಿಗೆ ಅಹಾರದ ಅಭಾವ ತಲೆದೊರಿತು. ಇನ್ನೊಂದೆಡೆ ಕೆಟನಾಶಕಗಳಿಗೆ ಬಗ್ಗದ ಕ್ರಮಿಕೆಟಗಳೂ ಹುಟ್ಟಿಕೊಂಡವು. ಬಿಳಿಗಳಿಗೆ ಕೇಟಬಾಧ ಹೆಚ್ಚಿತು. ಮಲೀರಿಯಾ ಮೊದಲಾದ ರೋಗಗಳು ತಲೆಯಿತ್ತಿದವು. ಇತರ ಸಮಸ್ಯೆಗಳು ಇನ್ನಷ್ಟು ಹೆಚ್ಚಿಲಿವೆ. ಆಗ ಮನುಷ್ಯ ಭಾರೀ ಒದ್ದಾಡಬೇಕಾಗುತ್ತದೆ. ಆದರೇನು? ಆಗ ಅಳಿದು ಹೋದ ನಮ್ಮವರು ಬರುವುದೂ ಇಲ್ಲ. ನಾವೆಲ್ಲ ಬದುಕಿ ಇರುವುದೂ ಇಲ್ಲ. ನಮ್ಮ ಪಾಲಿಗೆ ಎಲ್ಲವೂ ಮುಗಿದಿರುತ್ತದೆ.” ಹೀಗೆ ಹೇಳುತ್ತಾ ಕಪ್ಪೆ ನಿಟ್ಟಿಸಿರುಬಿಟ್ಟಿತು. ಅದಕ್ಕೆ ಅಳು ಬರುವುದೊಂದು ಬಾಕಿ.

ಅಯ್ಯೋ ಪಾಪ ಎನಿಸಿತು ಕಟ್ಟಿನಿಗೆ. ಕಾತರದಿಂದ ಅವನು ಕೇಳಿದ “ಕಪ್ಪೆಯಣ್ಣ ನಿನಗಾಗಿ ನಾನೇನು ಮಾಡಲಿ ಹೇಳು?”

“ಪರಿಸರವನ್ನು ಉಳಿಸು, ಆಗ ನೀವು-ನಾವು ಎಲ್ಲರೂ ಉಳಿಯುತ್ತೇವೆ.” ಎಂದಿತು ಕಪ್ಪೆ. ಅಷ್ಟು ಹೇಳಿ ಅದು ಹಿಂದಕ್ಕೆ ಜಿಗಿಯಿತು. ತನ್ನ ಜಾಗ ಸೇರಿಕೊಂಡಿತು.

ಆಗಲೇ ಕಟ್ಟನ ಅಮ್ಮ ಅವನನ್ನು ಕರೆಯುವುದು ಕೇಳಿಸಿತು.

“ಬಂದೆ ಅಮ್ಮಾ” ಎನ್ನುತ್ತ ಅವನು ಮನೆಯ ಕಡೆ ನಡೆಯಲೊಡಗಿದನು.

“ಪರಿಸರ ಉಳಿಸು, ಎಲ್ಲರೂ ಉಳಿಯುತ್ತೇವೆ” ಈ ಮಾತು ಅವನ ಕಿವಿಗಳಲ್ಲಿ ಗುರುತಿಸುತ್ತಲೇ ಇತ್ತು

ಪಳಕಳ ಸೀತಾರಾಮ ಭಟ್ಟ.

ಪಳಕಳ ಸೀತಾರಾಮ ಭಟ್ಟ

ಶ್ರೀ ಪಳಕಳ ಸೀತಾರಾಮ ಭಟ್ಟರು 14.8.1930 ರಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಪ್ರತಿಗೆಯ ಪಳಕಳ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ಕಾಶ್ವರ ಭಟ್ಟ. ತಾಯಿ ಲಕ್ಷ್ಮೀ ಅಮ್ಮ. ಎಂ.ಎ., ಬಿ.ಎಡ್. ಪದವೀಧರರಾದ ಇವರು ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಸೇವೆ ಸಲ್ಲಿಸಿ 1988 ರಲ್ಲಿ ನಿವೃತ್ತರಾದರು. ಇವರು ಕಥೆ, ಕವನ, ನಾಟಕ, ರೂಪಕ, ಪ್ರಹಸನ, ಪ್ರಬಂಧ, ಜೀವನ ಚರಿತ್ರೆ ಮುಂತಾದ ಸಾಹಿತ್ಯಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಕನಾಡಟಕ ಸಾಹಿತ್ಯ ಪರಿಷತ್ತಿನ ಜಿ.ಪಿ. ರಾಜರತ್ನಂ ದತ್ತಿ ಬಹುಮಾನ, ಕನಾಡಟಕ ಸಾಹಿತ್ಯ ಅಕಾಡೆಮಿಯ ಮಕ್ಕಳ ಸಾಹಿತ್ಯ ಬಹುಮಾನ ಮುಂತಾದ ಹಲವಾರು ಪ್ರಶ್ನೆಗಳು ಸಂದಿವೆ. ಪ್ರಸ್ತುತ ಕಥೆಯನ್ನು ಪಳಕಳ ಸೀತಾರಾಮ ಭಟ್ಟರು ‘ಮಕ್ಕಳಿಗಾಗಿ ಪರಿಸರ ಕರೆಗಳು’ ಎಂಬ ಪುಸ್ತಕದಿಂದ ಆರಿಸಲಾಗಿದೆ.



ಚಟುವಟಿಕೆಗಳು

□ ಚಚೆಡಸಿರಿ

- ‘ಪರಿಸರ ಉಳಿಸು ಎಲ್ಲರೂ ಉಳಿಯುತ್ತೇವೆ’ ಕಷ್ಟೀಯ ಈ ಮಾತಿನ ಬಗ್ಗೆ ನಿಮ್ಮ ಅನಿಸಿಕೆಗಳೇನು. ಚಚೆಡಸಿರಿ

□ ಉತ್ತರಿಸಿರಿ

- ಕಷ್ಟೀಯು ಕೆರೆಯ ಬದಿಯ ಬಿರುಕಿನಲ್ಲಿ ಅಡಗಿ ಕುಳಿತ್ತದ್ದೇಕೆ?
- ಕಷ್ಟೀಗಳು ನಮಗೆ ಹೇಗೆ ಉಪಕಾರಿಗಳಾಗಿವೆ?
- ಕಷ್ಟೀಗಳ ಸಂತತಿಯ ಮೇಲೆ ಪರಿಣಾಮಬೀರುವ ಮನುಷ್ಯನ ಚಟುವಟಿಕೆಗಳು ಯಾವುವು?
- ಪರಿಸರ ಕೆಡಿಸಿದವರನ್ನು ಪ್ರಕೃತಿ ಹೇಗೆ ಶಿಕ್ಷಿಸುತ್ತದೆ?

□ ವಾಕ್ಯ ಚಚೆಡಸಿರಿ

ಕೆಳಗಿನ ವಾಕ್ಯಗಳಲ್ಲಿ ಅಡಿಗೆರೆ ಎಳೆದ ಪದಗಳನ್ನು ಗಮನಿಸಿರಿ

- ಮಗೂ ನಿಭಂಯನಾಗಿರು, ಎಂದು ಅಜ್ಞಿ ಧೈಯರು ಹೇಳಿದರೂ ರಾಮನ ಭಯ ಕಡಿಮೆಯಾಗಲಿಲ್ಲ.
- ಉಪಕಾರ ಮಾಡಿದವನಿಗೆ ಅಪಕಾರ ಮಾಡಬಾರದು.
ಅಡಿಗೆರೆ ಎಳೆದ ಪದಗಳು ಪರಸ್ಪರ ವಿರೋದಾರ್ಥಕ ಪದಗಳಲ್ಲಿವೇ? ಇದೇ ರೀತಿ ಕೆಳಗೆ ಕೊಟ್ಟಿರುವ ಪದಗಳನ್ನು ಬಳಸಿಕೊಂಡು ಹೊಸವಾಕ್ಯಗಳನ್ನು ರಚಿಸಿರಿ.
(ರಾತ್ರಿ, ತಂಪು, ನ್ಯಾಯ, ದುಃಖ, ಸಾವು)

□ ಹೋಲಿಸಿ ಬರೆಯಿರಿ

ಒಂದು ಕಷ್ಟೀಯ ಕಢಿ-ವ್ಯಧಿ ಎಂಬ ಕಢಿಯನ್ನು ಕೆಳಗೆ ಕೊಟ್ಟಿರುವ ‘ಪರಿಸರ ವಾಲಿನ್’ ಎಂಬ ಕವಿತೆಯೊಂದಿಗೆ ಹೋಲಿಸಿ ಬರೆಯಿರಿ.

ಪರಿಸರ ವಾಲಿನ್

ಹಲವು ಬಗೆಯಲ್ಲಿದ್ದ ಹೊಗೆಯು

ಮೋಡದೊಡನೆ ಧೂಕು

ಉಸಿರ ಗಾಳಿಯನ್ನು ಹಾಕು

ಮಾಡುತ್ತಿಹುವು ಕೇಳು

ಹರಿವನದಿಯ ಕಡೆಗೆ ಸುರಿದ

ತ್ಯಾಜ್ಯ ವಸ್ತುವೆಲ್ಲ

ನೀರ ಸೇರಿ ಅದನು ಭಾರಿ

ಕೆಡಿಸುತ್ತಿಹುವು ಮೆಲ್ಲ

ಬೆಳೆಯ ರೋಗ ತಡೆಗೆ ಬೇಗ

ಬಳಸುತ್ತಿರುವ ಮದ್ದು

ಅನ್ನದಲ್ಲಿ ವಿಷವ ಚೆಲ್ಲಿ

ಕೊಲುವುದುಂಟು ಖಿದ್ದು

ನಾಡು ಬೆಳೆದು ಕಾಡು ಅಳಿದು

ಹೋಗುತ್ತಿರಲು ಬೇಗ

ಸೃಷ್ಟಿ ಸಮತೆ ತಪ್ಪಿ ಜನತೆ

ಕಷ್ಟಪಡುವುದೀಗ

ಪರಿಸರವನು ರಕ್ಷಿಸುವನು

ಲೋಕಕೆ ಉಪಕಾರಿ

ಕೆಡಿಸುವವನು ಕೆಡುಕನಿಹನು

ಜಗಕೆ ಅವನೆ ಮಾರಿ

□ ದಿನಚರಿ ಬರೆಯಿರಿ

ಕಷ್ಟೀಯೊಂದಿಗೆ ಭೇಟಿಯಾದ ದಿನ ರಾತ್ರಿ ಉಟವಾದ ಬಳಿಕ, ಕಟ್ಟ ಆ ದಿನದ ದಿನಚರಿ ಬರೆಯಲು ಪ್ರಾರಂಭಿಸಿದನು. ಆಗ ಕಷ್ಟೀಯಾದಿದ ಮಾತುಗಳು ಅವನ ಕಿರಿಗಳಲ್ಲಿ ಮಾಡನಿಸತೊಡಗಿದುವು.

ಕಟ್ಟನ ಆ ದಿನದ ದಿನಚರಿ ಹೇಗಿರಬಹುದು? ಉಹಿಸಿ ಬರೆಯಿರಿ.


□ ಪ್ರಬಂಧ ರಚಿಸಿರಿ

ಜೀವ ಸಂಕುಲಗಳ ಅಳಿಯುವಿಕೆಯಿಂದಾಗಿ ಪ್ರಾಕೃತಿಕ ಸಮತೋಲನವು ತಪ್ಪುತ್ತದೆ. ಇದರ ಕುರಿತು ಜಾಗ್ರತ್ತಿ ಮೂಡಿಸಲು ಒಂದು ವಿಚಾರ ಸಂಕೆರಣವನ್ನು ನಡೆಸಿರಿ. ಅವಕ್ಘಾಗಿ ಜೀವ ಸಂಕುಲಗಳ ವಿನಾಶವು ಒಂದು ಶಾಪ ಎಂಬ ವಿಷಯದ ಕುರಿತು ಪ್ರಬಂಧ ತಯಾರಿಸಿರಿ.

ಕಡೆಕಂಜಿ

ಮಾನವನ ದುಕ್ಕಟಗಳು ಸಮಾಜವನ್ನು ಹಾಳುಗೆದಹುತ್ತವೆ. ಅವುಗಳು ನಮ್ಮ ಅಸ್ತಿತ್ವವನ್ನೇ ಇಲ್ಲದಾಗಿಸುವವ್ಯಾಪ್ತಿ ಪ್ರಬುಲವಾಗಬಹುದು. ಅತಿ ಶ್ರೀಮಂತನಾದರೂ ಕಡು ಬಡವನಾದರೂ ದುವ್ಯಾಸನಗಳಿಗೆ ದಾಸನಾದರೆ ನಾಶ ನಿಶ್ಚಯ. ಆದರೆ ಸಕಾಲದಲ್ಲಿ ವಜ್ಞತ್ವಕೊಂಡರೆ ಹೋಸಬಾಳನ್ನು ಪಡೆಯಬಹುದು.

ತುಳುವ ನಾಡೊಳು ಹೋಳಲು ಮೇರೆಪುದು ಹಳೆಯ ಕಾಕಳ ಎಂಬುದು
ಕೊಳವು ಕುಂಟೆಯು, ಪೈರುಪಟ್ಟೆಯು ತಳೆದ ಮನೆ ಅಲ್ಲಿದ್ದವು.
ಅರಸು ಒಂದಿನ ತಿರುಗುತ್ತಿರೆ, ಅಚ್ಚರಿಯ ಒಂದನು ಕಂಡನು –
ಮರುಕ ತೋರುವ, ಕರೆದು ಜೀರುವ, ಬಿರುಮ ಸೆಟ್ಟಿಯ ಕಂಡನು.
ಕಂದ ಮೋರೆಯ, ನಾಂದ ಕಟ್ಟಿನ, ಮಿಂದ ಕೆನ್ನೆಯ ಮಸುಕಿನಾ
ಚೆಂದು ಹೋರಡುವ ಮೂಗು ಸುಲ್ಲಿನ, ನೋಂದು ನೋಯುವ ಸೆಟ್ಟಿಯಾ
ದಿಟ್ಟ ಕೈಯಲ್ಲಿ ಪುಟ್ಟ ಕರುವನು ಕಟ್ಟಿಕೊಂಡಿಹ ಸೆಟ್ಟಿಯು,
“ಕೆಟ್ಟಿನಯೋ! ಕೆಟ್ಟಿನಯೋ! ಕೆಟ್ಟಿ!” ಎಂದಳುತ್ತಿದ್ದನು.
ದೊರೆಯ ಕಂಡನು, ನಾಚಿಕೊಂಡನು; ಬಿರುಮ ಅರಿಯನು ದೊರೆಯನು;
ಇರದೆ ನಡೆದನು ಮೆಲ್ಲ ನುಡಿದನು ಒರಸಿಕೊಂಡನು ಕಟ್ಟಿನು.
“ಏನು ಸೆಟ್ಟಿಯೆ? ಹೇಗೆ ಕೆಟ್ಟಿಯೆ? ಏನು ನೀರಿದು ಕಟ್ಟಿಲ್ಲ?
ಏನು ಬೇಸರು? ಏತಕೀ ಕರು? ಏನು? ಹೇಳಾ! ಹೇಳಾ!” ಎಂದನು.
ನನ್ನ ಭಾಳುವೆ – ಏನು ಹೇಳುವೆ ನನ್ನ ಹನೆಯಲ್ಲಿ ಬರೆದುದಾ?
ಚಿನ್ನ ಕರುವಿಗೆ ಬನ್ನ ಬಡುವೆನು ಕಟ್ಟಿ ನೀರನು ಮಿಡಿವೆನು.



ಮಕ್ಕಳಿಲ್ಲದ, ಮಡದಿ ಇಲ್ಲದ ಚಿಕ್ಕತನದಲ್ಲಿ ಹಿಂದಕೆ
 ರೊಕ್ಕ ಎರಡು ವರಹ ಕೊಟ್ಟು ಅಕ್ಕರೆಯ ಕರು ಸಾಕಿದೆ.
 ಗಬ್ಬವಾಯಿತು, ಅಭ್ಯಯಾಯಿತು, ಹಬ್ಬವಾಯಿತು ಹಾಲಿನಾ
 ಒಬ್ಬಳನು ನಾ ಮದುವೆಯಾದೆನು; ಇಬ್ಬರಿದ್ದೆವು ಸುಖದಲೀ.
 ಒಡಕು ಕೊಟ್ಟಿಗೆ ಹಿಡಿಯಲಾರದು; ನಡೆಗಳಿಷ್ಟತ್ತಾದವು.
 ಮಡದಿ ಮಕ್ಕಳ ಹಡೆದು ಸೌಖ್ಯವು ಬಿಡದೆ ಬಳೆಯಿತು ಮನೆಯಲೀ.
 ಮೂಡುಬ್ಜೆಲನು ಮಾಡಿಕೊಂಡೆನು; ಜೋಡು ಹತ್ತನು ಕಟ್ಟಿದೆ;
 ಓಡು ಹೊಳ್ಳಿದೆ ಮಾಡು ಹುಲ್ಲಿಗೆ; ಜೋಡು ಹಾಕಿದೆ ಕಾಲಿಗೆ.
 ಏನು ಹೇಳಲಿ ಬಾನಿನಾ ಹಸು ತಾನೆ ಬಂದಂತಾಯಿತು
 ಸ್ಥಾನ ಸ್ಥಾನದಿ ನಮಗೆ ಮದಿಪು ಮಾನ ಕೊಟ್ಟರು ಚೋಟರು.
 ಒಡಕು ಹಣೆಯಿದು, ಕೆಡುಕು ಗ್ರಹವಿದು; ಕುಡುಕತನದಾ ಫಲವಿದು
 ಒಡನೆ ಸುಯ್ಯತ, ಹಣೆಯ ಬಡಿಯುತ ನುಡಿದ ಮುಂದಕೆ ಸೈಟ್ಟಿಯು
 ಸಾಲವಾಯಿತು, ಸೋಲವಾಯಿತು. ಶಾಲು, ಸೀರೆಯ ಮಾರಿದೆ.
 ಬ್ಯೆಲು ಬಿಟ್ಟೆನು, ತೋಟ ಕೊಟ್ಟೆನು, ಮೂಲೆ ಕಸದಂತಾದೆನು.
 ಮನೆಯು ಮಾನ್ಯವು, ಧನವು ಧಾನ್ಯವು ಕನಸು ಕಂಡಂತಾಯಿತು
 ಇನಿಸು ಭಾಗ್ಯವು ಮಳೆಯು ನೀರಿನ ಹೊನಲ ನೆರೆಯಂತಾಯಿತು.
 ಹೆಂಡತಿಯು ಬಳಿಕೆನ್ನ ಕೊರಳಿಗೆ ಗುಂಡುಕಲ್ಲಂತಾದಳು.
 ಚೆಂಡಿನಂತಹ ಮಕ್ಕಳನ್ನ ಕಂಡು ಕಲ್ಲಿದೆ ಹಾರದು.
 ಬಡವನಾದರು ಬೇಡಲೊಲ್ಲಿನು, ಹಡೆದ ಮಕ್ಕಳ ಮಾರೆನು
 ಕಡವ ಪರರಿಂ, ಒಡವೆ ಹರರಿಂ ಪಡೆಯೆ ಪಡೆಯೆನದೆಂದಿಗೂ.
 ಈವರಿಲ್ಲವು ಕಾವರಿಲ್ಲವು; ಗೋವು ಕಣ್ಣರೆಯಾದವು.
 ನೋವು ತೀರದು, ಸಾವು ಬಾರದು, ದೃವ ಮುನಿದಂತಾಯಿತು.
 ನಿಸ್ಸೆಯೋ ಎಂಬಂತೆ ಕಾಣುವ ನನ್ನದಾಗಿಹ ಹಿಂಡೊಳು
 ಇನ್ನು ಎಳೆಕರು ಒಂದೆ ಬದುಕಿದೆ, ನನ್ನ ಹೆಗಲಲೀ ಮಲಗಿದೆ.
 ಕರುವು ಚೊಚ್ಚಲು, ತೋರೆದ ಕೆಚ್ಚಲು ಸುರಿದು ಕುಡಿಯುವ ಮುಂಚೆಯೇ?
 ತುರುವ ಮಾರಿದ, ಬರಿದೆ ಚೀರಿದ ಬಿರುಮ ಕಟುಕನು ನಾನೆಲೇ!
 ಹಾರುವೆನೋ ನೀಬಾಂ ವಿಯೋಳಗೆ? ಹೀರುವೆನೋ ಕಹಿ ವಿಷವನು?
 ಸೇರುವೆನೋ ಹುಲಿಗವಿಯ? ಚಟ್ಟವ ಏರುವೆನೋ? ಎನೆ ಬಗೆದನು.
 ಕಾಸು ಕ್ಯಾಯಿಂ, ಲೇಸು ಮೈಯಿಂ, ಮಾಸಿ ಎಲ್ಲವು ಹೋಯಿತು.
 ಮೋಸ ಮಾಡಲು ಘಾಸಿ ಮಾಡಲು ಆಸೆಯಾಯಿತು ಮನದಲೀ.
 ಕದ್ದ ಕಳ್ಳನ ಹಾಗೆ ಕಾಂಬರೋ ಇದ್ದವರು ಎಂದಿರುಳಲಿ
 ನಿದ್ದೆ ಬಾರದು ಬುದ್ಧಿ ತೋರದು ಹೊದ್ದ ದುಗುಡದ ಹೋರೆಯಲೀ.
 ಹುಚ್ಚನೆಂದರು, ಲುಚ್ಚನೆಂದರು, ಮುಚ್ಚಮರೆಯವನೆಂದರು.
 ಕಚ್ಚಿ ನುಡಿದರು, ಚುಚ್ಚಿ ನುಡಿದರು, ಪಚ್ಚಿ ದೇವರೆ ಬಲ್ಲನು.

ಎರಡು ತಿಂಗಳ ಹರೆಯ – ಮಂಗಳ ಬರಲು – ತುಂಬಿತು ವಶ್ವಗೇ
 ಬಿರುಮನಂಗಳ ಸಿರಿಯು; ಕಂಗಳ ಪುರಲಿದೇ ಕಡೆಕಂಜಿಯು!
 –ಎಂದು ಸೆಟ್ಟಿಯು ಮುಗಿಸಿ ಕಢೆಯನು, ಮುಂದೆ ನಡೆದನು ದಾರಿಯಾ
 ಬಂದುದಾಗ ಆ ಚಂದ್ರನಾಥಗೆ ಬಂದು ನೀಗಡಳು ಕಣ್ಣಲೀ.
 ಅರರೆ! ಬಿರುಮನೆ! ಮರೆಯದಿರು ಮನೆ, ಮರಿಯ ಮಕ್ಕಳು, ಮಡದಿಯಾ
 ಬರಿದೆ ಕೊಡುವೆನು, ಬರೆದು ಕೊಡುವೆನು ಸ್ಥಿರಚರಾಸ್ತಿಯ ಉಂಬಳೆ
 ಎಂದುಸುರಿ, ಮನತಂದು ಬಿರುಮನ ಕಂದನಹ ಕಡೆಕಂಜಿಯಾ
 ಒಂದನುಳುಹಿದ ಹಿಂದೆ ಕಳುಹಿದ ಇಂದುನಾಥಾಧಿಕೆನು.

ಪಂಜೆ ಮಂಗೇಶ ರಾವ್

ಪಂಜೆ ಮಂಗೇಶರಾವ್

ಶ್ರೀ ಪಂಜೆ ಮಂಗೇಶರಾಯರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ 1874 ಫೆಬ್ರವರಿ 22ರಂದು ಜನಿಸಿದರು. ಇವರ ತಂದೆ ರಾಮಪ್ಪಯ್ಯ ಮತ್ತು ತಾಯಿ ಶಾಂತದುಗೌಡ. ಪಂಚಕಜ್ಞಾಯ, ಹತ್ತರಿಹಾಡು, ತೆಂಕಣಗಾಳಿಯಾಟ, ನಾಗರಹಾವೆ, ಒಡ್ಡನ ಓಟ, ಕೊಕ್ಕೂಕೊ೦ಳೇ, ಕೋಟಿಚೆನ್ನಯ, ಹೇನು ಸತ್ತು ಕಾಗೆ ಬಡವಾಯಿತು. ಇಲಿಗಳ ಘರಕ್ಕೆ, ಅಜ್ಞಿ ಸಾಕಿದ ಮುಗ ಮುಂತಾದವುಗಳು ಇವರ ಪ್ರಸಿದ್ಧ ಕೃತಿಗಳಾಗಿವೆ. ಇವರು ‘ಕವಿತ್ಯಾ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದಾರೆ. ಪಂಜೆಯವರು 1937 ಅಕ್ಟೋಬರ್ 24ರಂದು ನಿಧನರಾದರು.



ಚಟುವಟಿಕೆಗಳು

ಖಾಡಿರಿ

ಈ ಕಥನಕವನವನ್ನು ಭಾವಪೂರ್ಣವಾಗಿ ಹಾಡಿರಿ.

ಚರ್ಚೆಸಿರಿ

ಕುಡುಕತನದಿಂದ ಕಡುಬಡವನಾದ ಬಿರುಮಸೆಟ್ಟಿಯನ್ನು ಜನರು ಹೀನಾಯವಾಗಿ ನಡೆಸಿಕೊಂಡರು. – ಇದು ಸರಿಯೇ? ಚರ್ಚೆಸಿರಿ.

- ಬಿರುಮಸೆಟ್ಟಿ ಕರುವನ್ನು ತಂದ ವೇಲೆ ಆತನ ಬದುಕಿನಲ್ಲಾದ ಬದಲಾವಣೆಗಳೇನು?
- ಶ್ರೀಮಂತನಾಗಿದ್ದ ಬಿರುಮಸೆಟ್ಟಿಯು ಬಡವನಾದುದು ಹೇಗೆ?
- ಬಡತನದಿಂದ ಬದುಕು ಕಷ್ಟವಾದಾಗ ಬಿರುಮನ ಮನಸ್ಸಿನಲ್ಲಿ ಮೂಡಿದ ಆಲೋಚನೆಗಳೇನು?
- ಬಿರುಮಸೆಟ್ಟಿಯ ದುರವಸ್ಥೆಯನ್ನು ನೋಡಿ ಜನರು ಏನೆಂದರು?
- ದೊರೆಯು ಬಿರುಮಸೆಟ್ಟಿಯನ್ನು ಹೇಗೆ ಸಂತ್ತೇಷಿಸಿನು?

ಉತ್ತರಸಿರಿ

- ಅರಸನು ಕಂಡ ಆಶ್ಚರ್ಯಕರವಾದ ಸಂಗತಿಯಾವುದು?

ಕಢೆ ಬರೆಯಿರಿ

ಈ ಕಥನಕವನದಲ್ಲಿರುವ ಕಢೆಯನ್ನು ಸಂಕ್ಷಿಪ್ತವಾಗಿ ಬರೆಯಿರಿ.

□ ಕರಪತ್ರ ತಯಾರಿಸಿರಿ

ಶ್ರೀಮಂತನಾಗಿದ್ದ ಬಿರುವ ಸೆಟ್ಟಿಯು ಕುಡಿತದ ಚಟಕ್ಕೆ ಬಲಿಯಾಗಿ ತನ್ನ ಸರ್ವಸ್ವವನ್ನು ಕಳೆದುಕೊಂಡನು. ಇವನಂತೆ ಕುಡಿತದ ಚಟಕ್ಕೆ ಬಲಿಯಾಗಿ ತಮ್ಮ ಬಾಳನ್ನು ಹಾಳುಮಾಡಿಕೊಂಡ ಎಷ್ಟೋ ಮಂದಿ ನಮ್ಮ ಸಮಾಜದಲ್ಲಿದ್ದಾರೆ. ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಜನರಾಗ್ಯತಿ ವೂಡಿಸುವ ಸಲುವಾಗಿ ಕರಪತ್ರವೋಂದನ್ನು ತಯಾರಿಸಿರಿ.

□ ಪದಗಳು ಸಂಧಿಯಾಗುವಾಗ ಅಗುವ ಬದಲಾವಣೆಯನ್ನು ಗಮನಿಸಿರಿ.

ವಿಂಗಡಣೆ	ಸಂಧಿಯಾದ ಪದ	ಬದಲಾವಣೆ
ಬಳಿಕ + ಎನ್ನ	ಬಳಿಕನ್ನ	ಬಳಿಕ ಎಂಬಲ್ಲಿನ ‘ಅ’ ಕಾರ ಲೋಪ
ಬೇಡಲು + ಒಲ್ಲೆನು	ಬೇಡಲೊಲ್ಲೆನು	ಬೇಡಲು ಎಂಬಲ್ಲಿನ ‘ಉ’ ಕಾರ ಲೋಪ
ಪತಕೆ + ಈಕರು	ಪತಕೀಕರು	ಪತಕೆ ಎಂಬಲ್ಲಿನ ‘ಎ’ ಲೋಪ

ಹೀಗೆ ಸಂಧಿಯಾಗುವಾಗ ಪೂರ್ವಪದದ ಕೊನೆಯ ಸ್ವರವು ಲೋಪವಾಗುವುದನ್ನು ಲೋಪಸಂಧಿ ಎನ್ನುತ್ತಾರೆ.

□ ಪದ ಬಂಧ

1		2				3
						4
5						6
7						
8						9
10						

7. ರಾತ್ರಿಯ ಆಕಾಶದಲ್ಲಿ ಇವನೆಷ್ಟು ಚಂದ! (3)
8. ಹನುಮಂತ ಲಂಕೆಯನ್ನೇ ಉರಿಸಿದ (3)
10. ನಳ ಮಹಾರಾಜನಿಗೆ ಇಷ್ಟೊಂದು ಕಾಂತಿಯೇ (5)

□ ಮೇಲಿನಿಂದ ಕೆಳಕ್ಕೆ

□ ಎಡದಿಂದ ಬಲಕ್ಕೆ

1. ಇವನ ಬಿಸಿಗೆ ಬೆಂದೇ ಹೋಗಬಹುದು (4)
4. ಅಯ್ಯೋ ಕ್ಕೆ ಕರಗಿತೇ? (2)
5. ಇದು ಮೂಲ ಪ್ರತಿಯಲ್ಲ (3)
6. ಅಮ್ಮ ತಿರುಗಿದ್ದಾಳೆ (2)

1. ಇದು ಚೆಂಡೆಯಲ್ಲ ತರಕಾರಿ (2)
2. ಸೊಯ್ಡ ನೆಂದರೆ ಇವನೇ! (4)
3. ಇದು ಆತ್ಮವಲ್ಲ ದೇವರು (4)
7. ಚಂದದ ಗಂಧ (3)
9. ‘ದನ’ವನ್ನು ಹೀಗೂ ಹೇಳುತ್ತಾರೆ (2)

ಕಲಿಕಾ ಸಾಧನೆಗಳು

- ಕಥೆ, ಕವಿತೆಗಳನ್ನು ಸೂಕ್ತವಾದ ಭಾವಾಭಿವೃತ್ತಿಯೊಂದಿಗೆ ಮಂಡಿಸುವುದು.
- ಕಥೆ, ಕವಿತೆ, ನಾಟಕ ಮೌದಲಾದ ಸೃಜನಾತ್ಮಕ ರಚನೆಗಳ ರಚನಾ ರೀತಿ, ಔಟಿತ್ಪ, ವೈವಿಧ್ಯ ಮೌದಲಾದವರುಗಳನ್ನು ಪರಿಗಣಿಸಿಕೊಂಡು ಸ್ವಂತ ದೃಷ್ಟಿಕೋನಕ್ಕನುಸಾರವಾಗಿ ಆಸ್ಪದಿಸಿ, ವಾಚಿಕವಾಗಿ ಮಂಡಿಸುವುದು ಮತ್ತು ಬರೆದು ಮಂಡಿಸುವುದು.
- ವಿವಿಧ ಆಶಯ ಮಂಡಲಗಳಿಗೆ ಸಂಬಂಧಿಸಿದ ಚಚೆಂ ಸಂವಾದಗಳಲ್ಲಿ ಭಾಗವಹಿಸಿ ಆಶಯಗಳನ್ನೂ ಅಭಿಪ್ರಾಯಗಳನ್ನೂ ತಕೆಬಧ್ವವಾಗಿ ಮಂಡಿಸುವುದು.
- ಚಚೆಂ ಸಂವಾದಗಳಿಂದ ರೂಪ್ತಗೊಂಡ ಆಶಯಗಳನ್ನು ಕೊರ್ತಿಕಿರಿಸಿ; ವಾಚಿಕವಾಗಿಯೂ ಲಿಲಿತ ರೂಪದಲ್ಲಿಯೂ ಪ್ರಕಟಿಸುವುದು.
- ಪದ ಶುದ್ಧಿ, ವಾಕ್ಯ ಶುದ್ಧಿ, ಲೇಖನ ಚಿಹ್ನೆ, ಪಾರಾ ಮೌದಲಾದ ಭಾಷಾ ನಿಯಮಗಳನ್ನು ಪಾಲಿಸಿಕೊಂಡು ರಚನೆಗಳನ್ನು ಉತ್ತಮಪಡಿಸುವುದು.
- ವರೋಲ್ಯನಿಣಂಯ ಸೂಚಕಗಳನ್ನು ಸ್ವಯಂ ಕಂಡುಕೊಂಡು ತನ್ನ ಮತ್ತು ಇತರರ ರಚನೆಗಳ ಮೌಲ್ಯನಿಣಂಯ ಮಾಡುವುದು.
- ಪರಿಚಿತವಾದ ಕವಿತೆಗಳಲ್ಲಿರುವ ಚಮತ್ವಾರ, ಬಿಂಬಕಲ್ಪನೆ, ವಣಣನೆ ಎಂಬಿವರುಗಳನ್ನು ಗುರುತಿಸಿ, ವಿಶ್ಲೇಷಿಸಿ, ಆಸ್ಪದನ ಟಿಪ್ಪಣಿ, ತೌಲನಿಕ ಟಿಪ್ಪಣಿ, ವಣಣನೆ ಎಂಬಿತ್ಯಾದಿಗಳನ್ನು ರಚಿಸುವುದು.
- ಪಾಠಭಾಗದಲ್ಲಿ ಬರುವ ಪದಗಳ ಅಧಿವ್ಯಾತ್ಯಾಸ ವಾಗದಂತೆ ಅವುಗಳನ್ನು ವಿಂಗಡಿಸಿ ಮತ್ತು ಜೋಡಿಸಿ ಬರೆಯುವ ಚಟುವಟಿಕೆಗಳನ್ನು ಮಾಡುವುದು.

5. ನಂಬಿಕೆಯ ನೇರಳು

ವಿಶಾಲ ಪ್ರಪಂಚವು ತನ್ನ ಮಡಿಲಲ್ಲಿ ನಮಗೆ ಬದುಕಲು ಅನುವು ಮಾಡಿ ಕೊಟ್ಟಿದೆ. ಅದೇ ರೀತಿ ನಿಗೂಡಗಳನ್ನೂ, ಚಮತ್ವಾರಗಳನ್ನೂ ತನ್ನ ಗಭ್ರದಲ್ಲಿ ಅಡಗಿಸಿಕೊಂಡಿದೆ. ಇದನ್ನು ಬೆರಗುಗಣ್ಣಗಳಿಂದ ನೋಡಿ ಭಯಪಡುವುದು ಸರಿಯಲ್ಲ. ಬದಲಾಗಿ ಪ್ರತಿಯೊಂದು ವಿಚಾರವನ್ನು ಆಳವಾಗಿ ವಿಶ್ಲೇಷಿಸಿ ಅರಿತುಕೊಳ್ಳುವ ಮನೋಭಾವ ಬೆಳ್ಳಿಸಿಕೊಳ್ಳಬೇಕು. ಅದೇ ರೀತಿ ಹಿರಿಯರು ಹಾಕಿಕೊಟ್ಟಿ ಉತ್ತಮ ನಂಬಿಕೆ ಸಂಪ್ರದಾಯ, ತ್ಯಾಗಮನೋಭಾವಗಳನ್ನು ಉಳಿಸಿಕೊಳ್ಳಬೇಕು. ನಮ್ಮಲ್ಲಿರುವ ದುಷ್ಟ ಪ್ರವೃತ್ತಿಗಳನ್ನು ಮೂಡಿಸಂಬಿಕೆಗಳನ್ನು ತೊಲಗಿಸಿ ಪರಸ್ಪರ ಅರಿತು ಬಾಳಬೇಕು. ಸದಾಚಾರಗಳಿಂದಲೂ ಪ್ರೀತಿ ವಿಶ್ವಾಸಗಳಿಂದಲೂ, ಮಾನವೀಯತೆಯನ್ನು ಮೇರಿದು ಬದುಕಬೇಕು. ಮುಂದಿನ ಪೀಠಿಗೆಗೆ ದಾರಿದೀಪವಾಗಬೇಕು.



ಬಿಡು ಭ್ರಮೆಯ

‘ನಾನು,ನಾನು ಎನದಿರು ಎಲೆ ಮಾನವಾ’! –ದಾಸರ ಈ ಕೀರ್ತನೆಯನ್ನು ಕೇಳಿದಿರುವವರಾರು?

‘ನಾನೇ ಎಲ್ಲರಿಗಂತ ಮಿಗಿಲು ಎಂಬ ಭಾವನೆಯನ್ನು ಹೊತ್ತೆ ಪ್ರತಿಯೊಬ್ಝನೂ ಅದನ್ನು ತನ್ನ ಮನಸ್ಸಿನಿಂದ ಕಿತ್ತೋಗೆದರೆ ಲೋಕಕ್ಕೆ ಒಳಿತಾಗುವುದರಲ್ಲಿ ಎರಡು ಮಾತಿಲ್ಲ.

ನಾ ಮೇಲಿನವನು ಬಲು ದೊಡ್ಡವನು ಎಂದು
ಮೆರೆದಾಡಬೇಡ ಗೆಳೆಯ
ನಿನಗಂತ ಮಿಗಿಲವರು ಇದ್ದಾರು ಬುವಿಯಲ್ಲಿ
ಸುಳ್ಳು ಭ್ರಮೆಯಲ್ಲಿ ನೀ ಮುಳುಗಬೇಡಾ॥

ಬಲು ದೊಡ್ಡ ಚಂದರನು ಇರುಕೆಲ್ಲಾ ಬೆಳಗುವನು
ಮರೆಯುವನು ಹಗಲ ಕಿರಣದಲ್ಲಿ
ಉರಿಯುವನು ಸೂರ್ಯ ಅವನಿಗಂತ ಹಿರಿಯ
ಕಳಿದು ಹೋಗುವನು ಇರುಳ ಸೆರಗಿನಲ್ಲಿ॥

ಗೃಹತಾರೆಗಳ ಹೊತ್ತೆ ಗಗನಕ್ಕೆ ಮರೆಹುಂಟೆ
ಸಾರಿ ಹೇಳಿತ್ತೇ ತಾ ಮಿಗಿಲು ಎಂದು
ಅಣುವಲ್ಲಿ ಅಣುವಾದ ಕಣ್ಣಿದ್ದೂ ಕುರುಡಾದ
ನೀ ಕೂಗಬಹುದು ಹಾಗೆಂದು॥

ಮಣ್ಣ ಮೋಳಕೆಯ ಹುಟ್ಟು ಜೀವ ವ್ಯಕ್ತದಾ ಗುಟ್ಟು
ಬೆರಗುಗೊಳಿಸುವುದಿಲ್ಲವೇನು
ಗಿರಿಜರಿಯ ಒರತೆ ಜೀವರಾಶಿಯ ಚರಿತೆ
ರೋಮಾಂಚಗೊಳಿಸದೇನು॥

ಜನನ ಮರಣದಾ ಒಗಟ ಬಿಟ್ಟಿ ಹೇಳುವೆಯೇನು
ಲೋಕದೊಳಿತಿಗೆ ನಿನ್ನ ಕಾಷ್ಟೆ ಏನು?
ಹೇಳು ಗೆಳೆಯನೇ ಈಗ ಎದೆ ತಟ್ಟಿ ನೀ ಹೇಳು
ಪ್ರಕೃತಿಯ ಹಿರಿತನಕೆ ನೀ ಸಾಟಿ ಏನು?



ಬಿ.ಟಿ. ಲಲಿತಾ ನಾಯಕ್

ಬಿ.ಟಿ. ಲಲಿತಾ ನಾಯಕ್

ಶ್ರೀಮತಿ ಬಿ.ಟಿ. ಲಲಿತಾ ನಾಯಕ್ ಅವರು ಕನಾಡಕದ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕನ ಶಂಗಲಿತಾಂಡ್ವು ಎಂಬಲ್ಲಿ ಜನಿಸಿದರು. ಇವರ ಶಂದೆ ಬಾಲಾಚಿ ನಾಯಕ್, ತಾಯಿ ಗಂಗಾಭಾಯಿ. ಇವರು ಬಾಲ್ಯದಲ್ಲಿ ಅನುಭವಿಸಿದ ಬಡತನದ ಅನುಭವಗಳು ಅವರ ಬರಹಗಳಲ್ಲಿ ಬಿಂಬಿಸಲ್ಪಟ್ಟಿವೆ. ಉತ್ತಮ ಲೇಖಕರೂ ಸಮಾಜ ಸೇವಕರೂ ಅಗಿರುವ ಇವರು ಕನಾಡಕ ಸರಕಾರದ ಮಂತ್ರಿಯಾಗಿಯೂ ಸೇವೆಸಲ್ಪಿಸಿದ್ದಾರೆ. ಹಬ್ಬಮತ್ತಬಲಿ, ನೆಲಿಬೆಲೆ, ಗತಿ, ಭಟ್ಟನ ಕನಸು, ಒಡಲಬೇಗಿ, ಬಿದಿರು ಮಳೆ ಕಂಟಿಯಲೆ ಮೊದಲಾದಪುಗಳು ಇವರ ಪ್ರಸಿದ್ಧ ಕೃತಿಗಳಾಗಿವೆ. ಕನಾಡಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಹಿಳಾರತ್ತ ಪ್ರಶಸ್ತಿ ಕನಾಡಕ ಚೂಡಾಮಣಿ ಪ್ರಶಸ್ತಿ ಮುಂತಾದವು ಇವರಿಗೆ ದೊರಕಿದ ಪ್ರಶಸ್ತಿಗಳು.



ಚಟುವಟಿಕೆಗಳು

□ ಹಾಡಿರಿ

ಕವನವನ್ನು ರಾಗವಾಗಿ ಹಾಡಿರಿ.

□ ಉತ್ತರಿಸಿರಿ

- ಯಾವಬ್ಜಮೇಯಲ್ಲಿ ಮುಖುಗ ಬೇಡಪೆಂದು ಕವಯಶ್ರೀ ಸೂಚಿಸುತ್ತಾರೆ?
- ಇಡೀ ಲೋಕವನ್ನೇ ಬೆಳಗುವ ಸೂರ್ಯ ಚಂದ್ರರಿಗೆ ಇರುವ ಕೊರತೆಗಳೇನು?
- ನಮ್ಮನ್ನು ಬೆರಗು ಮತ್ತು ರೋಮಾಂಚನಗೊಳಿಸುವ ವಿಚಾರಗಳೇನು?
- ಕವಯಶ್ರೀ ಮಾನವನಿಗೆ ಕೇಳುವ ಪ್ರಶ್ನೆಗಳಾವುವು?
- ‘ಗಗನ’ ಮತ್ತು ‘ಮನುಷ್ಯನ ಸ್ವಭಾವವನ್ನು ಕವಯಶ್ರೀ ಹೇಗೆ ಹೋಲಿಸುತ್ತಾರೆ?

□ ಕೆಳಗಿನ ಪಟ್ಟಿಯನ್ನು ಗಮನಿಸಿರಿ.

ವಿಂಗಡಣೆ	ಸಂಧಿಯಾದ ಪದ	ಬದಲಾವಣೆ
ಆಸಕ್ತಿ + ಇದ್ದಿತು	ಆಸಕ್ತಿಯಿದ್ದಿತು	ಎರಡು ಪದಗಳ ನಡುವೆ ‘ಯ’ ಕಾರಣ ಬಂದು ಸೇರಿಕೊಂಡಿದೆ.
ಕಾಣಿಕೆ + ಅಗಿ	ಕಾಣಿಕೆಯಾಗಿ	
ದಂಡನೆ + ಆಯಿತು	ದಂಡನೆಯಾಯಿತು	
ಪ್ರಯೋಗ + ಆಗಿರುವ	ಪ್ರಯೋಗವಾಗಿರುವ	ಎರಡು ಪದಗಳ ನಡುವೆ ‘ವ’ ಕಾರಣ ಸೇರಿಕೊಂಡಿದೆ.
ಭಂಡಾರ + ಒಂದನ್ನು	ಭಂಡಾರಪೋಂದನ್ನು	
ಕ್ಷೇತ್ರ + ಎನಿಸಿದೆ	ಕ್ಷೇತ್ರವೆನಿಸಿದೆ	

ಹೀಗೆ ಸಂಧಿಯಾಗುವಾಗ ನಡುವೆ ‘ಯ’ ಕಾರವಾಗಲಿ, ‘ವ’ ಕಾರವಾಗಲಿ ಹೊಸತಾಗಿ ಬಂದು ಸೇರುವ ಸಂಧಿಗೆ ಆಗಮ ಸಂಧಿ ಎನ್ನುತ್ತಾರೆ ಯಾರ ಬಂದರೆ ಯಾರಾಗಮ, ವಾರ ಬಂದರೆ ವಾರಾಗಮ.

□ ಹೋಲಿಸಿರಿ

ನಾ ಮೇಲಿನವನು ಬಲು ದೊಡ್ಡವನು ಎಂದು
ಮೇರೆದಾಡಬೇಡ ಗಳೆಯ
ನಿನಗಂತ ಮಿಗಿಲವರು ಇಡ್ಡಾರು ಬುವಿಯಲ್ಲಿ
ಸುಳ್ಳು ಭೃಮೆಯಲ್ಲಿ ನೀ ಮುಖುಗಬೇಡಾ॥

□ ಆಶಯ ಬರೆಯಿರಿ

ಕವಿತೆಯ ಆಶಯವನ್ನು ಬರೆಯಿರಿ.

- ಕೆಳಗಿನ ಪದಗಳನ್ನು ವಿಂಗಡಿಸಿ ಬರೆಯಿರಿ. ಇವುಗಳಲ್ಲಿ ಲೋಪಸಂಧಿಯಾಗುವ ಪದಗಳನ್ನು ಗುರುತಿಸಿರಿ.
ಮರೆಮಂಟೆ
ಕಣ್ಣಿದ್ದು
ಅಣುವಲ್ಲಿ
ಹೇಳುವೆಯೀನು
ಲೋಕದೊಳಗತಿ
ಇರುಳಿಲ್ಲ

- ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು |
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೀ ||
ಬೆಲ್ಲ ಸಕ್ಕರೆಯಾಗು ದೀನ ದುಬಳರಿಂಗೆ |
ಎಲ್ಲರೊಳಗೊಂದಾಗು ಮಂಕುತಿಮ್ಮು ||
ಮೇಲಿನ ಎರಡು ಪದಗಳು ನೀಡುವ ಸಂದೇಶವೇನು?
ಹೋಲಿಸಿ ಬರೆಯಿರಿ.

□ ಕವಿತೆ ರಚಿಸಿರಿ

ಉತ್ತಮ ಸಂದೇಶ ಸಾರುವ ಪ್ರಟ್ಟ ಕವಿತೆಯೊಂದನ್ನು ರಚಿಸಿ ಶಾಲಾ ಭಿತ್ತಿಪತ್ರಿಕೆಗೆ ನೀಡಿರಿ.

ಬ್ಯಾರಿಂಜರ್ ಗುಂಡಿ

ನಮ್ಮ ಜಗತ್ತು ಹಲವಾರು ವೈಚಿತ್ರ್ಯಗಳೆಂದಲೂ ನಿಗೂಢತೆಗಳೆಂದಲೂ ಕೂಡಿದೆ. ಇವುಗಳ ರಹಸ್ಯವನ್ನು ತಿಳಿಯಲು ಮಾನವನು ಸದಾ ಶ್ರಮಿಸುತ್ತಿರುತ್ತೇ ಬಂದಿದ್ದಾನೆ. ಇವುಗಳಲ್ಲಿ ಕೆಲವು ವಿಸ್ತೃಯಗಳನ್ನು ಭೇದಿಸುವಲ್ಲಿ ಮಾನವನು ಯಶಸ್ವಿಯಾಗಿದ್ದಾನೆ.

ಚಂದ್ರನಲ್ಲಿ ವಾತಾವರಣ ಇಲ್ಲದಿರುವುದರಿಂದ ಅದು ನಿರಂತರ ಉಲ್ಲಾಪಾತಗಳ ದಾಳಿಗೆ ತುತ್ತಾಗಿ ಅದರ ನೆಲವೆಲ್ಲ ಅಗಾಧವಾದ ಗುಳಿಗಳಿಂದ ತುಂಬಿದೆ. ಭೂಮಿಗೆ ವಾತಾವರಣದ ರಕ್ಷಣೆ ಇರುವುದರಿಂದ ಉಲ್ಲೇಗಳು ವಾತಾವರಣವನ್ನು ತಾಗಿದ ಕೂಡಲೇ ಉಂಟಾಗುವ ಫಾರ್ಷನಣಿಯ ಶಾಖಕ್ಕೆ ಸುಟ್ಟು ಉರಿದುಹೋಗುತ್ತದೆ. ಹಾಗಿದ್ದರೆ ಭೂಮಿಯ ಮೇಲೆ ಉಲ್ಲಾಪಾತದ ಗುಳಿಗಳೇ ಇಲ್ಲವೇ?

ಭೂಮಿಯ ಮೇಲೆ ಗಳಿ ಬೀಸುವುದರಿಂದ ಮತ್ತು ಮಹಿಳೆ ಸುರಿದು ನೀರು ಹರಿಯುವುದಿಂದ ಆಕಸ್ಮಾತ್ ಉಲ್ಲಾಪಾತದ ಗುಳಿಗಳು ಉಂಟಾಗಿದ್ದರೂ ಅವು ಕಾಲಾಂತರದಲ್ಲಿ ವುಂಟ್ಣಿಹೋಗುವುದೇ ಹೆಚ್ಚು. ಆದರೆ ಅನುವಾನ ಕ್ಷೇತ್ರೀಯಲ್ಲಿ ಒಂದು ಉಲ್ಲಾಪಾತದ ಗುಳಿ ಇರುವುದು ನಿಜ. ಅದೇ ಬ್ಯಾರಿಂಜರ್ ಗುಂಡಿ.

ಆರಿಜೋನಾದ ಗ್ರೌಂಡ್ ಕ್ಯಾನಿಯನ್ ಹತ್ತಿರವಿರುವ ಬ್ಯಾರಿಂಜರ್ ಕ್ರೇಟರ್ ಚಂದ್ರನಲ್ಲಿರುವ ಗುಳಿಗಳ ಪ್ರತಿರೂಪದಂತಿರುವುದನ್ನು ನೋಡಬಹುದು. ಒಣ ಹವೆಯ ವಿಸ್ತಾರವಾದ ಅರೆ ಮರಳುಗಾಡು ಪ್ರದೇಶದಲ್ಲಿರುವ ಈ ಗುಂಡಿ ಸುಮಾರು ಎರಡು ಮೈಲು ವಿಸ್ತಾರಕ್ಕೂ, ಏನೂರ ಎಪ್ಪತ್ತು ಅಡಿ ಅಳಕ್ಕೂ ಇದೆ.

ಬಾಹ್ಯಕಾಶದಿಂದ ಏನೋರ್ ಒಂದು ಒಂದು ಒಂದು ಹೊಡೆದಿದೆ! ಅದರ ಭಯಂಕರ ಫಾರ್ಷನಣಿಗೆ ಕ್ಷಾಣಾಧರದಲ್ಲಿ ಈ ವಿಸ್ತಾರವಾದ ಗುಂಡಿ ನಿರ್ಮಾಣವಾಗಿದೆ. ಒಂದು ದಿಕ್ಕಿ ಹೊಡೆದ ವಸ್ತು ನಿಕ್ಕಲ್ ಕಬ್ಬಿಣದ ಮಿಶ್ರ ಲೋಹದ್ದು. ಆ ವಸ್ತು ಬಹಳ ತೂಕವಾದದ್ದು. ಅದರ ಗಾತ್ರ ನಮ್ಮ ದೊಡ್ಡ ಹಡಗುಗಳಷ್ಟಿರಬಹುದು. ಪೂರ್ವದ ಅಕಾಶದಿಂದ ಭೂಮಿಗೆ ನಲವ್ತೇದು ದಿಗ್ರಿ ಕೋನದಲ್ಲಿ ಮಹಾ ವೇಗದಲ್ಲಿ ಒಂದು ಅಪ್ಪಳಿಸಿದೆ. ಉಲ್ಲೇಯಂತೆಯೇ ಪ್ರಜ್ಞಲಿಸಿ ಉರಿಯತ್ತಾ ಒಂದು ಭೂಮಿಗೆ ಹೊಡೆದಿದೆ. ಅದು ಹೊಡೆದಾಗ ಆದ ಗುಂಡಿಯ ಅಳ ಸಾವಿರ ಅಡಿಗಂತಲೂ ಹೆಚ್ಚಿತ್ತು. ಇದು ದಿಕ್ಕಿ ಹೊಡೆದಿದ್ದು ಇಂದಿಗೆ ಇಪ್ಪತ್ತು ಸಾವಿರ ವರ್ಷಗಳ ಹಿಂದೆ. ಕಾಲಾಂತರದಲ್ಲಿ



ಆಕ್ಷಪಕ್ಷದ ಇಳಿಜಾರಿನಿಂದ ಜರುಗಿದ ಮಣ್ಣ ಈ ಗುಂಡಿಯ ಅಧಂದಷ್ಟನ್ನು ಈಗ ಮುಚ್ಚಿದೆ.

ಆದರೆ ಈ ಎರಡು ಹೆಚ್ಚು ಸುತ್ತಳತೆಯ ಗುಂಡಿಯಲ್ಲಿದ್ದ ಮಣ್ಣ ಎತ್ತ ಹೋಯ್ತು? ಇಲ್ಲಿಗೆ ಒಂದು ಡಿಕ್ಕಿ ಹೊಡೆದ ಕೂಡಲೇ ಅಲ್ಲಿ ಉಂಟಾದ ಅತ್ಯಷ್ಟದಲ್ಲಿ ಅದಷ್ಟು ಭಾಗ ಭೂಮಿಯಾಗಿ ಸೇರಿದೆ ಎಲ್ಲವೂ ಅನಿಲೀಕರಣಗೊಂಡಿವೆ. ಎಂದರೆ ನೀರು ಕುದಿದಂತೆ ಕುದಿಯತ್ತಾ ಅವಿಯಾಯ್ತಿಂದ ಭಾವಿಸಬೇಡಿ. ಕ್ಷಾಣಾಧರದಲ್ಲಿ ನಡೆದ ಈ ಕ್ರಿಯೆ ಒಂದು ಭೀಕರ ಆಸ್ಥೋಟನೆಯಾಗಿ ಮಾತ್ರ ನೋಡುವವರಿಗೆ ಗೋಚರಿಸುತ್ತದೆ. ಉಲ್ಲೇಯ ಕಬ್ಬಿಣ ಸಹ ಭೂಮಿಯೋಜಗೆ ನುಗಿದ್ದ ಅಲ್ಲಿನ ಅತ್ಯಷ್ಟಕ್ಕೆ ಕಬ್ಬಿಣ ಅವಿಯಾಗಿ ದಶ ದಿಕ್ಕುಗಳಿಗೂ ಸಿಡಿದಿದೆ. ಸಿಡಿಯತ್ತಾ ಸುತ್ತಮುತ್ತಲಿನ ಮಣ್ಣ ಕಲ್ಲನ್ನೂ ಸಿಡಿದು ಹಾರಿಸಿ ಭೀಕರ ಗುಂಡಿಯನ್ನು ನಿರ್ಮಿಸಿದೆ.

ಈ ಸೌಂಡದಲ್ಲಿ ಎಲ್ಲವೂ ಸಿಡಿದು ಹಾರಿಲ್ಲ. ಆ ಉಲ್ಲೇಯ ಮಧ್ಯಭಾಗ ಅವಿಯಾಗುವುದಕ್ಕೂ ಹೊಡಲೇ ಉಲ್ಲೇ ಭೂಮಿಯೋಜಗೆ ನುಗ್ಗಿತು. 1902 ರಲ್ಲಿ ಬ್ಯಾರಿಂಜರ್ ಎಂಬೋಬ್ಬ ಗಳೆ ವಿಜ್ಞಾನಿ ಅರಿಜೋನಾ ಮರಭೂಮಿಯಲ್ಲಿ ಹೀಗೊಂದು

ಅಗಾಧ ಗುಂಡಿ ಇದೆಯೆಂದೂ ಅದರ ಸುತ್ತಮುತ್ತೆ ನಿಕ್ಕಲ್ ಕಬ್ಜಿಣದ ಚೊರುಗಳು ವಿಸ್ತಾರವಾಗಿ ಹರಡಿ ಬಿದ್ದಿದೆಯೆಂದೂ ಸಮಾಚಾರ ಕೇಳಿದ. ಅವನ ಕಾಲಕ್ಕೆ ಭೂಮಿಯ ಮೇಲೆ ಉಲ್ಲೇಖಿಸಿದ್ದಾದ ಗುಂಡಿಯಿರಬಹುದೆಂಬುದು ಗೋತ್ತೇ ಇರಲಿಲ್ಲ. ಜ್ಞಾಲಾಮುಖಿಯ ಗುಂಡಿಗಳು ಮಾತ್ರ ಗೊತ್ತಿದ್ದು. ಅದರೆ ಬ್ಯಾರಿಂಜರ್ ಮಾತ್ರ ಈ ಗುಂಡಿಯನ್ನು ನೋಡಿದವನೇ ಇದು ಯಾವುದೋ ಆಕಾಶಕಾಯ ಬಂದು ದಿಕ್ಕು ಹೊಡಿದುದರಿಂದ ಆದ ಗುಂಡಿ ಎಂದು ಸರಿಯಾಗಿ ತರ್ಕಣಿಸಿದ. ಆ ಗುಂಡಿಯ ಹೊರಗೆ ಅನೇಕ ಕಡೆಗಳಲ್ಲಿ ಅಗೆದು ತೋಡಿ ಪರೀಕ್ಷೆಸಿದಾಗ ಶೇಕಡಾ ಪಳರಪ್ಪು ನಿಕ್ಕಲ್ ಯುಕ್ತ ಕಬ್ಜಿಣದ ಅದುರು ಅವನಿಗೆ ಸಾಕಷ್ಟು ಪ್ರಮಾಣದಲ್ಲಿ ಸಿಕ್ಕಿತು. ಹಾಗಿದ್ದರೆ ಇಲ್ಲಿ ಗಳಿಗಾರಿಕೆ ನಡೆಸಿ ಅಪಾರ ಪ್ರಮಾಣದಲ್ಲಿ ನಿಕ್ಕಲ್ ಕಬ್ಜಿಣ ಹೊರತೆಗೆಯಬಹುದೆಂದು ಉಂಟಿಸಿ ಆತ ಅಲ್ಲಿ ಗಳಿಗಾರಿಕೆಗಾಗಿ ಸಕಾರಕ್ಕೆ ಅರ್ಜಿ ಸಲ್ಲಿಸಿ ಪರವಾನಗಿ ಪಡೆದ. ಆತ ತನ್ನ ಮುಂದಿನ ಜೀವಮಾನವನ್ನೆಲ್ಲಾ ಆ ಗುಂಡಿಯಲ್ಲಿ ಸಿಗುವ ಅದುರಿಗಾಗಿ ಹುಡುಕಾಟದಲ್ಲೇ ಕಳಿದ.

ಬ್ಯಾರಿಂಜರ್ ಮೊದಲಿಗೆ ಆ ಗುಂಡಿಯ ನಡುಭಾಗದಲ್ಲಿ ಬೋರ್‌ವೆಲ್‌ ಡ್ರಿಲ್‌ಗಳಿಂದ ತೂತು ಕೊರೆಯಲು ಶುರುಮಾಡಿದ. ಮೊದಲಿಗೆ ಅವನ ಬ್ರೈರಿಗೆಲಿಗೆ ನೀರು, ಕೆಸರು ಮತ್ತು ಮರಳು ದೊರೆಯಿತು. ಇನ್ನಷ್ಟು ಅಳ ಕೊರೆದಾಗ ಅವನ ಬ್ರೈರಿಗೆ ಅಡಿಯ ಕಗಲ್‌ನ ಚಪ್ಪಡಿಗಳು ಎದುರಾದುವು. ಕಬ್ಜಿಣದ ಅದುರು ಸಿಕ್ಕಲೇ ಇಲ್ಲ. ಅಲ್ಲಿಯ ವರೆಗೂ ಆತ ಅಲ್ಲಿಗಿಂದ ಧಿಕ್ಕ ಹೊಡಿದ ಉಲ್ಲೇಖಿಸಿದೆಯೆಂದು ನೇರವಾಗಿ ತೋಂಬತ್ತು ಡಿಗ್ರಿ ಲಂಬದಲ್ಲಿ ಬಂದು ದಿಕ್ಕು ಹೊಡಿದರಬೇಕೆಂದೇ ತಿಳಿದು ಬಾವಿ ಕೊರೆದಿದ್ದು. ಭೂಮಿಯ ಸುತ್ತ ಸುತ್ತುತ್ತಾ ಇರುವ ಉಲ್ಲೇಖಳು ಭೂಮಿಗೆ ಸಮಾನಾಂತರವಾಗಿ ಕೆಳಗಿಯುತ್ತಾ ಬಂದು ಒರೆಯಾದ ತೋಂದಲ್ಲಿ ಭೂಮಿಗೆ ದಿಕ್ಕು



ಹೊಡಿಯಬಹುದೆಂಬ ಕಲ್ಪನೆ ಆಗಿನ ಕಾಲದಲ್ಲಿ ಇರಲೇ ಇಲ್ಲ.

ಆದರೆ ಆ ಗುಂಡಿಯ ತಳದಲ್ಲಿ ಕಬ್ಜಿಣದ ಅದುರು ಸಿಕ್ಕದಿದ್ದನ್ನು ಕಂಡು ಬ್ಯಾರಿಂಜರ್ ಆ ಉಲ್ಲೇಖಿಸಿದೆಯ ಕೋನದಲ್ಲಿ ಬಂದು ಭೂಮಿಗೆ ಹೊಡಿದರಬಹುದು ಎಂದು ಯೋಜನೆ ಮಾಡಿದ. ಉಲ್ಲೇಖಿಸಿದೆಯ ಕಂಡು ಭೂಮಿಗೆ ದಿಕ್ಕು ಹೊಡಿದ ಹೊಡಿತಕ್ಕೆ ಆ ಗುಂಡಿಯ ಬಂದು ಭಾಗ ಮಿಕ್ಕ ಕಡೆಗಳಿಂಗಿಂತ ಕೊಂಬ ಎತ್ತರವಾಗಿ ಗೋಡೆಯಂತೆ ಎದ್ದಿತ್ತು. ಹಾಗಿದ್ದರೆ ಈ ಗೋಡೆಯ ವಿರುದ್ಧ ದಿಕ್ಕಿನಿಂದಲೇ ಆ ಉಲ್ಲೇಖಿಸಿದೆಯ ಭೂಮಿಯೊಳಗೆ ನುಗ್ಗಿರಬೇಕಳ್ಳವೇ? ಎಂದು ಬ್ಯಾರಿಂಜರ್ ತರ್ಕಣಿಸಿದ. 1919 ರಲ್ಲಿ ಬ್ಯಾರಿಂಜರ್ ಮತ್ತೊಂದು ತೂತನ್ನು ಆ ಗುಂಡಿಯ ಅಂಚಿನಿಂದ ಆಚೆ ಕೊರೆಯಲು ಶುರು ಮಾಡಿದ. ಅವನ ಬ್ರೈರಿಗೆ ಹಲವಾರು ಉಲ್ಲೇಖಿಸಿದೆಯ ಉಲ್ಲೇಖಳು ಸಿಕ್ಕವು. ಕೊಂಬ ಆಳ ಹೋಗುತ್ತಿದ್ದಂತೆಯೇ ಅವನ ಬ್ರೈರಿಗೆ ಉಲ್ಲೇಖಿಸಿದೆಯ ದೊಡ್ಡ ದೊಡ್ಡ ಚೊರುಗಳಿಗೆ ಸಿಕ್ಕಕೊಂಡು ಮುರಿದೇ ಹೋಯ್ತು. ಏನು ಮಾಡಿದರೂ ಅದನ್ನು ಹೊರತೆಗೆಯಲು ಅವನಿಂದ ಸಾಧ್ಯವಾಗಲೇ ಇಲ್ಲ.

1928 ರಲ್ಲಿ ಆತ ಕಂಪೆನಿಯೋಂದನ್ನು ಮಾಡಿ ಸಾವಜನಿಕರಿಂದ ಷೇರ್ ಎತ್ತಿ ಮತ್ತೊಮ್ಮೆ ಕೆಲಸ ಪ್ರಾರಂಭಿಸಿದ. ಒಳನುಗ್ಗಿದ ಉಲ್ಲೇಖಳಿಗೆ ತಲುಪಿರಬಹುದೆಂದು ತರ್ಕಣಿಸಿ ಈ ಗುಂಡಿಯಿಂದ ದಿಕ್ಕು ಹೊಡಿತಕ್ಕೆ ಅರ್ಥಮೈಲು ದೂರದಲ್ಲಿ ಕೊರೆಯಕೊಡಿದ ಆದರೆ ಈ ಸಾರಿ ಆತನ ಲೆಕ್ಕಾಚಾರ ಸರಿ ಇರಲಿಲ್ಲ. ಸ್ಪಷ್ಟ ಅಳ ಹೋಗುತ್ತಿದ್ದಂತೆಯೇ ಒಳಗೆ ಹರಿಯುತ್ತಿದ್ದ ಅಂತರ್ಗತ ಜಲದ ಸೆಲೆ ಸಿಕ್ಕು ಅವನಿಗೆ ಕೆಲಸ ಮುಂದುವರಿಸಲು ಸಾಧ್ಯವಾಗಲಿಲ್ಲ. ಈ ಗುಂಡಿಯ ಸಂಶೋಧನೆಯಲ್ಲೇ ತನ್ನ ಇಡೀ ಜೀವಮಾನವನ್ನು ಕಳೆದಿದ್ದ ಅವನು 1929 ರಲ್ಲಿ ತನ್ನ ಸಂಶೋಧನೆಯನ್ನು ಪೂರಣಗೊಳಿಸದೆ ತೀರಿಕೊಂಡ.

ಉಳಿದಿದ್ದ ಅಲ್ಪಸ್ಪಷ್ಟ ಹಣ ಬಳಸಿ ಅವನ ಮಕ್ಕಳು ಕೆಲಸ ಮುಂದುವರಿಸಿದರು. ಗಣಿ ವಿಜ್ಞಾನ ಕೊಂಬ ಮುಂದುವರಿದಿತ್ತು. ಅವನ ಮಕ್ಕಳು ಹೊಸ ಯಂತ್ರೋಪಕರಣಗಳ ಸಹಾಯದಿಂದ ಅಲ್ಲಿನ ಭೂಲಕ್ಷಣಗಳನ್ನು ಸರ್ವೇ ಮಾಡಿಸಿದರು. ಅಲ್ಲಿನ ಹಲವೆಡೆಗಳಲ್ಲಿ ನೆಲದಾಳದಲ್ಲಿ ಅಯಸ್ಕಾಂತ ಲಕ್ಷಣಗಳನ್ನು ತೋರಿಸುವ ಅದುರು ಇಡ್ಡು ಪತ್ತೆಯಾಯ್ತು. ಅಲ್ಲಿ ಮತ್ತೆರಡು ತೂತುಗಳನ್ನು ಕೊರೆದರು. ಎರಡು ಕಡೆಗಳಲ್ಲೂ ಮೊದಲು ಉಲ್ಲೇಖಿಸಿದೆಯ ಉಲ್ಲೇಖಳು ದೊರೆತರೂ ಅನಂತರ ಯಾವ

ಬೈರಿಗೆಯಿಂದಲೂ ಕೊರೆಯಲಾಗದ ಎಂಥದೋ ವಿಪರೀತ ಗಡಸು ಪದಾರ್ಥ ಸಿಕ್ಕು ಬೈರಿಗೆ ಸವೆದು ಹಾಳಾಗಲು ಶುರುವಾಯ್ದು. ಅವರೂ ಹತಾಶರಾಗಿ ಕೆಲಸ ಮುಂದುವರಿಸದೆ ನಿಲ್ಲಿಸಿದರು. ಆದರೆ ಸಂಶೋಧನೆ ಸಂಪೂರ್ಣ ನಿಲ್ಲಲಿಲ್ಲ.

ಅಲ್ಲಿ ಬೈರಿಗೆಳಿಗೆ ಕೊರೆಯಲಾಗದಷ್ಟು ಗಡುಸಾದ ಉಲ್ಲೇ ಅಡ್ಡಾಗಿದ್ದು ನಿಜವಾಗಿತ್ತು. ಭೂಗಭ್ರ ಶಾಸ್ತ್ರಜ್ಞರು ಅಲ್ಲಿ ಅಡ್ಡಾಗಿರುವ ವಸ್ತು ಕೊನೇ ಪಕ್ಕ ಹತ್ತು ಲಕ್ಷ ಟಿನ್‌ ತೂಕದ ವಸ್ತು ಎಂದು ಅಂದಾಜು ಮಾಡಿದ್ದಾರೆ. ನಿಕ್ಕಲ್‌ ಕಬ್ಬಿಣದ ಮಿಶ್ರಣ ಅತ್ಯಷ್ಟ ಮತ್ತು ಅಗಾಧ ಒತ್ತಡದಲ್ಲಿ ಬೈರಿಗೆ ಸಹ ಕೊರೆಯಲಾರದಷ್ಟು ಗಡುಸಾದ ಅದಿರಾಗಿ ಮಾಪಾಡಾಗಿದ್ದರೂ ಇರಬಹುದು. ಅದನ್ನು ಯಾವ ರೀತಿಯಿಂದಲೂ ಅಗೆದು ತೆಗೆಯಲು ಬಾರದೆ ಕೊನೆಗೆ ಆ ಜಾಗವನ್ನು ಬ್ಯಾರಿಂಜರ್‌ ಮನೆತನದವರು ಪ್ರವಾಸಿ ಉದ್ಯಮಿಗಳಿಗೆ ಬಾಡಿಗೆ ಕೊಟ್ಟಿರು. ಇಪ್ಪತ್ತು ಸಾವಿರ ವರ್ಷಗಳ ಹಿಂದೆ ಇಲ್ಲಿಗೆ ಬಂದು ದಿಕ್ಕೆ ಹೊಡೆದ ಬಾಹ್ಯಕಾಶ ವಸ್ತು ಮಾಡಿದ ಬೃಹತ್‌ ಗುಳಿಯನ್ನು, ಅಲ್ಲಿ ಪ್ರದರ್ಶನಕ್ಕೆ ಉದ್ದಿರುವ ಅದರ ಚೂರುಗಳನ್ನು ಸಂದರ್ಶಿಸಲು ಅಲ್ಲಿಗೆ ಈಗ ಪ್ರತಿವರ್ಷ ಸಹಸ್ರರು ಪ್ರವಾಸಿಗಳು ಬರುತ್ತಾರೆ. ಉಲ್ಲೇ ದಿಕ್ಕೆ ಹೊಡೆದು ಆಗಿರುವ ಅಗಾಧ ಗುಂಡಿಯನ್ನು ನೋಡಿ ಚಕ್ಕರಾಗುತ್ತಾರೆ.

ಬ್ಯಾರಿಂಜರ್‌ ಗುಂಡಿಯನ್ನು ಅಧ್ಯಯನ ಮಾಡಿದ

ಮೇಲೆ ಭೂಮಿಯ ಇತರೆಡೆಗಳಲ್ಲಿ ಉಲ್ಲೇಯ ಗುಂಡಿಗಳಿವೆಯೇ ಎಂದು ಅನ್ನೇಷಣೆ ಆರಂಭವಾಯಿ. ಉಲ್ಲಾಪಾತಗಳಿಂದಾದ ಗುಂಡಿಗಳನ್ನು ಜಗತ್ತಿನಾದ್ಯಂತ ಅನೇಕ ದೇಶಗಳಲ್ಲಿ ಗುರುತಿಸಿದ್ದಾರೆ. ಅದರೆ ಅವು ಯಾವುದು ಬ್ಯಾರಿಂಜರ್‌ ಗುಂಡಿಯಂತೆ ಸ್ವಷ್ಟ ಆಕಾರದಲ್ಲಿ ಇಲ್ಲ. ಒಂದು ಕಾಲದಲ್ಲಿ ಗುಂಡಿ ಇತ್ತೆನ್ನುವುದನ್ನು ಅಸ್ವಷ್ಟವಾಗಿ ಗುರುತಿಸಬಹುದಷ್ಟೇ. ಖಗೋಲಶಾಸ್ತ್ರಜ್ಞರ ಪ್ರಕಾರ ಭೂಮಿಗೆ ಪ್ರತಿದಿನ ಈಗಲೂ ಒಂದು ಸಾವಿರ ಲಕ್ಷ ಉಲ್ಲೇಗಳು ಬಂದು ಬೀಳುತ್ತಿವೆ. ಇವುಗಳಿಲ್ಲ ಬಹುಪಾಲು ಗುಂಡುಸೂಜಿ ತಲೆಯ ಗಾತ್ರದಿಂದ ಮುಣ್ಣಿ ಗಾತ್ರದವು. ಇವು ಭೂಮಿಯ ವಾತಾವರಣವನ್ನು ತಾಗುತ್ತಿದ್ದಂತೆಯೇ ಸುಟ್ಟು ಭಸ್ತುವಾಗುತ್ತವೆ. ಇವುಗಳಲ್ಲಿ ಬಹುದೊಡ್ಡ ಗಾತ್ರದವು ಮಾತ್ರ ಕೊಂಚ ದೂರದ ವರೆಗೆ ಉರಿಯುತ್ತಾ ನುಗ್ಗಿವುದರಿಂದ ನಮಗೆ ಬೀಳುವ ನಕ್ಷೆ ತ್ರೇಗಳಂತೆ ಕಾಣಿಸುತ್ತವೆ. ಹೀಗೆ ಬೀಳುವ ಉಲ್ಲೇಗಳ ಒಟ್ಟು ಮೌತ್ತೆ ಪ್ರತಿದಿನ ಸರಾಸರಿ ಬಂದು ಟಿನ್‌ ಅಗುತ್ತದೆ. ಈ ಉಲ್ಲೇಗಳಲ್ಲಿ ತುಂಬಾ ದೊಡ್ಡದಾದ ಲೋಹದ ವಸ್ತುಗಳಿಂದ ಕೂಡಿದ ಉಲ್ಲೇಗಳು ವಾತಾವರಣ ತಾಗುತ್ತಿದ್ದಂತೆಯೇ ಹೊತ್ತಿಕೊಂಡು ಪ್ರಜ್ಞಲಿಸುತ್ತವಾದರೂ, ಆದರ ವಸ್ತು ವೊತ್ತು ತುಂಬಾ ಹೆಚ್ಚಿರುವುದರಿಂದ ವಾತಾವರಣದಲ್ಲೇ ಅವಿಯಾಗದೆ ಬಂದು ಭೂಮಿಗೆ ಹೊಡಿಯುತ್ತದೆ.

ಕೆ.ಪಿ. ಪೂರ್ಣಚಂದ್ರ ತೇಜಸ್ಸಿ

ಕೆ.ಪಿ. ಪೂರ್ಣಚಂದ್ರ ತೇಜಸ್ಸಿ

ಈ ಲೇಖನದ ಭಾಗವನ್ನು ಶ್ರೀ. ಕೆ.ಪಿ.ಪೂರ್ಣಚಂದ್ರ ತೇಜಸ್ಸಿಯವರ ‘ಮಿಲೆನಿಮಯ್’ –4 ಚಂದ್ರನ ಚೂರು’ ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. ಶ್ರೀ. ಕೆ.ಪಿ.ಪೂರ್ಣಚಂದ್ರ ತೇಜಸ್ಸಿಯವರು ಶಿವಮೋಗ್ ಜಿಲ್ಲೆಯ ಕುಪ್ಪಳ್ಳಿಯಲ್ಲಿ 8.9.1938ರಂದು ಜನಿಸಿದರು. ಇವರು ರಾಷ್ಟ್ರಕವಿ ಶಿವಂಪುರವರ ಸುಪುತ್ರರು. ಇವರ ತಾಯಿ ಹೇಮಾವತಿ. ಕತೆ, ಕವಿತೆ, ಕಾದಂಬರಿ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಅಪಾರ ಪ್ರತಿಭೆಯನ್ನು ತೋರಿದ್ದಾರೆ. ‘ಪೂರ್ಣಚಂದ್ರೇ’ ಇವರ ಕಾವ್ಯನಾಮ. ‘ಸೋಮುವಿನ ಸ್ವಾಗತ ಲಹರಿ ಮತ್ತು ಇತರ ಕವನಗಳು’, ‘ಬ್ಯಾಹನ್ನಳೆ’ ಇವರ ಕವನ ಸಂಕಲನಗಳಾಗಿವೆ.



‘ಅಬಚೋರಿನ ಪ್ರೋಸ್ಕಾಫೀಸ್’, ‘ಹುಲಿಯೂರಿನ ಸರಹದ್ದು’, ‘ಕರಿಗೂರಿನ ಗಯ್ಯಾಳಿಗಳು’, ‘ಕವಾಟೀಲೋ’, ‘ಚಿದಂಬರ ರಹಸ್ಯ’ ಮೊದಲಾದವರು ಇವರು ಬರೆದ ಕಾದಂಬರಿಗಳು. ‘ವ್ಯಕ್ತಿ ವಿಶಿಷ್ಟ ಸಿದ್ಧಾಂತ’ ಇವರ ಒಂದು ವೈಜ್ಞಾನಿಕ ಕೃತಿಯಾಗಿದೆ. ತೇಜಸ್ಸಿಯವರ ‘ಅಬಚೋರಿನ ಪ್ರೋಸ್ಕಾಫೀಸ್’ ಚಲನಚಿತ್ರವಾಗಿದೆ. ‘ಕುಬಿ ಮತ್ತು ಇಯಾಲ್’ ಚಿತ್ರವು ರಾಷ್ಟ್ರ ಪ್ರಶಸ್ತಿ ಪಡೆದಿದೆ. ‘ತಬರನ ಕಥೆ’ ಅನೇಕ ಬಹುಮಾನಗಳನ್ನು ಪಡೆದಿದೆ. ಜುಗಾರಿ ಕ್ರಾಸ್, ಪರಿಸರ ಕಥೆಗಳು, ಸಹಜಕ್ಕೆ, ಮಿಂಚ್ಲ್, ಅಲೆಮಾರಿ, ಅಂಡಮಾನ್ ಮುಂತಾದವು ಇತ್ತಿಚೆಗಿನ ಕೃತಿಗಳು. ಚಿದಂಬರ ರಹಸ್ಯಕ್ಕೆ ಕೇಂದ್ರ ಸಾಹಿತ್ಯ ಆಕಾದೆಮಿ ಪ್ರಶಸ್ತಿ ಬಂದಿದೆ. ಇವರು 5.4.2007ರಂದು ನಿಧನರಾದರು.

ಚಟುವಟಿಕೆಗಳು

□ ಅರ್ಥ ಮತ್ತು ಕಾರಣ

‘ಬ್ಯಾರಿಂಜರ್’ ಗುಂಡಿ ಲೇಖನವನ್ನು ಒದಿದಿರಲ್ಲವೇ? ಈ ಲೇಖನದಲ್ಲಿ ಬರುವ ನವೀನ ಪದಗಳನ್ನು ಪಟ್ಟಿಮಾಡಿ. ಅರ್ಥಕೋಶದ ಸಹಾಯದಿಂದ ಅರ್ಥವನ್ನು ಕಂಡುಕೊಳ್ಳಿ.

□ ಉತ್ತರ ಬರೆಯಿರಿ

- ಉಲ್ಲಾಪಾತದ ಗುಳಿಗಳು ಭೂಮಿಗಿಂತ ಹೆಚ್ಚು ಚಂದ್ರನಲ್ಲಿರಲು ಕಾರಣವೇನು?
- ‘ಬ್ಯಾರಿಂಜರ್’ ಗುಂಡಿ ಎಂದರೇನು? ಇದು ಎಲ್ಲಿದೆ?
- ‘ಬ್ಯಾರಿಂಜರ್’ ಗುಂಡಿ ಉಂಟಾದುದು ಹೇಗೆ? ಇದಕ್ಕೆ ಈ ಹೇಸರು ಬರಲು ಕಾರಣವೇನು?
- ಗುಂಡಿಯ ತಳದಲ್ಲಿ ಕಬ್ಬಿಣಾದ ಅದುರು ಸಿಗದಿದ್ದದನ್ನು ಕಂಡು ಬ್ಯಾರಿಂಜರ್ ಏನು ಮಾಡಿದನು?
- ಯಾವ ರೀತಿಯಿಂದಲೂ ಅದುರನ್ನು ಅಗೆದು ತೆಗೆಯಲು ಸಾಧ್ಯವಾಗದ ಆ ಜಾಗವನ್ನು ಮುಂದೇನು ಮಾಡಲಾಯಿತು?
- ಭೂಮಿಗೆ ಬಂದು ಬೀಳುವ ಉಲ್ಕಿಗಳ ಬಗ್ಗೆ ಖಗೋಳಶಾಸ್ತ್ರಜ್ಞರು ಸಂಗ್ರಹಿಸಿದ ವಿವರಗಳೇನು?

□ ಬಿಟ್ಟುಷಳ ತುಂಬಿಸಿರಿ

- ಕೊಡಲಾದ ಪದಗಳನ್ನು ಪಾರಾದಲ್ಲಿ ಬಿಟ್ಟುಕೊಡ ಸ್ಥಳಗಳಲ್ಲಿ ಸರಿಯಾಗಿ ತುಂಬಿರಿ.

(ಹತಾಶ, ಭೀಕರ, ಕ್ಷಣಮಾತ್ರ, ಬೃಹತ್, ಅಂತಗಳ, ಅಪ್ಪಳಿಸು, ಸಂಶೋಧನೆ, ಅಗಾಧ, ಚಕ್ಕತ.)

ಸಾಗರ ಭೂಕಂಪದಿಂದಾಗಿ ಸುನಾಮಿ ಉಂಟಾಗುವುದು ಎಂದು ಗಳಿಂದ ತಿಳಿದು ಬರುತ್ತದೆ. ಸುನಾಮಿಯ ಸಂದರ್ಭದಲ್ಲಿ ಸಮುದ್ರದಿಂದ ಗಾತ್ರದ ಅಲೆಗಳು ಕರೆಗೆ ಬಂದು ವುವು. ಸಮುದ್ರದ ನೀರು ದಲ್ಲಿ ನೆಲಭಾಗವನ್ನು ಆಕ್ರಮಿಸಿ ಎಲ್ಲವನ್ನೂ ಕೊಳ್ಳಿಕೊಂಡು ಹೋಗಿ ನಾಶನಷ್ಟು, ಪ್ರಾಣಹಾನಿ ಸಂಭವಿಸುವುದು. ಸುನಾಮಿಯ ದೃಶ್ಯಗಳನ್ನು

ನೋಡಿದರೆ ಯಾರೇ ಆದರೂ ಗೊಳ್ಳುತ್ತಾರೆ. ವಿಜ್ಞಾನಿಗಳು ರಾಗದೆ ಸುನಾಮಿಯ ಬಗ್ಗೆ ಮುಂಚಿತವಾಗಿಯೇ ತಿಳಿಯುವುದಕ್ಕಿರುವ ಸಂಶೋಧನೆಗಳಲ್ಲಿ ನಿರತರಾಗಿದ್ದಾರೆ.

□ ಹೊಂದಿಸಿ ಬರೆಯಿರಿ

‘ಅ’ ವಿಭಾಗದ ಪದಕ್ಕೆ ಸಮಾನ ಆಶಯವನ್ನು ನೀಡುವ ಪದಗಳನ್ನು ‘ಇ’ ಮತ್ತು ‘ಉ’ ಕೋಣೆಗಳಿಂದ ಆಯ್ದು ಹೊಂದಿಸಿರಿ.

ಅ	ಇ	ಉ
ದಿಕ್ಕೆ ಹೊಡೆಯು	ಅಪಾರ	ಗೋಚರಿಸು
ಅಗಾಧ	ಬಡಿಯು	ತುಂಬಾ
ಕಾಣಸಿಗು	ತಾಪ	ಗುಳಿ
ಗುಂಡಿ	ಪತ್ತೆಯಾಗು	ಅಪ್ಪಳಿಸು
ಉಷ್ಣ	ಹೊಂಡ	ಶಾಬಿ

□ ವಾಕ್ಯ ಮತ್ತು ಬರೆಯಿರಿ

- ಹಾಗಿದ್ದರೆ ಇಲ್ಲಿ ಗಣಿಗಾರಿಕೆ ನಡೆಸಿ ಅಪಾರ ಪ್ರಮಾಣದಲ್ಲಿ ನಿಕ್ಕಲ್, ಕಬ್ಬಿಣ ಹೊರತೆಗೆಯ ಬಹುದೆಂದು ಉಹಿಸಿ ಆತ ಅಲ್ಲಿ ಗಣಿಗಾರಿಕೆಗಾಗಿ ಸರ್ಕಾರಕ್ಕೆ ಅಚ್ಚ ಸಲ್ಲಿಸಿ ಪರವಾನಿಗೆ ಪಡೆದನು. ಪಾತಭಾಗದಲ್ಲಿರುವ ಈ ವಾಕ್ಯವನ್ನು ಈ ಕೆಳಗಿನಂತೆ ಸರಳ ವಾಕ್ಯಗಳಾಗಿ ಬರೆಯಬಹುದಲ್ಲವೇ?
- ಹಾಗಿದ್ದರೆ ಇಲ್ಲಿ ಗಣಿಗಾರಿಕೆ ನಡೆಸಬಹುದು. ಅಪಾರ ಪ್ರಮಾಣದಲ್ಲಿ ನಿಕ್ಕಲ್, ಕಬ್ಬಿಣ ಹೊರತೆಗೆಯಬಹುದು ಎಂದು ಆತನು ಉಹಿಸಿದನು. ಆತನು ಅಲ್ಲಿ ಗಣಿಗಾರಿಕೆಗಾಗಿ ಸರ್ಕಾರಕ್ಕೆ ಅಚ್ಚ ಸಲ್ಲಿಸಿದನು. ಪರವಾನಿಗೆ ಪಡೆದನು.
- ಈ ಸರಳ ವಾಕ್ಯಗಳನ್ನು ಒಳಗೊಂಡ ಸಂಯುಕ್ತ ವಾಕ್ಯವನ್ನು ಪಾತಭಾಗದಿಂದ ಆರಿಸಿ ಬರೆಯಿರಿ. ಆಕಾಶಕಾಯವು ವಾತಾವರಣದ ಘಟಕಣಿಗೆ ಕಾದಿತು. ಅದು ಬಿಳಿಯಾದ ಜಾವ್ಯಲೆಯನ್ನು ಹೊಮ್ಮಿಸಿತು. ಅದು ಅನೇಕ ಸಾವಿರ ಮೈಲು ವೇಗದಲ್ಲಿ ನುಗ್ಗಿತು. ಬಂದು

ಭೂಮಿಗೆ ಡಿಕ್ಕು ಹೊಡೆಯಿತು. ಆ ಕೂಡಲೇ ಅಲ್ಲಿ ಅತ್ಯಷ್ಟ ಉಂಟಾಯಿತು. ಅದನ್ನು ಭಾಗ ಭೂಮಿಯೂ ಸೇರಿದಂತೆ ಎಲ್ಲವೂ ಅನಿಲೀಕರಣಗೊಂಡಿತು.

- ಪಾಠಭಾಗದಿಂದ ಇನ್ನಷ್ಟು ಸಂಯುಕ್ತ ವಾಕ್ಯಗಳನ್ನು ಕಂಡುಹಿಡಿಯಿರ.

□ ಲೇಖನ ತಯಾರಿಸಿರಿ

- ‘ಬ್ಯಾರಿಂಜರ್’ ಗುಂಡಿ’ ಒಂದು ಅಧ್ಯಾತ ಶೈಫಿ. ಇದರ ಬಗ್ಗೆ ಸಂಶೋಧನೆ ನಡೆಸಿದಾಗಲೇ ಇದರ ರಹಸ್ಯ ತಿಳಿಯಿತು. ಹಾಗೆಯೇ ನಮ್ಮ ಕಣ್ಣಿಮುಂದೆ ಇಂಥ ಅಧ್ಯಾತಗಳು ನಡೆಯುತ್ತಿವೆಯಷ್ಟೇ? ಉದಾಹರಣೆಗೆ ಮಳೆಗಾಲ ಅರಂಭವಾಗುವಾಗಲೂ ಕೊನೆಗೊಳ್ಳುವಾಗಲೂ ಮೀಂಚು ಗುಡುಗುಗಳು ನವ್ಯನ್ನು ಹೆದರಿಸುತ್ತವೆ. ಇದರ ಕುರಿತು ಮಾಹಿತಿಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ ಲೇಖನವೊಂದನ್ನು ತಯಾರಿಸಿರಿ.

□ ಸಂಧಿ ಪದಗಳನ್ನು ಬರೆಯಿರಿ

- ಪಾಠಭಾಗವಲ್ಲಿ ಬಂದಿರುವ ಲೋಪ ಮತ್ತು ಆಗಮ ಸಂಧಿಗಳಾಗುವ ಪದಗಳನ್ನು ಅರಿಸಿ ಬರೆಯಿರಿ.

ಲೋಪಸಂಧಿ	ಆಗಮಸಂಧಿ

□ ವಿಭಕ್ತಿ ಪ್ರಶ್ನೆಯಗಳು

ಪದ	ವಿಂಗಡಣೆ	ಸೇರಿಕೊಂಡ ಅಕ್ಷರಗಳು
ಕವಿಯು	ಕವಿ + ಯ	ಯ
ಕರುವನ್ನು	ಕರು + ಅನ್ನು	ಅನ್ನು
ಮನೆಯಿಂದ	ಮನೆ + ಇಂದ	ಇಂದ
ಮನೆಗೆ	ಮನೆ + ಗೆ	ಗೆ
ಕುರಿಯ	ಕುರಿ + ಆ	ಆ
ತಲೆಯಲ್ಲಿ	ತಲೆ + ಅಲ್ಲಿ	ಅಲ್ಲಿ

ಎಂತು ಮಾಡುವಾಗ ಪದಗಳಿಗೆ ಈ ಅಕ್ಷರಗಳನ್ನು ಸೇರಿಸುತ್ತೇವೆ. ಉದಾ: ಕವಿಯು ಕಾವ್ಯವನ್ನು ಬರೆಯುತ್ತಾರೆ.

ಅಣ್ಣನು ಮನೆಯಿಂದ ಶಾಲೆಗೆ ಬಂದನು.

ಕುರಿಯ ಕವಿಯಲ್ಲಿ ಏನಿದೆ?

ಈ ಅಡಿಗೆರೆ ಎಳೆದ ಅಕ್ಷರಗಳನ್ನು ‘ವಿಭಕ್ತಿ ಪ್ರಶ್ನೆಯ’ ಎನ್ನುತ್ತಾರೆ ನಾಮ ಪದಗಳೊಂದಿಗೆ ವಿಭಕ್ತಿ ಪ್ರಶ್ನೆಯವನ್ನು ಸೇರಿಸಿ ಬರೆದಾಗ ವಾಕ್ಯಗಳು ಹೆಚ್ಚು ಅಧ್ಯಕ್ಷ ಪ್ರಾಣವಾಗುತ್ತವೆ.

□ ಸರಿಪಡಿಸಿ ಬರೆಯಿರಿ

- ಕೆಳಗಿನ ಪಾಠಾವನ್ನು ಸೂಕ್ತ ವಿಭಕ್ತಿ ಪ್ರಶ್ನೆಯವನ್ನು ಸೇರಿಸಿ ಸರಿಪಡಿಸಿ ಬರೆಯಿರಿ.

ಅಂದು ಶಾಲೆ ಕಥಕಳಿ ಪ್ರದರ್ಶನವಿತ್ತು. ಹರೀಶ ಗೆಳೆಯನಾದ ಮಾಧವನೊಂದಿಗೆ ಪ್ರದರ್ಶನ ತೆರಳಿದನು. ಪ್ರದರ್ಶನ ಅರಂಭವಾಯಿತು. ವಿವಿಧ ವೇಷಗಳು ಕಂಡು ಹರೀಶ ಆಶ್ಚರ್ಯವಾಯಿತು. ದುರೋಹಣೆ ಕೊಲ್ಲುವ ಭೀಮ ಪಾತ್ರ ಆತ ಮನಸ್ಸು ಸೂರೆಗೊಂಡಿತು. ಸರೋವರ ನೀರು ದುರೋಹಣೆ ಎದ್ದುಬರುವ ಢೃಶ್ಯವಂತೂ ಅಧ್ಯಾತವಾಗಿತ್ತು.

ಕನಸು ನನಸಾಯಿತು

ಪ್ರೀತಿ, ಸ್ನೇಹ, ಸಹಕಾರ ಮನುಷ್ಯನಲ್ಲಿರಬೇಕಾದ ಸದ್ಗುಣಗಳು. ಅಸಹಾಯಕರಿಗೆ, ನಿಗಂತಿಕರಿಗೆ, ದೀನರಿಗೆ ಸಹಾಯ ಮಾಡುವುದರಿಂದ ಅವರ ಕಷ್ಟಗಳು ಪರಿಹಾರವಾಗುತ್ತವೆ. ಇದು ದೇವರ ಸೇವೆಗೆ ಸಮಾನ. ಇದರಿಂದ ನಮ್ಮ ಬದುಕು ಸಾಧ್ಯಕವಾಗುತ್ತದೆ.

ರಷ್ಯಾ ದೇಶದ ಒಂದಾನೊಂದು ಪಟ್ಟಣ. ಅಲ್ಲೆಲ್ಲಭ್ರಂ ಸಮಗಾರನಿದ್ದನು. ಅವನ ಹೆಸರು ಮಾಟಿನ್‌ನ್ ಅವದೀಚ್ ಎಂದು. ಕೆಲಸದಲ್ಲಿ ಜಾಣ್ಣಿ, ಮಜೂರಿಯಲ್ಲಿ ಕ್ರಮ ಬಧ್ಯತೆ, ಮಾತಿನಲ್ಲಿ ಸರ್ತಿಸಂಧತೆ, ಇವು ಆತನ ಉದ್ಯಮದಲ್ಲಿದ್ದವು. ಆದುದರಿಂದಲೇ ಮಾಟಿನ್ ಆ ಪಟ್ಟಣದ ಜನರೆಲ್ಲರ ವಿಶ್ವಾಸಕ್ಕೆ ಪಾತ್ರನಾಗಿದ್ದನು.

ಈಗ ಮಾಟಿನ್ ಒಬ್ಬಂಟಿಗೆ. ಆತನ ಪತ್ನಿ ಹಾಗೂ ಮಕ್ಕಳು ಅವನನ್ನು ಬಿಟ್ಟು ಹೋಗಿದ್ದರು. ಅವನಿಗೆ ಜೀವನದಲ್ಲಿ ಜಾಗುಪ್ರೇ ಒಂದಿತ್ತು. ಒಂದೊಂದು ದಿನ ವೆಂಟ್ಟು ಹೊಲಿಯುವುದನ್ನು ಬಿಟ್ಟು ಗಂಟೆಗಟ್ಟಳೇ ಏನನೇಲ್ಲೇ ಯೋಚಿಸುತ್ತಾ ಕುಳಿತಿರುತ್ತಿದ್ದನು. ಕೆಲವೊಮ್ಮೆ ಅಸಹ್ಯವಾದ ನೋವಿನಿಂದ ಚಡಪಡಿಸುತ್ತಿದ್ದನು. ತನ್ನನ್ನು ವಿಧಿಯೇಕೆ ಒಯ್ಯಬುದಿಲ್ಲವೆಂದು ಹೊರಗುತ್ತ ದೇವರನ್ನು ಶಪಿಸುತ್ತಿದ್ದನು. ಇದರಿಂದಾಗಿ ಕ್ರಮೇಣ ಅವನು ಇಗರಿಗೆ ಹೋಗುವುದನ್ನು ನಿಲ್ಲಿಸಿದನು.


ಒಂದು ದಿನ – ಪವಿತ್ರ ಸ್ಥಳಗಳನ್ನು ಸಂದರ್ಶಿಸಲು ಹೊರಟಿದ್ದ ಮಾಟಿನನ ಹಳೆಯ ಗೆಳೆಯನೊಬ್ಬನು ಒಂದನು. ತನ್ನಲ್ಲಿಗೆ ಬಂದ ಗೆಳೆಯನ ಯೋಗಕ್ಕೇಮವನ್ನು ವಿಚಾರಿಸಿದ ವರಾಟಿನ್ ತನ್ನ ದುಃಖವನ್ನು ಅವನ ವುಂದೆ ತೋಡಿಕೊಂಡನು.

ಮಾಟಿನನಿಗೆ ಸಮಾಧಾನ ಹೇಳುತ್ತಾ ಆ ಗೆಳೆಯನು ಯೇಸುಕ್ರಿಸ್ತನ ಸುವಾತೆಗಳನ್ನು ಒದಲು ಉಪದೇಶವಿತ್ತನು. ಗೆಳೆಯನ ಮಾತು ಮಾಟಿನನ್ನು ಆಕಷಿಕಸಿತು. ಅಂದಿನಿಂದಲೇ ಸುವಾತೆಗಳನ್ನು ಒದತೊಡಗಿದನು. ವರಾಟಿನ್ ಯೇಸುಕ್ರಿಸ್ತನ ದಿವ್ಯ ಸಂದೇಶಗಳಿಂದ ಹೃದಯವನ್ನು ಹಗುರ ಮಾಡಿಕೊಂಡನು.

ಒಂದು ದಿನ ಮಾಟಿನ್ ಸುವಾತೆಯನ್ನು ಒದುತ್ತಾ ಒದುತ್ತಾ ನಿದ್ದೆ ಮಾಡುವುದನ್ನು ಮರೆತನು. “ಧನಿಕ ಯೆಹೂದಿಯು ಯೇಸು ಸ್ವಾಮಿಯನ್ನು ತನ್ನ ಮನೆಗೆ ಆಮಂತ್ರಿಸಿದನು. ಪಾಪಿಯಾದ ಹಂಗಸೊಬ್ಬಳು ತನ್ನ ಕಣ್ಣೀರಿನಿಂದ ಯೇಸುವಿನ ಪಾದಗಳನ್ನು ತೊಳಿದುದು, ಸ್ವಾಮಿಯ ಅವಶನ್ನು ಕ್ಷಮಿಸಿದು” – ಇದನ್ನು ಒದುತ್ತಾ ಈ ಬಗ್ಗೆ ಯೋಚಿಸುತ್ತಾ ಹಾಗೆಯೇ ತೋಳಿಗಳ ಮೇಲೆ ತಲೆಯಿರಿಸಿ ಮಲಗಿದನು.

ಸ್ವಲ್ಪ ಹೊತ್ತಿನಲ್ಲಿಯೇ ಅವನಿಗೆ ತೂಕಡಿಕೆ ಹತ್ತಿತು. “ಮಾಟಿನ್” ಎಂದು ಯಾರೋ ಕಾಗಿದಂತಾಯಿತು. ಮಾಟಿನ್ ಎದ್ದು ನೋಡುತ್ತಾನೆ. ಯಾರೂ ಇಲ್ಲ. ಪುನಃ ಮಲಗಿಕೊಂಡನು.

“ಮಾಟಿನ್, ನಾಳೆ ನೀನು ನನ್ನನ್ನು ರಸ್ತೆಯಲ್ಲಿ ಕಾಣುವೆ” ಎಂಬ ದನಿ ಕೇಳಿಸಿತು. ಚಕೆತನಾದ ಮಾಟಿನ್ ದನಿ ಕೇಳಿಸಿದ ಕಡೆಗೆ ನೋಡಿದನು. ಯಾರೂ ಇಲ್ಲ. ಕೊಂಚ ಹೊತ್ತು ಕಾದು ದೀಪವಾರಿಸಿ ಮಲಗಿ ನಿದ್ದೆ ಹೋದನು.



ಮರುದಿನ ಬೆಳಕು ಹರಿಯುವ ಮೊದಲೇ ಮಾಟಿನ್ ಎಷ್ಟು ಪ್ರಾರ್ಥನೆಯನ್ನು ಮುಗಿಸಿ ಚಹಾ ತಯಾರಿಗೆ ನೀರಿಟ್ಟು ಕಿಟಕಿಯ ಬಳಿ ಕುಳಿತನು. ಕೆಲಸಕ್ಕೆ ಕುಳಿತಿರುವಾಗ ಹಿಂದಿನ ರಾತ್ರಿಯ ಸ್ವಷ್ಟದ ವಿಚಾರ ನೆನಪಿನ ಸುಳಿಯಲ್ಲಿ ತೇಲಿಬಂತು. ಅದರೂ ಮಾಟಿನ್ ಅದನ್ನು ಮನಸ್ಸಿಗೆ ಹಜ್ಜಿಕೊಳ್ಳದೆ, ತನ್ನ ಕೆಲಸದಲ್ಲಿ ಮಗ್ನಾದನು. ಹೀಗಿದ್ದರೂ ಒಮ್ಮೆಯೈ ಅವನ ದೃಷ್ಟಿ ರಾಜರಸ್ತೆಯ ಕಡೆಗೆ ಸಾಗುತ್ತಿತ್ತು. ರಸ್ತೆಯು ತಾನು ಕೆಲಸ ಮಾಡುತ್ತಿದ್ದ ಕೋಣಿಯ ಕಿಟಕಿಯ ಹತ್ತಿರವೇ ಇದ್ದುದರಿಂದ ರಸ್ತೆಯಲ್ಲಿ ತನಗೆ ಪರಿಚಯವಿಲ್ಲದ ಚಪ್ಪಲಿಗಳೇನಾದರೂ ಕಾಣಿಸುತ್ತವೇಯೋ ಎಂದು ನೋಡುತ್ತಿದ್ದನು.

ಮಾಟಿನನ ಕಣ್ಣಗಳ ಮುಂದೆ ಹಲವರು ದಾಟಿ ಹೋದರು. ಎಲ್ಲರೂ ಅವನ ಪರಿಚಿತರೆ. ಒಂದೇ ಒಂದು ಹೊಸ ಚಪ್ಪಲಿ ಕಾಣಿಸಲಿಲ್ಲ. ಕೊಂಚ ಹೊತ್ತು ಸರಿಯಲು ಹಿಂದಿನ ಅರಸರ ಕಾಲದ ಮುದಿ ಸಿಪಾಯಿ ಸೈಪಾನಿಚ್ ಹಾರೆ ಹಿಡಿದುಕೊಂಡು ಆ ದಾರಿಯಾಗಿ ಬಂದನು. ನೇರೆಯ ವ್ಯಾಪಾರಿಯೊಬ್ಬನು ಅವನನ್ನು ತನ್ನ ಮನೆಯಲ್ಲಿ ಕೆಲಸಕ್ಕೆಸಿರಿಕೊಂಡಿದ್ದನು. ಸೈಪಾನಿಚ್ ಮಾಟಿನನ ಕಿಟಕಿಯ ಬಳಿ ಬೀದಿದ್ದ ಮಂಜನ್ನು ಕೊಡಿಹಾಕುತ್ತಿದ್ದನು. ಅವನನ್ನೇ ದಿಟ್ಟಿಸಿ ನೋಡಿದ ಮಾಟಿನ್ ತನ್ನ ಹುಚ್ಚತನಕ್ಕೆ ನಗುತ್ತಾ ಪುನಃ ಕೆಲಸಕ್ಕೆ ತೊಡಗಿದನು. ಸ್ವಲ್ಪ ಹೊತ್ತಿನಲ್ಲಿ ಮಾಟಿನ್ ಮತ್ತೊಮ್ಮೆ ಹೊರಗಿಣಿಕೆ ನೋಡಿದನು. ಸೈಪಾನಿಚ್ ಹಾರೆಯನ್ನು ಬದಿಗಿರಿಸಿ ಬಳಲಿ ಕುಳಿತಿದ್ದ. ಆ ಮುದುಕನನ್ನು ನೋಡಿ ಮಾಟಿನನಿಗೆ ಕಳವಳ ವಾಯಿತು.

“ಅವನನ್ನು ಕರೆದು ಒಂದಿಟ್ಟು ಚಹಾ ಕೊಟ್ಟರಾಗದೆ?” ಮಾಟಿನ್ ಯೋಚಿಸಿದನು. ಯೋಚನೆ ಹೊಳೆದದ್ದೇ ತಡ, ವ್ಯಾಟಿನ್ ಅವನ ಬಳಿಗೆ ಹೋಗಿ “ಗೆಳೆಯ ತುಂಬ ಬಳಲಿರುವೆ; ಅದಕ್ಕೂ ಮಿಗಿಲಾಗಿ ಚಳೆಯಿಂದ ನಡುಗುತ್ತಿರುವೆ. ನನ್ನಲ್ಲಿಗೆ ಬಂದು ಕೊಂಚ ಚಳಿ ಕಾಯಿಸಿಕೋ, ಬಂದು ಗ್ಲಾಸ್ ಚಹಾವನ್ನು ಕುಡಿದುಕೊ” ಎಂದೆನ್ನುತ್ತ ಪ್ರೀತಿಯಿಂದ ಅವನನ್ನು ಮನಸ್ಸಿಗೆ ಕರೆದುಕೊಂಡು ಬಂದನು.

ಎರಡು ಗ್ಲಾಸುಗಳಲ್ಲಿ ಚಹಾ ತುಂಬಿ, ಬಂದನ್ನು ಅವನ ಕ್ಷೇತ್ರಲ್ಲಿರಿಸಿ ಮತ್ತೊಂದನ್ನು ತಾನೆತ್ತಿಕೊಂಡನು. ಇಬ್ಬರೂ ಚಹಾ ಕುಡಿದರು. ಸೈಪಾನಿಚ್ ತನ್ನ ಕೃತಜ್ಞತೆಯನ್ನು ಅಟಿಸಿದನು. ಸೈಪಾನಿಚನ ಬಳಲಿಕೆ ಇನ್ನೂ ಕಡಿಮೆಯಾಗಿಲ್ಲವೆಂಬುದನ್ನರಿತ

ಮಾಟಿನ್ ಮತ್ತೊಂದು ಗ್ಲಾಸನ್ನು ಮುಂದೆ ಮಾಡಿದನು. ಅದನ್ನೂ ಸೈಪಾನಿಚ್ ಬರಿದು ಮಾಡಿದನು.

ಸೈಪಾನಿಚ್ ಚಹಾ ಕುಡಿಯತ್ತಿದ್ದಾಗ ಮಾಟಿನ್ ಮಾತ್ರ ಹೊರಗೆ ನೋಡುತ್ತಲೇ ಇದ್ದನು.

ಗ್ಲಾಸನ್ನು ಕೆಳಗಿರಿಸುತ್ತ ಸೈಪಾನಿಚ್ ‘ನೀನು ಯಾರನ್ನಾದರೂ ಕಾಯುತ್ತಿರುವೆಯಾ?’ ಎಂದು ಕೇಳಿದನು.

“ಹಾದು, ಅದರೆ ಹೇಳಲು ಸಂಕೋಚ. ನಿನ್ನ ರಾತ್ರಿ ಕೇಳಿದುದನ್ನು ತಲೆಯಿಂದ ದೂರಗೊಳಿಸುವುದೇ ಅಸಾಧ್ಯವಾಗಿದೆ. ನಾನು ನಿನ್ನ ತೊಕಡಿಕೆಯಲ್ಲಿದ್ದಾಗ ಯಾರೋ ನನ್ನನ್ನು ‘ಮಾಟಿನ್’ ನಿನಗಾಗಿ ನಾಳೆ ಬರುವೆನು’ ಎಂದು ಹೇಳಿದಂತೆ ಕೇಳಿತು. ಆ ಮಾತು ನನ್ನ ತಲೆಯೊಳಗೆ ಹೂತುಹೋಗಿದೆ. ಅದನ್ನು ಮರೆಯಲು ಸಾಧ್ಯವಾಗದು. ನನ್ನ ಪ್ರೀತಿಯ ಸ್ವಾಮಿಯು ಎಲ್ಲಾದರೂ ಬಂದು ಬಿಡುವರೋ ಎಂಬ ಆಸೆ ಎದೆಯಾಳದಲ್ಲಿ ಅಂಕುರಿಸಿದೆ” ಎಂದು ಮಾಟಿನ್ ಉತ್ತರಿಸಿದನು.

ಸೈಪಾನಿಚ್ ಏನನ್ನೂ ಆಡಲಿಲ್ಲ. ಮಾಟಿನ್ ಮತ್ತೊಂದು ಗ್ಲಾಸ್ ನೀಡಿದ. ಅದನ್ನೂ ಖಾಲಿ ಮಾಡಿ ಸೈಪಾನಿಚ್ ಮತ್ತೊಮ್ಮೆ ಧನ್ಯವಾದವನ್ನಪೀಠಿಸಿ ಅಲ್ಲಿಂದ ಹೊರಟನು.

ಒಂದು ಗಂಟೆ ದಾಟಿತು. ಮಾಟಿನ್ ಕಿಟಕಿಯ ಬಳಿಯಲ್ಲೇ ಇದ್ದನು. ಕೆಲಸದಲ್ಲಿ ಮರುಪಿರಲಿಲ್ಲ. ಮನಸ್ಸಿನಲ್ಲಿ ನೆಮ್ಮದಿಯಿರಲಿಲ್ಲ. ಆ ದಾರಿಯಲ್ಲಿ ಹಲವರು ಸಾಗಿದರು. ದೂರದಲ್ಲಿ ಒಬ್ಬಕೆ ಹೆಂಗಸು ಕಾಳಿಸಿದಳು. ಅದೇ ದಾರಿಯಾಗಿ ಬರುತ್ತಿದ್ದಳು. ಮಾಟಿನ್ ಅತ್ತಲೇ ನೋಡಿದನು. ಆಕೆ ಕಿಟಕಿಯ ಬಳಿ ಬಂದಳು. ಅವಳು ತೀರಾ ಬಡವಿ. ಅವಳನ್ನೀವರೆಗೆ ವ್ಯಾಟಿನ್ ನೋಡಿರಲಿಲ್ಲ. ಆಕೆಯು ಮಗುವನ್ನೆತ್ತಿ ಕೊಂಡಿದ್ದಳು. ತನ್ನ ಹರಿದು ಹೋದ ಸೆರಗಿನಿಂದ ಮಗುವನ್ನು ಚಳೆಯಿಂದ ಕಾಪಾಡಲು ಯತ್ನಿಸುತ್ತಿದ್ದಳು. ಮಗುವು ಚಳೆಯಿಂದ ಚಡವಡಿಸುತ್ತಿತ್ತು.

ಮಾಟಿನ್ ಆಕೆಯನ್ನು ಸಮೀಪಿಸಿ “ಅಮ್ಮೆ, ಇಲ್ಲಿ ನೀಲಿಲ್ಲ ನಿನಗೆ ಕಷ್ಟವಾಗುವುದು. ಬಳಗೆ ಬಾ” ಎಂದನು. ಅಪರಿಚಿತ ಮುದುಕನೊಬ್ಬನು ಕರುಣೆಗೊಂಡು ಕರೆಯುವುದನ್ನು ಕಂಡು ಆಕೆ ಮರುಮಾತನಾಡದೆ ಬಳಗೆ ಬಂದಳು. ಮಾಟಿನ್ ಆಕೆಯನ್ನು ಒಲೆಯ ಬಳಗೊಯ್ದ ಇಲ್ಲಿ ಕುಳಿರು, ಚಳಿ ಕಾಯಿಸಿಕೋ, ಮಗುವಿಗೆ ಮೋಲೆಯುಣಿಸು’ ಎಂದನು.

‘ನಾನೆಂತು ಮೊಲೆಯುಣಿಸಲಿ? ನನಗೆ ಅಹಾರವಿಲ್ಲ’ ಎಂದು ಕುಗಿದ ದನಿಯಲ್ಲಕೆ ಹೇಳಿದಳು.

ಮಾಟಿಕನ್ ಕೂಡಲೇ ಬಟ್ಟಲಲ್ಲಿ ಸಾರು ಮತ್ತು ಒಂದು ತುಂಡು ಬ್ರೈಡ್ ಇವನ್ನು ಆಕೆಯ ಮುಂದಿರಿಸಿದನು. ಆಕೆಯ ಅಹಾರವನ್ನು ತೆಗೆದುಕೊಳ್ಳುತ್ತಿರುವಾಗ ಮಾಟಿಕನ್ ಅಳ್ಳತ್ತಿರುವ ಮಗುವನ್ನು ಆಡಿಸಲು ತೋಡಿದನು. ಅವನ ಪ್ರಶಾಂತವಾದ ವುಖವನ್ನು ಕಂಡ ಮಗು ಕ್ರಮೇಣ ಅಳು ನಿಲ್ಲಿಸಿ ನಗತೋಡಿತು.

ಮಗುವನ್ನು ಆಡಿಸುತ್ತಿದ್ದಂತೆ ಮಾಟಿಕನ್ ಆಕೆಯ ಗೊತ್ತುಗುರಿಯನ್ನು ವಿಚಾರಿಸಿದನು. ಪತಿಯನ್ನು ಕಳೆದುಕೊಂಡ ತಾನೊಬ್ಬಿ ನಿಗರ್ ತಿಕಳೇಂದೂ ಹೊಷ್ಟೆ ಹೊರೆಯಲು ಕೆಲಸಕ್ಕಾಗಿ ಅಲೆಯುತ್ತಿರುವೆನೆಂದೂ ದೇವರ ದಯೆಯಿಂದ ಇಲ್ಲಿಗೆ ಸಮೀಪದ ಮಹಿಳೆಯೊಬ್ಬರು ಒಂದು ವಾರದ ಬಳಿಕ ಕೆಲಸ ಕೂಡಲು ಒಟ್ಟಿರುವರೆಂದೂ ಅಲ್ಲಿಯ ವರೆಗೆ ದಿನಗಳು ದೂಡುವುದು ಕಷ್ಟವಾಗಿರುತ್ತ ಅಲ್ಲಲ್ಲಿ ಅಲೆಯುತ್ತಿರುವೆನೆಂದೂ ತಿಳಿಸಿ ಆಕೆ ಅಳತೋಡಿದಳು.

ಮಾಟಿಕನ್ ಆಕೆಯನ್ನು ಸಂತರ್ಯಿಸುತ್ತ “ಹಾಗಾದರೆ ಅಲ್ಲಿಯ ವರೆಗೆ ನೀನು ಇಲ್ಲಿಯೇ ಇರಬಹುದಲ್ಲ” ಎಂದನು.

“ದೇವರ ದಯೆಯಿಂದ ನನಗೆ ಕೆಲಸ ಕೂಡಲೇಷ್ಟಿದ ಮಹಿಳೆ ತನ್ನದೊಂದು ಗುಡಿಸಲಲ್ಲಿ ನನ್ನನ್ನು ಇರಗೊಟ್ಟಿದ್ದಾರೆ” ಎಂದಳು ಆ ಮಹಿಳೆ.

ಕೂಡಲೇ ಮಾಟಿಕನ್ ಚಳಿಯಿಂದ ನಡುಗುವ ವಾಗುವಿಗೆ ಹೊದಿಸಲು ಬರುವಂತೆ ತನ್ನದೊಂದು ನಿಲುವಂಗಿಯನ್ನು ಕೊಟ್ಟು ವಾರದ ವರೆಗೆ ದಿನಗಳನ್ನು ತಳ್ಳಲು ಕೆಲವು ಪೆನ್ನಿಗಳನ್ನು ನೀಡಿ ಉಪಕರಿಸಿದನು.

ಆಕೆ ಕೃಮುಗಿದು “ದೇವರು ನಿನಗೆ ಒಳ್ಳಿಯದನ್ನು ಮಾಡಲಿ. ಕ್ರಿಸ್ತನೇ ನನ್ನನ್ನು ನಿನ್ನ ಬಳಿಗೆ ಕಳುಹಿಸಿರಬೇಕು” ಎಂದಳು. ಮಾಟಿಕನ್ ಮುಗುಳು ನಗುತ್ತಾ “ಯಾರಿಗೆ ಗೊತ್ತು ತಾಯಿ? ಎಲ್ಲವೂ ಅವನ ದಯೆ” ಎಂದನು.

ಆಕೆ ಮಗುವಿನ ನಿಲುವಂಗಿಯನ್ನು ಹೊದೆಸಿ ಮನೆಯ ಮೆಟ್ಟಲುಗಳನ್ನಿಳಿದು ರಸ್ತೆಯನ್ನು ಸೇರಿ ಮುಂದುವರಿದಳು.

ಮಾಟಿಕನ್ ಪುನಃ ಕೆಲಸದಲ್ಲಿ ತೋಡಿದನು.

ಕೊಂಚ ಹೊತ್ತಿನಲ್ಲಿ ಹಣ್ಣ ವರಾರುವ ಮುದುಕಿಯೊಬ್ಬಳು ಹಣ್ಣಗಳನ್ನು ಗಟ್ಟಿಯಾಗಿ ಕೂಗಿ ಹೇಳುತ್ತಾ ಅದೇ ಕಿಟಕಿಯ ಬಳಿ ಬಂದಳು. ತನ್ನ ಕುಕ್ಕೆಯನ್ನು ಬೀಳಿಯ ಕಲ್ಲಿನ ಮೇಲೆ ಇರಿಸಿ ಆಯಾಸಪನ್ನು ಪರಿಹರಿಸಲು ಅಲ್ಲಿಂದು ಕಂಬವನ್ನಾತ್ಮ ನಿಂತಿದ್ದಳು. ಅಷ್ಟರಲ್ಲಿ ತುಂಟ ಮಡುಗನೊಬ್ಬನು ಆಕೆಯ ಬುಟ್ಟಿಯಿಂದ ಒಂದು ಹಣ್ಣನ್ನು ಕದ್ದು ಓಡತೋಡಿದನು. ಮುದುಕಿಯು ಕೂಡಲೇ ಅವನನ್ನು ಹಿಡಿದು ಬೊಬ್ಬಿದುತ್ತಾ ಬಡಿಯುತ್ತಾಳೆ ಎನ್ನುವಷ್ಟರಲ್ಲಿ ಮಾಟಿಕನ್ ಓಡಿಬಂದು “ಅವನು ಹೋಗಲಜ್ಜಿ; ಚಿಕ್ಕವನು; ದೇವರು ನಿನಗೆ ಒಳ್ಳಿಯದನ್ನು ಮಾಡುವನು” ಎಂದನು. ಮುದುಕಿಗೆ ಹಿತ್ತ ನೆತ್ತಿಗೇರಿತು. ಅವಳು ಸಿಟ್ಟಿನಿಂದ “ಬಿಡಬೇಕೇ? ಅವನನ್ನು ಪ್ರೋಲೀಸರ ಕೇಗೆ ಕೊಟ್ಟು ಬೆನ್ನಿಗೆ ನಾಲ್ಕು ಬೀಳಿಸದೆ ಬಿಡಲಾರೆ” ಎಂದಳು. ಮಾಟಿಕನ್ ಮುದುಕಿಯನ್ನು ಸಮಾಧಾನಗೊಳಿಸುತ್ತಾ ಹುಡುಗನ ಕಡೆಗೆ ನೋಡಿ “ಅಜ್ಞಿಯ ಕ್ಷಮೆ ಕೇಳು, ಇನ್ನೊಮ್ಮೆ ಹೀಗೆ ಮಾಡಬೇಡ” ಎಂದನು. ಹುಡುಗನು ಅಳುತ್ತಾ ಕ್ಷಮೆ ಕೇಳಿದನು. “ಮಾಟಿಕನ್ ಹುಡುಗನ ತಲೆಯನ್ನು ನೇವರಿಸುತ್ತಾ, ಕುಕ್ಕೆಯಿಂದ ಹಣ್ಣೊಂದನ್ನು ಎತ್ತಿ “ಅಜ್ಞಿ ಇದರ ಹಣವನ್ನು ನಾನೀಯತ್ತೇನೆ” ಎಂದನು.

ಮುದುಕಿಯು ಸಿಟ್ಟಿನಿಂದ “ನಿವೃಂಥವರೇ ಹುಡುಗರನ್ನು ಹಾಕು ಮಾಡುವುದು, ಇವನಿಗೆ ಚಾಟಿಯೇಟು ಬೀಳಬೇಕಿತ್ತು” ಎಂದಳು. ಆಗ ಮಾಟಿಕನ್ ಯೇಸು ಕ್ರಿಸ್ತನ ಉದಾರತೆಯನ್ನು ತೋರುವ ಕತೆಯೊಂದನ್ನು ತಿಳಿಸಿದನು. ಮುದುಕಿ ಮಾಟಿಕನನ ಮಾತುಗಳನ್ನು ಕೇಳುತ್ತಾ ನಿಂತಿದ್ದಳು. ತಲೆಯನಲ್ಲಾಡಿಸಿ ನಿಟ್ಟಿಸಿರೊಂದನ್ನು ಬಿಟ್ಟು, “ಈ ಹುಡುಗರು ಹೀಗೆ ಹಾಳಾಗುತ್ತಾರೆಲ್ಲಾ!” ಎಂದಳು. ಮಾಟಿಕನ್ ಕೂಡಲೇ “ಹಿರಿಯರಾದ ನಾವು ದಾರಿ ತೋರಬೇಕು. ಅವನದು ಕೇವಲ ಮಕ್ಕಳಾಟ. ದೇವರು ಅವನಿಗೆ ಸದ್ಭೂತಿಯನ್ನು ಕೊಡಲೀ” ಎಂದನು.

ಮರೊನವಾಗಿದ್ದ ಮುದುಕಿಯನ್ನು ಮಾತಾಡಿಸಲು ಬೇರೆನೂ ದಾರಿಗಾಣದೆ ಮಾಟಿಕನ್ ಆಕೆಯ ಪರಿಚಯವನ್ನು ಕೇಳಿದನು. ಮುದುಕಿ ತನ್ನ ಪರಿಚಯವನ್ನು ಹೇಳುತ್ತಾ ಹೊರಡಲು ಸಿದ್ಧಳಾಡಳು. ಆಗ ಆ ಹುಡುಗನು ಹಾರಿಬಂದು “ಅಜ್ಞಿ, ಕುಕ್ಕೆಯನ್ನು ನಾನು ಹೊರುತ್ತೇನೆ. ನಾನು ಹೋಗುವುದೂ ಇದೇ ದಾರಿಯಿಂದ” ಎಂದನು. ಮುದುಕಿಯು ಒಪ್ಪಿದಳು.

ಹುದುಗನು ಕುಕ್ಕೆಯನ್ನು ಹೊತ್ತುಕೊಂಡನು. ಅವರಿಬ್ಬರೂ ಮಂದೆ ಸಾಗಿದರು. ಮಾಟಿಕ್ ನ್ನು ಅವರನ್ನು ನೋಡುತ್ತಾ ಕೆಲವು ನಿಮಿಷಗಳ ಕಾಲ ಅಲ್ಲೇ ನಿಂತನು. ತನ್ನ ಕಣ್ಣಗಳಿಂದವರು ಮರೆಯಾದ ಬಳಿಕ ತನ್ನ ಕೋಣೆಗೆ ಬಂದನು.

ಅಷ್ಟರಲ್ಲಿ ಕತ್ತಲಾಗುತ್ತ ಬಂತು. ಮಧ್ಯಾಹ್ನದ ಉಂಟವನ್ನೂ ಅವನು ಮರೆತಿದ್ದನು. ಈಗ ಜ್ಞಾಪಕಕ್ಕೆ ಬಂತು. “ನಿನಿದ್ದರೂ ಇನ್ನೆಲ್ಲ ದೀಪ ಹಚ್ಚಿದ ಬಳಿಕ ಎಂದು ನಿರ್ದರ್ಶಿಸಿ ಒಳಗೆ ಬಂದು ದೀಪವುರಿಸಿದನು. ತಾನು ಕೆಲಸ ಮಾಡುವ ಕೋಣೆಯನ್ನು ಬೊಕ್ಕುಮಾಡಿ, ಮೇಚಿನ ಬೆಳಂದು ಮಯಣದ ಬತ್ತಿಯನ್ನಿರಿಸಿ ಓದಲು ಪರಿತ್ಯಾಗಿ ಗ್ರಂಥವನ್ನು ಎತ್ತಿಕೊಂಡನು. ಒಂದೆರಡು ಪುಟಗಳ ಓದು ಮುಗಿಯುತ್ತಿರುವಾಗಲೇ ಯಾರೋ ಹಿಂದಿನಿಂದ ಬಂದಂತಾಯಿತು. ಮಾಟಿಕ್ ನ್ನು ಹಿಂತಿರುಗಿ ನೋಡಿದನು. ಮೂಲೆಯಲ್ಲಿ ಕತ್ತಲೆಯಲ್ಲಿ ಅವರಣದಲ್ಲಿ ಬಂದು ಆಕೃತಿ ಸುಳಿಯಿತು. ಆದರೆ ಸ್ವಷ್ಟವಾಗಲಿಲ್ಲ.

“ಮಾಟಿಕ್ ನ್ನು, ನನ್ನ ಪರಿಚಯವಾಗಲಿಲ್ಲವೇ” ಎಂದಿತು ಆ ಆಕೃತಿ. “ನೀನು ಯಾರು? ನನಗೆ ನಿನ್ನನ್ನು ಅರಿಯದು” ಎಂದನು ಮಾಟಿಕ್. ಮುಗುಳು ನಗುತ್ತ ಸ್ವೀಪಾನಿಚ್ ಎಷ್ಟು ಬಂದು ಮೋಡದಂತೆ ಸರಿದು ಮಾಯವಾದನು.

“ನನ್ನನ್ನು ನೋಡು” ಪ್ರನಃ ಅದೇ ಸ್ಥಳದಿಂದ ಹೆಚ್ಚಿನ ದನಿ. ಮಾಟಿಕ್ ನ್ನು ಅತ್ಯ ನೋಡಿದಾಗ, ಮಗುವನ್ನೆತ್ತಿಕೊಂಡ ಮಹಿಳೆಯೊಬ್ಬಳು ಕಾಣಿಸಿಕೊಂಡಳು. ಅವಳೂ ನಿಮಿಷದಲ್ಲಿ ಮರೆಯಾದಳು.

ಪ್ರನಃ ಸ್ವರ ಕೇಳಿಸಿತು. ಮಾಟಿಕ್ ನ್ನು ನೋಡುತ್ತಿದ್ದಂತೆ – ಮುದುಕಿ ಮತ್ತು ಹಣ್ಣಿನ ಕುಕ್ಕೆಯನ್ನು ತಲೆಯ ಮೇಲಿರಿಸಿಕೊಂಡ ಬಾಲಕ – ಕಾಣಿಸಿದರು. ಅವರೂ ಮಾಯವಾದರು.

ಮಾಟಿಕ್ ನ್ನು ಇವೆಲ್ಲವನ್ನೂ ಕಂಡು ಬೆರಗಾದರು. ಅಲ್ಲಿಂದಲೇ ಕ್ರಸ್ಟನಿಗೆ ಕ್ಕೆ ಮುಗಿದು ಪ್ರನಃ ಓದತೋಡಿದನು. ಪುಟದ ಮೇಲ್ಬಾಗದಲ್ಲಿ ಕಾಣಿಸಿದ ಮಾತು ಮಾಟಿಕ್ ನನನ್ನು ಸೇಕ್ಕಿದುವು.

‘ನಾನು ಹಸಿದು ಬಳಲಿದ್ದೇ, ನೀನು ಆಹಾರ ನೀಡಿದೆ. ನಾನು ಬಾಯಾರಿಕೆಯಿಂದ ತತ್ತರಿಸಿದ್ದೆ, ನೀನು ನೀರಿತೆ, ನಾನು ಹೊಸಬನಾಗಿ ನಿನ್ನ ಬಳಿಗೆ ಬಂದೆನು ನೀನು ನನಗೆ ಆಶ್ರಯವಿತ್ತೆ. ಇವನ್ನೆಲ್ಲ ನೀನು ಸೋದರರಲ್ಲಿ ಯಾರಾದರೊಬ್ಬರ ಬಗ್ಗೆ ಮಾಡಿದರೆ ಅವು ನನ್ನನ್ನೇ ಸೇರುವುವು’

ಓದುತ್ತಿದ್ದಂತೆ ಮಾಟಿಕ್ ನನ ಆತ್ಮಕ್ಕೆ ಸಂತೋಷವಾಯಿತು. ಅವನು ಕುಳಿತಲ್ಲಿಂದ ಎದ್ದು ಗ್ರಂಥವನ್ನು ಕೈಯಲ್ಲಿ ಎತ್ತಿಕೊಂಡು ‘ನನ್ನ ಕನಸು ನನಸಾಯಿತು’ ಎನ್ನತ್ತಾ ದೇವರಿಗೆ ತಲೆವಾಗಿದನು.

ಚಟುವಟಿಕೆಗಳು

ಉತ್ತರಿಸಿರಿ

- ಮಾಟಿಕ್ ನ್ನು ಅವದೀಚೋನು ಪಟ್ಟಣದ ಜನರೆಲ್ಲರ ವಿಶ್ವಾಸಕ್ಕೆ ಪಾತ್ರನಾಗಿರಲು ಕಾರಣವೇನು?
- ಮಾಟಿಕ್ ನ್ನು ಗೆಳೆಯನ ಆಗಮನದಿಂದ ಯಾವ ರೀತಿ ಬದಲಾದನು?
- ಕೆಲಸ ಮಾಡುತ್ತಿದ್ದ ಮಾಟಿಕ್ ನನ ಧೃಷ್ಟಿ ರಾಜರಸ್ತೇಯಲ್ಲಿ ಹೋಗುತ್ತಿದ್ದ ಚಪ್ಪಲಿಗಳ ಮೇಲೆಯೇ ಇತ್ತು. ಏಕೆ?
- ಮಾಟಿಕ್ ನನು ಹೆಂಗಸು ಮತ್ತು ಮಗುವನ್ನು ಹೇಗೆ ಸತ್ಯರಿಸಿದನು?
- ಮಾಟಿಕ್ ನನ ಕನಸು ನನಸಾದದ್ದು ಹೇಗೆ?
- ಕೆಳಗಿನ ಪಾರಾದಲ್ಲಿ ಅಡಿಗಿರೆ ಎಳೆದ ಪದಗಳ ಬದಲು ಪಾಠದಲ್ಲಿ (ಕನಸು ನನಸಾಯಿತು–ಕತ್ತಲೆಯಲ್ಲಿ)ಬಂದಿರುವ – ಅವುಗಳ ಸಮಾನಾರ್ಥ ಕೊಡುವ ಪದಗಳನ್ನು ಬಳಸಿ ಬರೆಯಿರಿ.

ನಾನು ಚಿಕ್ಕಂದಿನಲ್ಲಿ ಕಂಡ ಕನಸು ನನಗೆ ಈಗ ನೇನಪಾಗುತ್ತಿದೆ. ಆದರ ವಿವರಣೆಯನ್ನು ಹೇಗೆ ಹೇಳಲು ಆರಂಭಿಸುವುದೆಂದು ತಿಳಿಯುವುದಿಲ್ಲ. ಅದೇಕೋ ಅಳುಕು! ಒಂದು ದಿನ ಏಕಾಂಗಿಯಾಗಿ ಓದಿನಲ್ಲಿ ತಲ್ಲಿನನಾಗಿದ್ದೆ. ಹೀಗೆ ಸ್ವಲ್ಪ ಹೊತ್ತು ಓದುತ್ತಿದ್ದ ನನಗೆ ನಿದ್ದೆ ಬಂತು. ನಿದ್ದೆಯಲ್ಲಿ ಅಸ್ವಷ್ಟ ರೂಪವ್ಯಾಂದು ಸಮೀಪದಲ್ಲಿ ಕಾಣಿಸಿದಂತಾಯಿತು. “ನನ್ನ ಪರೀಕ್ಷೆ ಅತೀ ಸುಲಭವಾಗಿರುತ್ತದೆ. ದನಿಯೊಂದು ಕೇಳಿಸಿತು”. ಮುರಕ್ಕಣವೇ ಆ ಆಕೃತಿ ಅಲ್ಲಿಂದ ಕಾಣಿಸಿದರು. ಮರುದಿನ ಎಷ್ಟು ನಾನು ಏನೋ ಉಲ್ಲಾಸದಿಂದಿದ್ದೆ. ನೂರಕ್ಕೆ ನೂರು ಮಾಕು ತೆಗೆಯುವ ಆಸೆ ನನ್ನಲ್ಲಿ ಮೊಳಕೆಯೊಡೆಯಿತು.

□ ನಾಮರೂಪಗಳನ್ನು ಬರೆಯಿರಿ

- ಕೆಳಗಿನ ವಾಕ್ಯಗಳ ಬಿಟ್ಟ ಸ್ಥಳಗಳಲ್ಲಿ ಕೋಣೆಯಲ್ಲಿರುವ ಕ್ರಿಯಾ ಪದಗಳ ನಾಮರೂಪಗಳನ್ನು ಬರೆಯಿರಿ.

ಉಣಿ, ಅರಿಯು, ಆಮಂತ್ರಿಸು, ಪ್ರಾರ್ಥಿಸು, ಹೊಲಿಯು, ಒಪ್ಪು, ಕರುಣೆಸು, ಚಡಪಡಿಸು ಯೋಚಿಸು.

- ಮನುಷ್ಯವೇ ಕಾರ್ಯಕ್ರಮವನ್ನು ಬಂಧುಗಳಿಗೆ ನೀಡಿದೆನು.
- ಮನುಷ್ಯವೇ ಕಾರ್ಯಕ್ರಮವನ್ನು ಸುಸೂತ್ರವಾಗಿ ನಡೆಸುವುದರ ಬಗ್ಗೆ ಮಾಡಿದೆನು.
- ಕಾರ್ಯಕ್ರಮದಂದು ಉಡಲು ಬೇಕಾದ ಉಡುಪುಗಳಿಗಾಗಿ ದಜ್ಜಿಯು ಬಟ್ಟೆಯನ್ನು ಕತ್ತರಿಸಿ ಹಾಕಿ ಅಂದದ ಉಡುಪು ತಯಾರಿಸಿದನು.
- ಮನೆಗೆ ಬಂದ ಅಶಿಥಿಯ ಮಾಡಿ ನಿಡ್ದ ಮಾಡಿದನು.
- ಕಾರ್ಯಕ್ರಮದ ಯಶಸ್ವಿಗೆ ದೇವರ ಎಂದು ಭಾವಿಸುತ್ತೇವೆ.
- ಪುರೋಹಿತರು ಕಾರ್ಯಕ್ರಮ ನೇರವೇರಿಸಲು ನೀಡಿದರು.
- ಬಣಿ ಬಣಿದ ಬಲೂನುಗಳ ಕ್ಷೇತ್ರಗಾದ ವಾಗು ಬಲೂನು ಬೇಕೆಂದು ಹಟ್ಟಿದಿಯಿತು.
- ಮನುಷ್ಯರೆಯು ಮಂಗಳಕರವಾಗಿ ನಡೆಯುವಂತೆ ದೇವರಿಗೆ ಸಲ್ಲಿಸಿದೆನು.
- ಮನುಷ್ಯವೇ ಕಾರ್ಯಕ್ರಮ ನಡೆಸುವುದರ ಕುರಿತಾದ ನನಗೆ ಇಲ್ಲದಿರುವುದೇ ದೊಡ್ಡ ಸಮಸ್ಯೆಯಾಗಿದೆ.

□ ಅನುಭವ ಕಥನ

- ಮಾಟೆನ್‌ ಅಸಹಾಯಕರಿಗೆ ಸಹಾಯ ಮಾಡಿದ ಹಾಗೆಯೇ ನೀವೂ ಸಹಾಯ ಮಾಡಿರಬಹುದು ಅಥವಾ ಸಹಾಯ ಪಡೆದಿರಬಹುದು. ಅಂತಹ ಸಂದರ್ಭವನ್ನು ಕರೆಯ ರೂಪದಲ್ಲಿ ಬರೆಯಿರಿ.

□ ಸಂದೇಶ ಬರೆಯಿರಿ

- ಕನಸು ನನಸಾಯಿತು ಕಥೆಯು ನೀಡುವ ಸಂದೇಶವೇನು? ನಿಮ್ಮದೇ ಮಾತುಗಳಲ್ಲಿ ಬರೆಯಿರಿ.

□ ವಾಕ್ಯ ರಚಿಸಿರಿ

- ಕೆಳಗಿನ ಪ್ರತಿಯೊಂದು ಕೋಣೆಗಳಲ್ಲಿರುವ ಅಕ್ಷರಗಳನ್ನು ಕ್ರಮಿಕರಿಸಿ ಬರೆಯಿರಿ. ಅವುಗಳಲ್ಲಿ ವ್ಯತ್ತದೊಳಗೆ ಬರುವ ಅಕ್ಷರಗಳನ್ನು ಬಳಸಿ ಅಧಿಕೃತವಾಗಿ ವಾಕ್ಯಪೂರ್ಣವಾಗಿ ರಚಿಸಿರಿ.


ಸಾ	ನಿ	ವೆ	ಜ	ಕ
<input type="circle"/>				
ಪ	ಡ	<input type="circle"/>	ಸು	ಚ
				ಡಿ
ನ	ಮಾಂ	ಚ	ರೋ	
<input type="circle"/>				
ಯಂ	ಕ	ಪ	ತ್ಯೋ	ರ
	<input type="circle"/>			ಣ
ಹಾ	ಯಿ	ಮ	ತಾ	
	<input type="circle"/>			
ವ	ತು	ಚೆ	ಮು	
	<input type="circle"/>			
ತ	ಮ	ನೆ	ನ	
			<input type="circle"/>	
ನ	ಮಾ	ವ	ಜೀ	
<input type="circle"/>				
ಪ್ರಾ	ಶ	ಅ	ನ್ನ	ನ
			<input type="circle"/>	<input type="circle"/>

ಕಲಿಕಾ ಸಾಧನೆಗಳು

- ಕಥೆ, ಕವಿತೆಗಳನ್ನು ಸೂಕ್ತವಾದ ಭಾವಾಭಿವೃತ್ತಿ ಯೊಂದಿಗೆ ಮಂಡಿಸುವುದು.
- ಕಥೆ, ಕವಿತೆ, ನಾಟಕ ಮೊದಲಾದ ಸೃಜನಾತ್ಮಕ ರಚನೆಗಳ ರಚನಾ ರೀತಿ, ಚೈಚಿತ್ಯ, ವೈಪಿಧ್ಯ ಮೊದಲಾದವುಗಳನ್ನು ಪರಿಗಳಿಸಿಕೊಂಡು ಸ್ವಂತ ದೃಷ್ಟಿಕೋನಕ್ಕನುಸಾರವಾಗಿ ಅಸ್ವಾದಿಸಿ, ವಾಚಿಕವಾಗಿ ಮಂಡಿಸುವುದು ಮತ್ತು ಬರೆದು ಮಂಡಿಸುವುದು.
- ಕಥಾಪಾತ್ರಗಳ ಮಾನಸಿಕ ಗ್ರಹಿತಿ, ಕತೆ/ಕವಿತೆಗಳಲ್ಲಿ ಅವುಗಳಿಗಿರುವ ಸಫಾನ ಎಂಬಿವುಗಳನ್ನು ಕಂಡುಕೊಂಡು, ವಾಚಿಕವಾಗಿಯೂ ಲಿಖಿತರೂಪದಲ್ಲಿ ‘ಪಾತ್ರಚಿತ್ರಣ’ ಮಾಡುವುದು.
- ಒದಿದ ಸೃಜನಾತ್ಮಕ ರಚನೆಗಳನ್ನು ವಿಭಿನ್ನ ಮತ್ತು ಸೂಕ್ತ ರೀತಿಯಲ್ಲಿ ಪುನರಾವಿಷ್ಕರಿಸುವುದು. ಜನಪದ ಗೀತೆ, ಕವಿತೆಗಳಲ್ಲಿರುವ ತಾಳವೈಪಿಧ್ಯಗಳನ್ನು ಗುರುತಿಸಿ, ಕಂಠಪಾಠಮಾಡಿ ಸೂಕ್ತ ತಾಳದೊಂದಿಗೆ ಹಾಡುವುದು.
- ವಿಷಯ ಮತ್ತು ಸಂದರ್ಭಕ್ಕೆ ಸೂಕ್ತವಾದ ಪದಗಳು, ಪ್ರಯೋಗಗಳು, ಶೈಲಿಗಳು ಎಂಬಿತ್ಯಾದಿಗಳನ್ನು ಸಂಭಾಷಣೆಯಲ್ಲಿ ಮತ್ತು ಬರವಣಿಗೆಯಲ್ಲಿ ಅಳವಡಿಸುವುದು.
- ಪದ ಶುದ್ಧಿ, ವಾಕ್ಯ ಶುದ್ಧಿ, ಲೇಖನ ಚಿಹ್ನೆ, ಪಾರಾ ಮೊದಲಾದ ಭಾಷಾ ನಿಯಂತ್ರಗಳನ್ನು ಪಾಲಿಸಿಕೊಂಡು ರಚನೆಗಳನ್ನು ಉತ್ತಮ ಪಡಿಸುವುದು.
- ಪಾಠಭಾಗದಲ್ಲಿ ಬರುವ ಪದಗಳ ಅರ್ಥ ವ್ಯತ್ಯಾಸವಾಗದಂತೆ ಅವುಗಳನ್ನು ವಿಂಗಡಿಸಿ ಮತ್ತು ಜೊಡಿಸಿ ಬರೆಯುವ ಚಟುವಟಿಕೆಗಳನ್ನು ಮಾಡುವುದು.

6. ನಾಡು - ನುಡಿ

ನಮ್ಮ ಸಂಸ್ಕೃತಿ, ಪರಂಪರೆಯು ನಿತ್ಯನೂತನ. ಜಗತ್ತಿಗೇ ಮಾದರಿ. ಆಚಾರ – ವಿಚಾರ – ಅಭಿರುಚಿಗಳು ವಿಭಿನ್ನವಾದರೂ ವಿವಿಧತೆಯಲ್ಲಿ ಏಕತೆಯನ್ನು ಸಾರಿಹೇಳುವ ದೇಶ ನಮ್ಮದು. ಭವ್ಯ ಪರಂಪರೆಯನ್ನು ಪರಿಚಯಿಸುವ ಸಾಹಿತ್ಯ ಕೃತಿಗಳು ನಮಗೆ ದಾರಿದೀಪವಾಗಿವೆ. ಪುರಾತನ ಕಾವ್ಯಗಳಲ್ಲಿ ಉಲ್ಲೇಖಿಸಿದ ಅನೇಕ ವಿಚಾರಗಳು ಇಂದಿಗೂ ಮಾರ್ಗದರ್ಶಕವಾಗಿವೆ. ಇದರಂತೆಯೇ ಅಧುನಿಕ ಸಾಹಿತ್ಯ ಕೃತಿಗಳು ನಮಗೆ ಪೂರಕ ವಿಚಾರಗಳ ಕ್ಷೇಗನ್ನು ದಿಯಾಗಿವೆ. ಇಂತಹ ಅನೇಕ ಸಾಹಿತ್ಯ ರಚನೆಗಳನ್ನು ಕೊಡುಗೆಯಾಗಿ ನೀಡಿದ ನಮ್ಮ ನಾಡಿನ ಮಹಾನುಭಾವರ ಕುರಿತು ನಾವು ತಿಳಿದುಕೊಂಡು ಗೌರವಿಸುವುದು ನಮ್ಮ ಕರ್ತವ್ಯ.



ದಾನವನ ಭೋಜನಕೆ ತಾಯೋಟ್ಟಳು ಮಗನ


‘ಪರೋಪಕಾರವೇ ಪರಮಧಮ್; ಸಮಾಜದ ಒಳಿತೇ ನಮ್ಮ ಒಳಿತು’ ಮೊದಲಾದ ಮಾತುಗಳು ಕೇವಲ ‘ಮಾತು’ ಗಳಾಗಿ ಉಳಿಯಬಾರದು. ಸಮಾಜಭಾಂಗಿರ ಕಾರ್ಯಗಳಲ್ಲಿ ತಮ್ಮನ್ನ ತೊಡಗಿಸಿಕೊಂಡು ಸಮಾಜದ ಏಳಿಗೆಗೆ ತೊಡಕಾಗುವ ದುಷ್ಟಶಕ್ತಿಗಳ ನಾಶಕ್ಕೆ ಈ ಮಾತುಗಳು ಸ್ಥಾತ್ಮಿಕಯಾಗಬೇಕು.

ಕಥಾ ಸಂದರ್ಭ :

ಪಾಂಡವರು ತಾಯಿ ಕುಂತಿಯ ಜೊತೆಯಲ್ಲಿ ಅರಗಿನ ಮನೆಯೀಂದ ಪಾರಾಗಿ ಅರಣ್ಯದಲ್ಲಿ ಸಂಚರಿಸುತ್ತಾರೆ. ಅವರ ಸಲಹೆಯಂತೆ ಏಕಚಕ್ರ ನಗರಕ್ಕೆ ಪ್ರಯಾಣ ಬೆಳೆಸುತ್ತಾರೆ. ಅಲ್ಲಿ ಬ್ರಾಹ್ಮಣವೇಷಧಾರಿಗಳಾಗಿ ಬ್ರಾಹ್ಮಣ ನೊಬ್ಬನ ಮನೆಯಲ್ಲಿ ವಾಸ ಮಾಡುತ್ತಾರೆ. ಭಿಕ್ಷುಟನೆ ಮಾಡಿ ತಂದ ಆಹಾರವನ್ನು ತಾಯಿಯ ಕ್ಷೇತ್ರದಲ್ಲಿ ಕೊಡುತ್ತಾರೆ. ಆಕೆಯ ಅದನ್ನು ಎರಡು ಪಾಲು ಮಾಡಿ ಬಂದನ್ನು ಭೀಮನಿಗೆ ಕೊಟ್ಟು ಇನ್ನೊಂದನ್ನು ನಾಲ್ಕು ಮಕ್ಕಳಿಗೆ ಹಂಚಿಕೊಟ್ಟು ತಾನೂ ಸ್ವಲ್ಪ ತಿನ್ನುತ್ತಾಳೆ.

ಹೀಗಿರಲು ಒಂದು ದಿನ ಪಕ್ಷದ ಮನೆಯೀಂದ ಗೋಳಾಟ ಕೇಳಿಸುತ್ತದೆ. ಅದರ ಕಾರಣವನ್ನು ಶಿಲೀಯಲು ಕುಂತಿ ಆಲ್ಲಿಗೆ ಹೋದಾಗ ಮನೆಯ ಯಜಮಾನನು ವಿಚಾರವನ್ನು ತಿಳಿಸುತ್ತಾನೆ. “ಈ ಅಗ್ರಹಾರದ ಸಮೀಪ ದುಷ್ಟನಾದ ಬಕಾಸುರನೆಂಬ ರಾಕ್ಷಸನಿದ್ದಾನೆ. ಅವನ ಹಾವಳಿ ತಪ್ಪಿಸುವುದಕ್ಕಾಗಿ ಈ ಉರಿನ ಎಲ್ಲ ಮನೆಯವರು ಸರದಿಯಂತೆ ಒಂದು ಬಂಡಿ ಆನ್ನ, ಅದಕ್ಕೆ ಕಟ್ಟಿದ ಕೋಣಗಳು ಮತ್ತು ಬಂಡಿ ಹೊಡಿದುಕೊಂಡು ಹೋಗುವವನನ್ನು ಆಹಾರವಾಗಿ ಕೊಡಬೇಕು. ನಾಳಿ ನಮ್ಮ ಸರದಿ.” ಎಂದನು ಆಗ ಕುಂತಿಯು ಅವನನ್ನು ಸಮಾಧಾನಪಡಿಸಿ ತನ್ನ ಮಗನನ್ನು ಕಳುಹಿಸುವುದಾಗಿ ತಿಳಿಸುತ್ತಾಳೆ. ಭೀಮನು ಸಂತೋಷದಿಂದ ಬಂಡಿ ಅನ್ನದೊಂದಿಗೆ ಹೊರಡುತ್ತಾನೆ. ಆಗ ಉರ ಜನರೆಲ್ಲಾ ಬೆರಗಿಸಿಂದ ನೋಡುತ್ತಾರೆ....)





ಪುರದೊಳಗೆ ಭಿಕ್ಷಾನ್ವದಿಂದೆ
 ವರು ಮಹಾಪಂಡಿತರು ನಿರ್ಧಾನ
 ಪುರಷರವರೊಳಗೊಬ್ಬನನು ನಮ್ಮಾರ ದಾನವನ |
 ಪರಿವಿಡಿಯ ಭೋಜನಕೆ ತದ್ವಾ
 ಸುರನ ತಾಯೋಟ್ಟಳು ಗಡೇನ
 ಜ್ಞರಿಯೆನುತ ಪವನಜನ ಮುತ್ತಿತು ನೋಟಿಕರ ನೆರವಿ ॥೧॥
 ಹೌರಜನಪ್ಯೇತರಲು ಬಂಡಿಯ
 ನೂರ ಹೊರವಂಡಿಸಿದನೆಲ್ಲರು
 ದೂರದಲ್ಲಿರ ಸಾವವನೆ ತಾ ಸಾಕು ದೈತ್ಯನಲಿ |
 ಸಾರ ನೀವೆಂದೆನುತ ಹೂಡಿದ
 ಹೋರಿಗಳ ಹೊಯ್ದಬ್ಬರಿಸಿ ರಣ
 ಧೀರ ಮಾರುತಿ ಮಿಕ್ಕ ಹರಿಸಿದನಸುರನಿದ್ದೇಡೆಗೆ ॥೨॥
 ಎಡೆಯಲೇ ಭಕ್ಷಾದಿಗಳ ಬರಿ
 ಹೆಡಗೆಯುಳಿದವು ಕೊಳೊಳಿದ್ದಾವ
 ಹೊಡೆದು ಸುರಿದನು ಹಾಲುತುಪ್ಪದ ಹರವಿಯೋಜಿಯಲಿ |
 ಕುಡಿದು ಪಕ್ಕಲೆ ನೀರನೊಯ್ಯನೆ
 ನಡೆಸಿ ತಂದನು ಕಂಡು ದನುಜನ
 ನುಡಿದನೆಲಪೋ ಕುನ್ನಿ ಕೊಳಿದೆ ತಿನ್ನು ಬಾರೆನುತ ॥೩॥
 ಎರಡು ಕೈಯನು ಬಲಿದು ಮುಷ್ಟಿಯೊ
 ಳೆರಗಿದನು ಖಳ ಚೆನ್ನನೇನೇಂ
 ದರಿಯನಿತ್ತಲು ಭೀಮ ಬಲುದುತ್ತಾಗಳ ತೋಟಿಯಲಿ |
 ಮರನ ಮುರಿದರಗಿದರೆ ಪುನರಷಿ
 ಮುರಿದು ನೋಡಿದು ಬಹೆನು ನಿಲ್ಲಿನು
 ತರೆಗೆಲಸ ಪೂರ್ವೇಸಲೆಂದನು ನಗುತ ಕಲಿಭೀಮ ॥೪॥

ಹಿಡಿದರೊಬ್ಬರನೊಬ್ಬರದಲ್ಲಿ
 ಹೊಡೆದು ಹಿಂಗಿದರುಲಿದು ಹೆಮ್ಮೆರ
 ನುಡಿಯೆ ಹೊಯ್ದಾಡಿದರು ತಿವಿದರು ತೋಳು ಬಲುಹಿನಲ್ಲಿ |
 ಕೊಡಹಿದನು ಕಲಿಭೀಮನವನು
 ಗ್ರಡದ ಸತ್ಯದಿಯುಂಡ ಕೊಳಿನ
 ಕಡುಹ ತೋರೆಂದೊರಲಿ ತುಡುಕಿದನನಿಲನಂದನನ ॥೫॥

ಸಿಕ್ಕಿದನು ಕಲಿಭೀಮನನೆ ಕೈ
 ಯಿಕ್ಕೆ ಕೊಟ್ಟನು ಮೈಯನಸುರನ
 ಹೊಕ್ಕು ತಿವಿದನು ತಿರುಗಿ ಬದಿಯಲು ನುಗ್ಗಿ ನುಸಿಯಾಗೆ |
 ಬಿಕ್ಕುಳಿಯ ತಾಳಿಗೆಯ ಮೂಗಿನೊ
 ಹೊಕ್ಕು ರುಧಿರದ ಧಾರೆ ಬಿಗಿದುರೆ
 ದೊಕ್ಕುರಿಸಲಸು ನೀಗಿತಸುರನ ತನುವ ನಿಮಿಷದಲ್ಲಿ ॥೬॥

ಗದುಗಿನ ನಾರಣಪ್ಪ

ಗದುಗಿನ ನಾರಣಪ್ಪ

ಕನಾಟಕದ ರಾಜ್ಯದ ಈಗಿನ ಗದಗ ಜಿಲ್ಲೆಯ ಗದಗ ತಾಲ್ಲೂಕಿನಲ್ಲಿ ಕೋಳಿವಾಡ ಎಂಬುದು ಒಂದು ಉಳಿ. ಅಲ್ಲಿ ಹದಿನ್ಯೇದನೆಯ ಶತಮಾನದಲ್ಲಿ ಬಾಳಿದವನು ಗದುಗಿನ ನಾರಣಪ್ಪ. ಈತನು ಗದುಗಿನ ವೀರನಾರಾಯಣ ದೇವರ ಪರಮ ಭಕ್ತನಾಗಿದ್ದನು. ಸಂಸ್ಕೃತದಲ್ಲಿ ವೇದವ್ಯಾಸನು ರಚಿಸಿದ ಮಹಾಭಾರತದ ಮೊದಲ ಹತ್ತು ಪವರ್ಗಳ ಕಥೆಯನ್ನು ಆಯ್ದುಕೊಂಡು ಇವನು ಕನ್ನಡದಲ್ಲಿ ಮಹಾಕಾವ್ಯವನ್ನು ರಚಿಸಿದನು. ಭಾಮಿನೀ ಷಟ್ಪದಿಯಲ್ಲಿರುವ ಆ ಕೃತಿಗೆ ‘ಕಣಾಟ ಭಾರತ ಕಥಾ ಮಂಜರಿ’ ಎಂದು ಹೆಸರಿಟ್ಟಿದ್ದಾನೆ. ಅದರಲ್ಲಿ ನಾರಣಪ್ಪನು ತನ್ನನ್ನು ‘ಕುಮಾರವ್ಯಾಸ’ ಎಂದು ಕರೆದುಕೊಂಡಿದ್ದಾನೆ. ಆದುದರಿಂದ ಅದಕ್ಕೆ ‘ಕುಮಾರ ವ್ಯಾಸ ಭಾರತ’ ಎಂದೂ ಹೆಸರಿದೆ. ‘ಗದುಗಿನ ಭಾರತ’ ಎಂದೂ ಕರೆಯಲಾಗುವ ‘ಕಣಾಟ ಭಾರತ ಕಥಾ ಮಂಜರಿ’ಯ ಆದಿ ಪವರ್ ಹತ್ತನೇ ಸಂಧಿಯಿಂದ ಈ ಭಾಗವನ್ನು ಆಯ್ದುಕೊಳ್ಳಲಾಗಿದೆ.

ಚಟುವಟಿಕೆಗಳು

ಇಯ್ಯು ಬರೆಯಿರಿ

ಕೆಳಗೆ ಕೊಡಲಾದ ಆಶಯಕ್ಕೆ ಸಮಾನವಾದ ಭಾಗವನ್ನು ಕಾವ್ಯದಿಂದ ಇಯ್ಯು ಬರೆಯಿರಿ.

- ಭೀಮನೂ ಬಕಾಸುರನೂ ಒಬ್ಬರನೊಬ್ಬರು ಹಿಡಿದುಕೊಂಡು ಎದೆಗೆ ಗುಡ್ಡಿ ಹಿಂದಕ್ಕೆ ಸರಿದರು. ಬೊಬ್ಬಿಡುತ್ತಾ ಮರಗಳನ್ನು ಕತ್ತು ಅವು ಮುರಿಯುವ ವರೆಗೆ ತಮ್ಮ ತೋಳಶಕ್ತಿಯಿಂದ ಕಾದಾಡಿದರು.

- “ನೀವೆಲ್ಲರೂ ದೂರ ಸರಿಯಿರಿ” ಎನ್ನುತ್ತಾ ಪರಾಕ್ರಮಿಯೂ ವಾಯುವಿನ ಮಗನೂ ಆದ ಭೀಮನು ಎತ್ತುಗಳಿಗೆ ಹೊಡಿದನು. ಸಂಭ್ರಮದಿಂದ ಬಂಡಿಯನ್ನು ರಾಕ್ಷಸನಿದ್ದ ಕಡೆಗೆ ನಡೆಸಿದನು.
- ರಾಕ್ಷಸನಾದ ಬಕನು ತನ್ನ ಎರಡೂ ಕೆಗಳನ್ನು ಮುಷ್ಣಿ ಹಿಡಿದು ಭೀಮನ ಬೆಸ್ಸಿಗೆ ಗುಡ್ಡಿದನು. ಆದರೆ ಉಟ ಮಾಡುವ ಭರದಲ್ಲಿದ್ದ ಭೀಮನಿಗೆ ಅದು ಗೊತ್ತಾಗಲೇ ಇಲ್ಲ.

- ಭೀಮನು ದಾರಿಯ ಮಡ್ಡದಲ್ಲಿಯೇ ಹೆಡಗೆಗಳಲ್ಲಿದ್ದ ಭಕ್ತ್ಯಾದಿಗಳನ್ನು ತಿಂದು ಮುಗಿಸಿದನು. ಸಾಲಾಗಿ ಇರಿಸಿದ್ದ ಕೊಡಗಳಿಂದ ಹಾಲು ಮತ್ತು ತುಪ್ಪವನ್ನು ಸುರಿದುಕೊಂಡು ಬಂಡಿಯಲ್ಲಿದ್ದ ಅನ್ನದ ಅಥವಾದಷ್ಟನ್ನು ತಿಂದನು.

□ ಪದಗಳನ್ನು ವಿಂಗಡಿಸಿ ಬರೆಯಿರಿ

- ಪುರುಷರವರೋಳಗೊಬ್ಬನನು – ಪುರುಷರು + ಅವರೋಳಗೆ + ಒಬ್ಬನನು
- ಹರಿಸಿದನಸುರನಿದ್ದೆಡೆಗೆ –
- ಬೆನ್ನನೇನೆಂದರಿಯನಿತ್ತಲ –
- ಕಲಿಭೀಮನವನುಗ್ಗಡದ –
- ಬಲುದುತ್ತುಗಳ –
- ನಿಲ್ಲಿನುತರೆಗೆಲೆಸ –

- ಕೆಳಗಿನ ಪಟ್ಟಿಯನ್ನು ಗಮನಿಸಿರಿ.

ವಿಂಗಡಣೆ	ಸಂಧಿ	ಬದಲಾವಣೆ
ಮಳೆ + ಕಾಲ	ಮಳೆಗಾಲ	ಕ ಗ
ಮೈ + ತೊಳೆ	ಮೈದೊಳೆ	ತ ದ
ಕಣ್ಣ + ಪನಿ	ಕಂಬನಿ	ಪ ಬ

ಇಲ್ಲಿ ಪದಗಳು ಸಂಧಿಯಾಗುವಾಗ ‘ಕ’ ಕಾರದ ಜಾಗದಲ್ಲಿ ‘ಗ’ ಕಾರ ಬಂದಿದೆ ‘ತ’ ಕಾರದ ಜಾಗದಲ್ಲಿ ‘ದ’ ಕಾರ ಬಂದಿದೆ. ‘ಪ’ ಕಾರದ ಜಾಗದಲ್ಲಿ ‘ಬ’ ಕಾರ ಬಂದಿದೆ. ಹೀಗೆ ಬಂದು ಅಕ್ಷರದ ಜಾಗದಲ್ಲಿ ಮತ್ತೊಂದು ಅಕ್ಷರ ಬರುವ ರೀತಿಗೆ ‘ಅದೇಶ ಸಂಧಿ’ ಎನ್ನುತ್ತಾರೆ.

□ ಪ್ರಶ್ನೆ ತಯಾರಿಸಿ

ಕೆಳಗೆ ಕೊಡಲಾದ ಗದ್ದಭಾಗವು ಉತ್ತರವಾಗಿ ಬರುವಂತೆ ಸೂಕ್ತವಾದ ಪ್ರಶ್ನೆಗಳನ್ನು ತಯಾರಿಸಿರಿ.

- ಭೀಮನು ರಾಕ್ಷಸನಿಗೆ ಸುಲಭದಲ್ಲಿ ಸಿಕ್ಕುವವನಂತೆ ಕೈಕೆಳಗೆ ಮಾಡಿ ಮೈಯನ್ನು ಕೊಟ್ಟನು. ಆದರೆ ಘಕ್ಕನೇ ವೇಗವಾಗಿ ನುಗ್ಗಿದನು. ಅವನ ಪಕ್ಕಲುಬುಗಳೇ ಪ್ರಡಿಪ್ರಡಿಯಾಗುವಂತೆ ತಿವಿದನು.

- “ನಮ್ಮ ಉರಿನಲ್ಲಿ ಐದು ಮಂದಿ ಕಡುಬಡವರಾದ ಮಹಾಪಂಡಿತರಿದ್ದಾರಂತೆ. ಅವರಲ್ಲಿ ಒಬ್ಬನನ್ನು ಈದಿನ ಸರದಿಯಲ್ಲಿ ರಾಕ್ಷಸನಿಗೆ ಆಹಾರವಾಗುವಂತೆ ತಾಯಿ ಕೊಟ್ಟಳೆಂತೆ. ಇದೇನಾಶ್ಚಯಂ !” ಎನ್ನುತ್ತೆ ಪಕಚಕ್ರ ನಗರದ ಜನಸಮಾಹ ನೋಡುತ್ತಾ ನಿಂತಿತು.

- ಕೊಪ್ಪರಿಗೆಯಲ್ಲಿದ್ದ ನೀರನ್ನು ಎತ್ತಿ ಕುದಿದ ಭೀಮನು ಬಂಡಿಯನ್ನು ವೇಗವಾಗಿ ನಡೆಸಿಕೊಂಡು ಬಂದನು. ರಾಕ್ಷಸನ ಬಳಿಯಲ್ಲಿ ನಿಂತುಕೊಂಡು “ಎಲವೋ ಹನ್ನಿ, ಕೂಡು ಈ ಬಂಡಿಯಲ್ಲಿದೆ ತಿನ್ನ ಬಾ” ಎಂದು ಕರೆದನು.
- ಭೀಮನು ಬಲವಾಗಿ ತಿವಿದಾಗ ಬಕಾಸುರನ ಗಂಟಲಿನಲ್ಲಿ ಬಿಕ್ಕಳಿಗೆ ಅರಂಭವಾಯಿತು. ಮೂಗಿನಲ್ಲಿ ರಕ್ತದ ಧಾರೆ ಹರಿಯಿತು. ಅವನ ಪ್ರಾಣ ಪಕ್ಕಿಯು ಅವನನ್ನು ಬೀಷ್ಟು ಹಾರಿಹೋಯಿತು.

□ ಉತ್ತರ ಬರೆಯಿರಿ

- ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
- ಭೀಮನು ಬಂಡಿಯನ್ನು ಪುರದಿಂದ ಹೊರಕ್ಕೆ ನಡೆಸುವ ಮೊದಲು ನಡೆದ ಫಟನಿಗಳೇನು?
 - ಭೀಮನು ಬಕಾಸುರನೊಂದಿಗೆ ಹೇಗೆ ಹೋರಾಡಿದನು?
 - ಪುರದಿಂದ ಹೊರಟ ಭೀಮನು ಏನೇನು ಮಾಡಿದನು?

□ ಪಾತ್ರಚಿತ್ರಣ ಮಾಡಿರಿ

- ಬಂಡಿ ಅನ್ನದೊಂದಿಗೆ ಬಂದು ಭೀಮನು ಬಕಾಸುರನನ್ನು ಕೊಂಡ ಪರಾಕ್ರಮಿಯಲ್ಲವೇ? ಅವನ ಪಾತ್ರ ಈ ಕಾವ್ಯಭಾಗದಲ್ಲಿ ಹೇಗೆ ಮೂಡಿಬಂದಿದೆ ಎಂದು ಅವಲೋಕಿಸಿ ಅವನ ಪಾತ್ರ ಚಿತ್ರಣ ಮಾಡಿರಿ.

□ ವಾಚನ ಮಾಡಿರಿ

- ಈ ಕಾವ್ಯಭಾಗವನ್ನು ಸಹಪಾಠಿಗಳೊಂದಿಗೆ ವಾಚನ – ವ್ಯಾಖ್ಯಾನ ಮಾಡಿರಿ.

□ ಪಣೀಂಬಿರಿ

- ಕಾವ್ಯಭಾಗದಲ್ಲಿ ಬಂದಿರುವ ಬಕಾಸುರನ ಪಾತ್ರವನ್ನು ಉಂಟಿಸಿ ಪಣೀಂಬಿರಿ.

ಮರದ ಮಾಯಿ ಮಹಾ ತಾಯಿ

‘ಕಃ ಇಳಿಯಲ್ಲಿ ಎಲ್ಲರೂ ಒಂದೇ’. ಇಲ್ಲಿ ಭೇದಭಾವ ಸಲ್ಲದು. ಆದರೆ ದೀನ-ದಲಿತರ ಮೇಲಿನ ಬಲ್ಲಿದರ ಸವಾರಿ ಅನಾದಿಕಾಲದಿಂದಲೇ ಮುಂದುವರಿಯುತ್ತಿರುವ ಒಂದು ‘ಅಂಟುಜಾಡ್’ ಇದರಿಂದ ಪ್ರಪಂಚ ಮುಕ್ತವಾಗಬೇಕು.

ಒಂದಾನೊಂದು ಕಾಲದಲ್ಲಿ ಒಂದಾನೊಂದು ಹಳ್ಳಿಯ ಕೊನೇ ಓಟಿಯ ಕೊನೇ ಮನೆಯಲ್ಲಿ ಬಡ ತಾಯಿ, ಮಗ ಇದ್ದರು. ಬಡತನ ಅಂದರೆ ಅಷ್ಟಿಷ್ಟಲ್. ಸಾಲದ್ದಕ್ಕೆ ತಾಯಿ ಜಡ್ಣಾಗಿ ವುಲಗಿದ್ದಳು. ವಾಗ ಬಲರಾವನಿಗೆ ಏನು ಮಾಡಬೇಕೆಂದು ದಿಕ್ಕೇ ತೋಚದಾಯ್ತು. ದುಡಿದೇನೆಂದರೆ ಇದ್ದೊಂದು ಎಕರೆ ಹೊಲವನ್ನು ಸಾವಾರನಲ್ಲಿ ಅಡವಿಟ್ಟು ಸಾಲ ತಂದಿದ್ದ. ಕೂಲಿಯ ಮಾಡೇನೆಂದರೆ ಉಂಟಿನಲ್ಲಿ ಕೆಲಸ ಹೊಡಬಲ್ಲ ಸಾವಾರ ಒಬ್ಬನೇ. ಅವನೋ ಜಿಪ್ಪುಣ ಮತ್ತು ದುಡಿಗೆ ದುಡಿಡುವ ಬಡ್ಡಿಯವ. ತಾಯಿಯ ಜಡ್ಣಿಗೆ ಮದ್ದಿರಲಿ, ಅವಳಿಗೊಂದು ತುತ್ತು ಗಂಜಿಗೂ ಗತಿಯಿಲ್ಲದಾಗಿತ್ತು. ಕಡತ ರೋಣವೇಂದರೆ ಸಾವಾರನೀಂದ ಕಡ ತಂದು ಹಿಂದಿರುಗಿಸಿರಲಿಲ್ಲವಾಗಿ ಅವನು ಪ್ರನಃ ಕೊಡುವುದು. ಅನುಮಾನವೇ ಬೇರೆ ಉಪಾಯವೇ ಇಲ್ಲ. ಹೀಗೆಂದು ಚಂತಿಸುತ್ತ ಪ್ರಯೋಜಿಸೋಣವೆಂದು ಎದ್ದ.

ತಾಯಿ : ಎಷ್ಟೂಂತ ಕೊಟ್ಟನು? ಹಿಂದೆ ಕೊಟ್ಟದನ್ನು ನಾವು ಹಿಂದಿರುಗಿಸಿದ್ದರಲ್ಲವೇ?

ಬಲರಾಮ : ಹಿಂತಿರುಗಿ ಕೊಡಲು ನವ್ವು ಹತ್ತಿರ ಎನಿದೆ? ಇದ್ದ ಹೊಲವನ್ನು ಅವನಲ್ಲೇ ಅಡವಿಟ್ಟಿದಾಯ್ತು. ಇನ್ನು ದೊಂದು ಮನೆ. ಇದರ ಮೇಲೂ ಅವನು ಕಣ್ಣಿಟ್ಟಿದರೆ ಆಶ್ಚರ್ಯವಿಲ್ಲ. ದುಡಿದೇನೆಂದರೆ ಕೆಲಸ ಕೊಡುವ ಪ್ರಣಾತ್ಮಕಿಲ್ಲ. ಏನು ಉರೋ! ಇದೊಂದು ಬಾರಿ ಹಿಟ್ಟನ್ನಂತೂ ಕೇಳ್ತೇನಿ. ಎಂದು ಹೇಳಿ ಬಲರಾವು ಬುಟ್ಟಿ ತಗೊಂಡು ಸಾವಾರನ ಮನೆಗೆ ಹೊರಟು. ಕೋಲು ಹಿಡಿದುಕೊಂಡು ಆಳುಗಳಿಂದ ಅದು ಇದು ಕೆಲಸ ತೆಗೆಯುತ್ತ ನಿಂತಿದ್ದ. ಬಡವರಿಗೆ ಬಲ ಇರೋದಿಲ್ಲ. ಢ್ಯೆರ್ಯುವೂ ಇರೋದಿಲ್ಲ. ಅಲ್ಲವೇ? ಬಲರಾವು

ಹೆದರಿಕೊಂಡೇ ಹೋಗಿ ಸಾವಾರನ ಮುಂದೆ ಬಾಗಿ ನಿಂತ. ಸಾವಾರ ಕೇಳಿದ:

ಸಾವಾರ : ಏನಯ್ಯಾ ಬಲರಾಮ ಮತ್ತೆ ಬಂದೆ?

ಬಲರಾಮ : ತಾಯಿ ಜಡ್ಣಾಗಿ ಮಲಗಿದ್ದಾಳೆ, ಒಂದು ಪಾವು ಹಿಟ್ಟು ಕಡ ಕೊಟ್ಟರೆ ಗಂಜೇನಾದರೂ ಕುದಿಸಬಹುದು.

ಸಾವಾರ : ಹೌದಯ್ಯ, ಕಡ ಅಂತ ಕೊಟ್ಟದನ್ನು ಎಂದಾದರೂ ಹಿಂದಿರುಗಿಸಿ ಕೊಟ್ಟಿದ್ದೀಯ?

ಬಲರಾಮ : ವಾಪಸ್ ಮಾಡ್ತೀವಿ.

ಸಾವಾರ : ಹಿಟ್ಟು ಕೊಡೋಣ. ಒಂದು ವಾರ ಮುಗಿದ ಮೇಲೆ ಹತ್ತು ಪಾವು ಹಿಟ್ಟು ಕೊಡಬೇಕು. ತಪ್ಪಿದರೆ ಹಿತ್ತಲು ಸಮೇತ ನಿನ್ನ ವನೆ ಬರೆದುಕೊಡಬೇಕು. ಒಟ್ಟಿಗೆಯೋ? ಒಟ್ಟಿಗೆ ಇದ್ದರೆ ತಗೊಂಡು ಹೋಗು.

(ಒಂದು ಪಾವು ಹಿಟ್ಟಿಗೆ ಹಿತ್ತಲು ಸಮೇತ ಮನೆ ಬರೆದು ಕೊಡುವುದು ಅಂದರೆ ದುಬಾರಿಯಾಯಿತು. ಆದರೇನು ಮಾಡುವುದು? ತಾಯಿಯ ಜೀವವೂ ಮುಖ್ಯ ಅಲ್ಲವೇ? ಅಂತ ಯೋಚಿಸಿ)

ಬಲರಾಮ : ಅಯ್ಯು ಸ್ವಾಮೀ ಕೊಡಿ.

ಎಂದು ಹೇಳಿ, ಸಾವಾರನೀಂದ ತನ್ನ ಬುಟ್ಟಿಯಲ್ಲಿ ಒಂದು ಪಾವು ಹಿಟ್ಟು ಹಾಕಿಸಿಕೊಂಡು ಮನೆಗೆ ನಡೆದ.

ಇಂತೀ ರೀತಿಯಲ್ಲಿ ಬಲರಾವು ಬುಟ್ಟಿಯಲ್ಲಿ ಹಿಟ್ಟು ತಗಂಡು ಬರುತ್ತಿರಲಾಗಿ ಮಾಯದ ಗಳಿ

ಬೀಸಿತು. ತರುವರ ತೂಗಾಡಿ, ತರಗೆಲೆ ಹಾರಾಡಿ, ಬುಟ್ಟಿಯಲ್ಲಿಯ ಹಿಟ್ಟು ಧೂಳಿನೊಂದಿಗೆ ಒಂದಾಗಿ ಹಾರಿಹೋಯಿತು! ಬಲರಾಮನಿಗೆ ರುದ್ರಕೋಪ ಬಂತು. ಅಷ್ಟರಲ್ಲಿ ಚೆಂಡೆ, ಮೃದಂಗ, ಜೋಲು, ತಾಳಗಳ ದನಿ ಕೇಳಿಸಿ, ನೋಡಿದರೆ ವಾಯುವೇಗದಲ್ಲಿ ರಭಸದಿಂದ ಬರುತ್ತಿದ್ದಾರೆ! ರಥ ಎಳಿವ ಕುದುರೆಗಳು, ರಥದಲ್ಲಿ ವಾಯುದೇವರು, ಅವನ ಸಾರಧಿ ಕಂಡರು. ಬಿರುಗಾಳಿಯ ರಭಸಕ್ಕೆ ಬಲರಾಮ ತತ್ತರಿಸಿಹೋದ. “ಎಲಾ ಎಲಾ ಒಬ್ಬರ ನಗಿಸಿ ಒಬ್ಬರ ಅಳಿಸುವ ಇಬ್ಬಂದಿಕಾರ ಗಾಳಿಯೇ ಎಷ್ಟು ನಿನ್ನ ಸೊಕ್ಕು!”

ಎಂದು ಹೇಳುತ್ತೇ ಇವನೂ ವಾಯುದೇವರ ರಥದ ಬೆನ್ನಹತ್ತಿ ಓಡತೋಡಗಿದ. ವಾಯುದೇವರ ರಥ ಬೆಟ್ಟಹತ್ತಿಹತ್ತಿ ಹಳ್ಳಕೊಳ್ಳ ಇಳಿದು ನೀರುನಿಡಿ ದಾಟ ಓಡಿದರೆ ಇವನೂ ಓಡಿದ. ವಾಯುದೇವರು ಹಿಂದಿನಿಂದ ಓಡಿಬಿರುತ್ತಿರುವ ಬಲರಾಮನನ್ನು ನೋಡಿ ಬೆಟ್ಟದ ಬಳಿ ರಥವ ನಿಲ್ಲಿಸಿ-

ವಾಯುದೇವ : ಅದ್ದಾಕೆ ಈ ಬಾಲಕ ಹೀಗೆ ನಮ್ಮೊಂದಿಗೆ ಓಡೊಡಿ ಬರುತ್ತಿದ್ದಾನೆ? ಅಗೋ ಇಲ್ಲಿಗೆ ಬಂದ ಅವನನ್ನು ವಿಚಾರಿಸು ಎಂದು ಸಾರಧಿಗೆ ಹೇಳಿದ.


ಸಾರಧಿ : ಅಯ್ಯಾ ಬಾಲಕ, ನೀನ್ನಾಕೆ ನಮ್ಮೊಂದಿಗೆ ಸ್ವಧೇಗ ಇಳಿದಂತೆ ಓಡಿ ಬರುತ್ತಿರುವೆ?

ಬಲರಾಮ : ಸ್ವಾಮಿ, ನಾನು ಬಡವ, ನನ್ನ ತಾಯಿ ಜಡ್ಡಾಗಿ ಮಲಗಿದ್ದಾಳೆ. ಒಂದಷ್ಟು ಹಿಟ್ಟು ಕಡ ತಂದು ತಾಯಿಗೆ ಗಂಜಿಯಾದರೂ

ಹುದಿಸಿ ಹಾಕೋಣವೆಂದರೆ ನೀವಿದ್ದೀರಲ್ಲ, ನಿಮ್ಮ ಓಟದ ರಭಸಕ್ಕೆ ನನ್ನ ಬುಟ್ಟಿಯ ಹಿಟ್ಟೆಲ್ಲ ಹಾರಿಹೋಯಿತು. ಈಗ ನನ್ನ ತಾಯಿಯ ಗತಿಯೇನಾಗಬೇಕು? ನೀವೇ ಹೇಳಿ, ಸಾವಾರನ ಸಾಲ ಹೇಗೆ ತೀರಿಸಬೇಕು?

ವಾಯುದೇವರಿಗೆ ಕರುಣೆ ಬಂತು. ‘ಅಯ್ಯ ಮನು’ ಎಂದು ಹೇಳುತ್ತ ಬಲಗೈ ಬಾಚಿದಾಗ ಅವರ ಕೈಗೆ ಬಂದು ತೆಗಿನ ಸಸಿ ಬಂತು.

ವಾಯುದೇವ : ಇಗೋ ಈ ಸಸಿ ಇಡೆಯಲ್ಲ, ಇದನ್ನು ನಿನ್ನ ಹಿತ್ತಿಲಲ್ಲಿ ನೆಡು, ಅದು ದೊಡ್ಡದಾಗಿ ಬೆಳಿದೊಡನೆ ಅದನ್ನು ಹತ್ತಿ ಹೋಗು. ಅಲ್ಲೇ ಮಂದ ದೇವತೆ ಇರುತ್ತಾಳೆ. ಅವಳಲ್ಲಿ ನಿನಗೇನು ಬೇಕೊ ಅದನ್ನು ಕೇಳಿಕೊ ಕೊಡುತ್ತಾಳೆ ಎಂದು ಹೇಳಿ ಸಸಿಯನ್ನು ಅವನ ಕೈಗಿಟ್ಟ ವಾಯು ದೇವರು ತಮ್ಮ ಪ್ರಯಾಣವನ್ನು ಮುಂದುವರಿಸಿದರು. ಬಲರಾಮ ಸಸಿ ತಗೊಂಡು ಮನಿಗೆ ಬಂದ.



ತಾಯಿಗೆ ವಾಯುದೇವರು ಕೊಟ್ಟ ಸಸಿಯನ್ನು ತೋರಿಸಿ ಉತ್ಸಾಹಗೊಂಡ. ಹಿತ್ತಲಿಗೆ ಬಂದು ಸಸಿ ನೆಟ್ಟಪಾಕಿದ್ದೇ ತಡ ಅದು ಕೂಡಲೇ ಸಣ್ಣ ಗಿಡವಾಗಿ, ಅಗಲೇ ಮರವಾಗಿ ಬೆಳೆಯತೋಡಗಿತು. ಇವನು ಮರ ಹತ್ತಿದ. ಮರ ಎತ್ತರೆತ್ತರ ಬೆಳೆಯಿತು. ಕೆಳಗಡೆ ತಾಯಿ ಅಶ್ವಯರ್ಹಪಡುತ್ತ ನಿಂತಳು.

ಮರದ ತುದಿಯಲ್ಲಿಂದು ಪ್ರೋಟರೆಯಲ್ಲಿ ಒಬ್ಬ ಹಸಿರು ದೇವತೆ ನಗುತ್ತ ಕೂತಿದ್ದಳು. ಅವಳ ಕ್ಯೇಯಲ್ಲಿ ಬಲರಾಮನ ಹಿಟ್ಟಿನಬುಟ್ಟಿಯಿತ್ತು. ಬಲರಾಮ ಕ್ಯೇಮುಗಿದು ಕೇಳಿದ:

ಬಲರಾಮ : ವಾಯುದೇವರ ಅಪ್ಪಣಿಯಂತೆ ನಿನ್ನ ದರ್ಶನಕ್ಕೆ ಬಂದಿದ್ದೇನೆ ತಾಯಿ.

ದೇವತೆ : ಈ ಬುಟ್ಟಿ ನಿನ್ನದಲ್ಲವೇ?

ಬಲರಾಮ : ಹೌದು ತಾಯಿ.

ದೇವತೆ : ಇದನ್ನು ಈ ಮರದ ನೀರಳಿನಲ್ಲಿಟ್ಟು ನಿನಗೇನು ಬೇಕೋ ಅದನ್ನು ಕೇಳಿಕೊ, ಆದರೆ ದಿನಾಲೂ ಮರದ ಬೇರಿಗೆ ನೀರು ಹಾಕುವುದನ್ನು ಮಾತ್ರ ಮರೆಯಬೇಡ ಹೋಗು ಎಂದು ಬುಟ್ಟಿ ಕೊಟ್ಟು ಮಾಯವಾದಳು. ಬಲರಾಮ ಇಳಿದು ಬಂದು ಇನ್ನೂ ಅಶ್ವಯರ್ಹದಲ್ಲಿಯೇ ನಿಂತಿದ್ದ ತಾಯಿಯನ್ನು ಮರದ ನೀರಳಲ್ಲಿ ಕೂರಿಸಿ, ಬುಟ್ಟಿಯನ್ನು ವುಂದಿಟ್ಟು ಕೊಂಡು ನಮಸ್ಕರಿಸಿ ಕೇಳಿದ.

ಬಲರಾಮ : ಮರದ ಮಾಯೀ ಮಹಾ ತಾಯೀ ನನ್ನಪ್ರವೇಶ ಹಸಿವೆ ಹಿಂಗಿ ಜಡ್ಣ ವಾಸಿಯಾಗುವಂಥ ಗಂಜಿ ಕೊಡು. ಹಿಂಗಿ ಕೇಳಿದ್ದೇ ಅಯ್ಯು ಗಂಜಿ ತುಂಬಿದ ಪಾತ್ರ ಬುಟ್ಟಿಯಲ್ಲಿ ಕಾಣಿಸಿಕೊಂಡಿತು. ತಾಯಿ ಮರಕ್ಕೆ ಕ್ಯೇಮುಗಿದು ಗಂಜಿ ಕುಡಿದಳು. ಮಿಕ್ಕುದನ್ನು ಮಗನೂ ಕುಡಿದ. ಇಬ್ಬರೂ ತೃಪ್ತಿರಾದರು. ತಾಯಿಯ ಜಡ್ಣ ವಾಸಿಯಾಯ್ತು. ಬಲರಾಮ ಇನ್ನೊಮ್ಮೆ ಕ್ಯೇ ಮುಗಿದು ಕೇಳಿದ.

“ಮರದ ಮಾಯೀ ಮಹಾತಾಯೀ ಸಾವ್ಯಾರರಿಗೆ ಕೊಡೋದಕ್ಕೆ ಹತ್ತು ಪಾಪು ಹಿಟ್ಟ್ಯೂ ಕೊಡು.” ಕೂಡಲೇ

ಬುಟ್ಟಿಯಲ್ಲಿ ಹತ್ತು ಪಾಪು ಹಿಟ್ಟ್ಯೂ ಬಂತು. ಸಾವ್ಯಾರರಿಗೆ ಕೊಟ್ಟು ಬತ್ತಿಗೇನೆಂದು ಹೇಳಿ ಹಿಟ್ಟ್ಯೂ ತಗೊಂಡು ಹೋದ.

ಸಾವ್ಯಾರನ ಮನೆಯಲ್ಲಿ ಆಳುಗಳು ಅದು ಇದು ಕೆಲಸ ಮಾಡುತ್ತಿದ್ದರು. ಸಾವ್ಯಾರ ಉಸ್ತುವಾರಿ ಮಾಡುತ್ತಿದ್ದ. ಅಷ್ಟರಲ್ಲಿ ಬಲರಾಮ ಹತ್ತು ಪಾಪು ಹಿಟ್ಟ್ಯೂನ್ನು ಜೀಲದಲ್ಲಿ ಹಾಕಿಕೊಂಡು ಬಂದದ್ದನ್ನು ನೋಡಿ ಚಕೆತನಾದ.

ಸಾವ್ಯಾರ : ಏನಯ್ಯಾ ಇಷ್ಟು ಬೇಗ ಬಂದೆ? ಬಲರಾಮ: ಕಡ ಒಯ್ದು ಹಿಟ್ಟ್ಯೂನ್ನು ಹಿಂದಿರುಗಿಸಲು ಬಂದೆ ಸ್ವಾಮಿ.

ಸಾವ್ಯಾರ : ಹಿಟ್ಟ್ಯು ವಾಪಸ್ಸು ಕೊಡ್ಡಿಯಾ? ಏನಯ್ಯಾ ಸೂರ್ಯ ಇವತ್ತು ಪಶ್ಚಿಮದಲ್ಲಿ ಹುಟ್ಟಿದ ಹಾಗಿದೆ! ಏನಾದರೂ ನಿಧಿ ಸಿಕ್ಕತೇ?

ಬಲರಾಮ : ಇಲ್ಲ ಸ್ವಾಮಿ, ವಾಯುದೇವರು ವರಕೊಟ್ಟರು.

ಸಾವ್ಯಾರ : ವಾಯುದೇವ? ಅವನ್ಯಾರಯಾ? ದೇವರ್ಯಾರಾದರೂ ವರ ಕೊಟ್ಟಿದ್ದರೆ ಶ್ರೀಮಂತನಾದ ನನಗೇ ವೋದಲು ಕೊಡ್ಡಿದ್ದ. ನನ್ನ ಬಿಟ್ಟು ದರಿದ್ರನಾದ ನಿನಗೆ ಹ್ಯಾಗೆ ಕೊಟ್ಟಿ ಅವನು?

ಬಲರಾಮ : ಗೊತ್ತಿಲ್ಲ ಸ್ವಾಮಿ. ಹತ್ತು ಪಾಪು ಹಿಟ್ಟಿದೆ. ಇಟ್ಟಿದ್ದೇನೆ. ಅಮ್ಮ ಕಾಯ್ತಾಳಿ ಬತ್ತಿಗೇನಿ ಅಂತ ಹೇಳಿ ಬಲರಾಮ ಹೋಗಿಬಿಟ್ಟು. ಶ್ರೀಮಂತ ಅಸೂಯಿಯಿಂದ ಉರಿಯತ್ತ ಕಾಲಿನಿಂದ ನೆಲ ಒದ್ದು ಶತಪಥ ಶಿರುಗುತ್ತ ಪರಿತಪಿಸಿದ. ಆ ದಿನ ಅನ್ವಾಹಾರ ನಿದ್ರೆ ನೀರು ಬಿಟ್ಟು ದವಡೆಯಲ್ಲಿ ಸಿಕ್ಕಿಸ್ತಿಟ್ಟು ಕೊಂಡು ಅಗಿಯುತ್ತ ವುಲಗಿದ. ಬೆಳಿಗೆದ್ದವೇ ಆಳುಗಳನ್ನಟ್ಟಿ ಬಲರಾಮ ಹಿಂದಿರುಗಿಸಿದ ಕಡದ ಹಿಟ್ಟಿನ ಮಾಹಿತಿ ತರಿಸಿಕೊಂಡ. ಆ ಕ್ಷೇಣವೇ ತನ್ನ ನರಿಬುಧಿಯನ್ನು ಜಾಗೃತಗೊಳಿಸಿಕೊಂಡು ಹಿಂಗೇ ಬಿಟ್ಟರೆ ಬಂದು ದಿನ ಸಾಲ ಶೀರಸಿ ಹೋಲವನ್ನೂ ಬಿಡಿಸಿಕೊಂಡಾನೆಂದು ದೌಡಾಯಿಸಿ ಬಲರಾಮನ ಗುಡಿಸಲಿಗೆ

- ಹೋದ. ಬಲರಾಮ ಮರದ ಬೇರಿಗೆ ನೀರು ಸುರಿಯುತ್ತಿದ್ದ.
- ಸಾವ್ಯಾರ :** ಏನು ಮಾಡುತ್ತೀದ್ದೀರೂ ಬಲರಾಮ?
- ಬಲರಾಮ :** ವರಕ್ಕೆ ನೀರು ಹಂಯುತ್ತಿದ್ದೇನೆ. ಭಾಯಾರಿಕೆಗೆ ಏನಾದರೂ ಕೊಡಲಾ ಸಾವ್ಯಾರ?
- ಸಾವ್ಯಾರ :** ಎಲಾ ಇವನ ಶ್ರೀಮಂತಿಕೆಯೇ! ಭಾಯಾರಿಕೆಗೆ ಏನು ಕೊಡಲಿ ಅಂತಾನಲ್ಲ? ಎಂದು ಸಾವ್ಯಾರ ಆಶ್ಚರ್ಯಪಟ್ಟಿ ಕೊಂಡು ಹುನ್ನಾರದಿಂದ ಹೇಳಿದ.
- ಸಾವ್ಯಾರ :** ತೆವಲಿಗೆ ಎಲಡಿಕೆ ಕೊಡು ಮಾರಾಯ ಸಾಕು.
- ಬಲರಾಮ ನೀರು ಹಂಯುವುದನ್ನು ನಿಲ್ಲಿಸಿ ಬುಟ್ಟಿಯ ಹತ್ತಿರ ಬಂದು,
- ಬಲರಾಮ :** ಮರದ ಮಾಯೀ, ಮಹಾತಾಯೀ ಎಲಡಿಕೆ ಕೊಡು ಅನ್ನಪುದೇ ತದ ಬುಟ್ಟಿಯಲ್ಲಿ ಬಂದು ದೊಡ್ಡ ಕಟ್ಟು ಎಲೆ, ಪುಷ್ಟಳ ಅಡಿಕೆ, ಸುಣ್ಣ ಕಾಚು ಬಂದವು! ಸಾವ್ಯಾರನಿಗೆ ಆಶ್ಚರ್ಯ ಆನಂದ ಎರಡೂ ಆದವು. ಆಶ್ಚರ್ಯ, ಯಾಕೆಂದರೆ ಬುಟ್ಟಿಯಲ್ಲಿ ನಿಜವಾದ ಎಲಡಿಕೆ ಬಂದವು. ಆನಂದ ಯಾಕೆಂದರೆ ಇನ್ನು ಮುಂದೆ ತಾನು ಅಂದುಕೊಂಡ ಕಾರ್ಯ ಯಶ್ಸಿಯಾಗುತ್ತದೆಂಬ ವಿಶ್ವಾಸದಿಂದ.
- ಸಾವ್ಯಾರ :** ಇದೇನು ಪವಾಡ ಮಾಡಿದೆ ಮಾರಾಯಾ! ವಾಯುದೇವರು ವರ ಕೊಟ್ಟಿ ಅಂತಿದ್ದೆಯಲ್ಲ, ಇದೇನಾ?
- ಬಲರಾಮ :** ಹೌದು.
- ಸಾವ್ಯಾರ :** ಕೇಳಿದ್ದನ್ನೆಲ್ಲಾ ಕೊಡುತ್ತದೆಯೇ ಈ ಬುಟ್ಟಿ?
- ಬಲರಾಮ :** ಓಹೋ.
- ಈಗ ಸಾವ್ಯಾರ ನಗೆಯನ್ನು ಅಭಿನಯಿಸುತ್ತ ಶಬ್ದಗಳಿಗೆ ಸಕ್ಕರೆ ಸವರುತ್ತ ಹೇಳಿದ.
- ಸಾವ್ಯಾರ :** ಅಯ್ಯಾ ಬಲರಾಮ ಮನೆಗೆ ಹತ್ತು ಜನ ಸೆಂಟರು ಬಂದಿದ್ದಾರೆ. ನನ್ನ ಹೆಂಡತಿ ರೋಗಿ, ಅಡಿಗೆ ಮಾಡಲಾಗುತ್ತಿಲ್ಲ. ನಿನ್ನ ಹತ್ತಿರ ಆ ಬುಟ್ಟಿ ಇದೆಯಲ್ಲ ಅದೇ ಆ ವಾಯುದೇವರು ಕೊಟ್ಟಿದ್ದು. ಅದನ್ನು ಬಂದು ತಾಸಿನ ಮಣಿಗೆ ಕೊಟ್ಟಿರು. ಸೆಂಟರ ಉಂಟಾದ ಮೇಲೆ ವಾಪಾಸ್ ಕೊಡುತ್ತೇನೆ.
- ಬಲರಾಮ :** ಆದರೆ ಈ ಬುಟ್ಟಿಯನ್ನು ಇನ್ನೊಬ್ಬರಿಗೆ ಕೊಡಲಾಗದು ಸಾವ್ಯಾರರೇ.
- ಸಾವ್ಯಾರ :** ಅಯ್ಯಾ ಒಬ್ಬರಿಗೊಬ್ಬರು ಸಹಾಯ ಮಾಡದೆ ಬದುಕಲಿಕ್ಕಾಗುತ್ತದ? ನಿನಗೆ ನಾನು ಎಷ್ಟೊಂದು ಸಹಾಯ ಮಾಡಿಲ್ಲವೇ? ಈಗ ನೀನು ಸಹಾಯ ಮಾಡಬೇಕವು. ಬೇಕಾದರೆ ಅಥವಾ ತಾಸಿನಲ್ಲಿ ವಾಪಾಸ್ ಕೊಡ್ದೇನಿ. ಕೊಡು.
- ಸಾವ್ಯಾರನ ವಾದ ಸರಿಯೆನಿಸಿ ಬಲರಾಮ ಬುಟ್ಟಿ ಕೊಟ್ಟಿ, ಸೆಂಟರು ಕಾದಿರುತ್ತಾರೆಂದು ಸಾವ್ಯಾರ ಅವಸರದಲ್ಲಿ ಹೋದ.
- ಅಷ್ಟೇ ಅವಸರದಲ್ಲಿ ಸಾವ್ಯಾರನ ಆಳು ಅದೇ ಬುಟ್ಟಿ ತಗೊಂಡು ವಾಪಾಸ್ ಬಂದ.
- ಆಳು :** ಅಣ್ಣ ಬಲರಾಮ, ನಿನ್ನ ಬುಟ್ಟಿ ಸಾವ್ಯಾರರಲ್ಲಿ ಕೆಲಸ ಮಾಡಲಿಲ್ಲವಂತೆ. ಅದಕ್ಕೇ ಸಾವ್ಯಾರಪ್ರ ಹಿಂದಿರುಗಿ ಕಳಿಸಿದರವ್ವು.
- ಬಲರಾಮ :** ಕೊಡು ಮಾರಾಯ. ಆಗಲೇ ನನ್ನಮೃಣಿಗೆ ಗಂಜಿ ಕೊಡುವ ಸಮಯವಾಯಿತು.
- ಬುಟ್ಟಿ ಕೊಟ್ಟಿ ಸೇವಕ ಅವಸರದಲ್ಲಿ ಮರೆಯಾದ.
- ಬಲರಾಮ ಬುಟ್ಟಿಯನ್ನು ಮರದ ನೆರಳಲ್ಲಿಟ್ಟು –
- “ಮರದ ಮಾಯಿ ಮಹಾತಾಯೀ ಅವಣಿಗೂ ನನಗೂ ಗಂಜಿ ಕೊಡು” ಅಂದ.
- ಬುಟ್ಟಿಯಲ್ಲೇನೂ ಮೂಡಲಿಲ್ಲ. ಗಾಬರಿಯಾದ. ಬುಟ್ಟಿಯನ್ನೇತ್ತಿ ಪರೀಕ್ಷೆಸುತ್ತಿದ್ದಾಗ ತಾಯಿ ಬಂದಳು. ಅವಳು ಕೇಳಿದರೂ ಬುಟ್ಟಿ ಏನನ್ನೂ ಕೊಡಲಿಲ್ಲ. ತಾಯಿ ಬುಟ್ಟಿಯನ್ನು ಪರೀಕ್ಷೆಸಿ ನೋಡಿದಾಗ ಗೊತ್ತಾಯಿತು.

“ಸಾವ್ಯಾರನನ್ನ ನಂಬಿ ಬುಟ್ಟಿ ಕೊಟ್ಟಿದ್ದು ತಪ್ಪ ಕಣಪ್ಪ. ಇದು ನಮ್ಮ ಬುಟ್ಟಿ ಅಲ್ಲ. ಸಾವ್ಯಾರ್ತು ಬೇರೆ ಬುಟ್ಟಿ ಕೊಟ್ಟಿದ್ದಾರೆ. ಹೋಗಿ ಅವರ ಬುಟ್ಟಿ ಕೊಟ್ಟಿ ನಮ್ಮ ಬುಟ್ಟಿ ಜೀವಿದುಕೊಂಡು ಬಾ.”

ಮಾಯಿಯ ಮಾತಿನಂತೆ ಬಲರಾಮ ಸಾವ್ಯಾರನ ಮನೆಗೇನೋ ಬಂದ. “ಕೊಟ್ಟಿವ ಕೋಡಂಗಿ ಇಸಿಕೊಂಡವ ಈರಭದ್ರ” ಅಂತ ಹಿರಿಯರು ಗಾದೆ ಮಾಡಿದ್ದ ಸುಳ್ಳಾದೀತೆ?

ನಾವಂದುಕೊಂಡಂತೆ ಸಾವ್ಯಾರ ಬುಟ್ಟಿ ಕೊಡಲಿಲ್ಲ. ಮಾತ್ರವಲ್ಲ ಅಳುಗಳೋಂದಿಗೆ ನಗಾಡತ್ತ ಬಲರಾಮನನ್ನ ತಲ್ಲಿಬಿಟ್ಟ. ನಿರಾಸೆಯಿಂದ ಹಿಂದಿರುಗಿ ಬಂದು ಮರದ ಬುಡದಲ್ಲಿ ಚಿಂತಿಸುತ್ತ ಕೂತ. ಕೊನೆಗೆ ಪನ್ನಾ ಹೋಳಿಯದೆ “ಮರದ ತಾಯೀ ಮಹಾತಾಯೀ ನೀನೇ ಗತಿ” ಎಂದು ಕೈಮುಗಿದ. ಮನುಷ್ಯ ಬಿಟ್ಟರೂ ಮರ ಕೈಬಿಟ್ಟಿತೇ? ಬಲರಾಮವನ ಮುಂದೊಂದು ಹಲಗೆ ಕಂಡಿತು. ಮರದ ದೇವತೆಯ ‘ಮಗನೇ’ ಎಂಬ ದನಿ ಕೇಳಿಸಿ ನೋಡಿದ. ಮರದ ದೇವತೆ ಪ್ರತ್ಯೇಕ ಖಾಗಿ ಹೇಳಿದಳು.

ದೇವತೆ : ಮಗನೇ ಈ ಹಲಗೆ ತಗೊಂಡು ಟಾಂ ಟಾಂ ಬಾರಿಸುತ್ತ ನಿನಗೆ ಅನ್ಯಾಯವಾದದ್ದನ್ನ ಹೇಳಿ ನ್ಯಾಯ ಬೇಕಂತ ಜನರಲ್ಲಿ ಹೇಳಿಕೊ. ಯಾರೋ ಪ್ರಣಾತ್ಕರು ಮುಂದೆ ಬಂದು ನ್ಯಾಯ ಸಿಗುವಂತೆ ಮಾಡಬಹುದು.

ಈಗ ಅದು ಬಿಟ್ಟು ಬೇರೆ ದಾರಿ ಇಲ್ಲವಲ್ಲ. ಬುಟ್ಟಿ ತಗೊಂಡು ಸಾವ್ಯಾರನ ಮನೆ ಕಡೆಗೆ ಹೊರಟ. ಜನ ಕಂಡ ಕೂಡಲೇ “ನನಗೆ ಸಾವ್ಯಾರ್ತು ಅನ್ಯಾಯ ಮಾಡಿದ್ದಾರೆ. ನನ್ನ ಬುಟ್ಟಿಯನ್ನ ತಗೊಂಡು ಹೋಗಿ ಅದನ್ನಿಟ್ಟುಕೊಂಡು ಬೇರೆ ಬುಟ್ಟಿ ಕೊಟ್ಟಿದ್ದಾರೆ. ನನಗೆ ನನ್ನ ಬುಟ್ಟಿ ಸಿಗೋತನಕ ಬಿಡೋದಿಲ್ಲ” ಎಂದು ಸಾರಿ ಸಾರಿ ಹೇಳಿ ಹಲಗೆ ಬಾರಿಸತೋಡಿದ. ಅಶ್ವಯು!

ಹಲಗೆ ದನಿ ಕೇಳಿಸಿದವರೆಲ್ಲ ಕುಣಿಯತೋಡಿದರು. ಅಡುಗೆ ಮನೆಯಲ್ಲಿದ್ದ ಹೆಂಗಸರು ಅಡುಗೆ ಮಾಡುತ್ತಲೇ, ಪಕ್ಕದ ಹೊಲ ಗದ್ದೆಗಳಲ್ಲಿ ಗೇಯುವವರು ಗೇಯುತ್ತಲೇ, ನೋಡುವವರು, ನೋಡುತ್ತಲೇ ಆಡುವ ಮಕ್ಕಳು ಆಡುತ್ತಲೇ, ಕೋಲಾರುವ ವುದುಕರು ಕೋಲಾರಿಕೊಂಡೇ

ಕುಣಿಯಲಾರಂಭಿಸಿದರು. ಇದರಿಂದ ಮರುಪಾದ ಬಲರಾಮ ಇನ್ನುಷ್ಟು ಜೋರಿನಿಂದ ಬಾರಿಸುತ್ತಾ ಸಾವ್ಯಾರನ ಮನೆಯ ಕಡೆಗೆ ನಡೆದ. ಕುಣಿಯುವ ಜನ ಇನ್ನುಷ್ಟು ರಭಸದಿಂದ ಕುಣಿಯತ್ತ ಕುಣಿಯತ್ತ ಅವನ ಬೆನ್ನುಹತ್ತಿದರು. ಮೆರವಣಿಗೆ ಸಾವ್ಯಾರನ ಮನೆಗೇ ಬಂತು. ಬಲರಾಮ ಹಲಗೆ ಬಾರಿಸುವುದನ್ನ ನಿಲ್ಲಿಸಿ ಕೇಳಿದ.

- | | |
|---------|---|
| ಬಲರಾಮ | : ನನ್ನ ಬುಟ್ಟಿ ನನಗೆ ಕೊಡ್ದಿ ಸಾವ್ಯಾರ್ತೀ. |
| ಜನರು | : ಹೌದು ಹೌದು ಕೊಡ್ದಿ ಸಾವ್ಯಾರ್ತೀ.
(ಆದರೆ ಸಾವ್ಯಾರನಿಗೆ ಹಲಗೆಯ ಮಹಿಮೆ ತಿಳಿದಿರಲಿಲ್ಲ. ಕೊಬ್ಬಿನಿಂದ) |
| ಸಾವ್ಯಾರ | : ಯಾವ ಬುಟ್ಟಿನ ಯಾರ್? ನಿನ್ನ ಬುಟ್ಟಿಯನ್ನ ನಿನಗೆ ಆಗಲೇ ಕೊಟ್ಟಾಗಿದೆ. ಅಗೋ ಆ ಸೇವಕನೇ ಕೊಟ್ಟು ಬಂದ. ಅಲ್ಲವೇನಯಾ? |
| ಸೇವಕ | : ಹೌದು ನನ್ನೊಡೆಯ. |
| ಬಲರಾಮ | : ನನ್ನ ಬುಟ್ಟಿ ಇಟ್ಟೊಂದು ಬೇರೆ ಬುಟ್ಟಿ ಕೊಟ್ಟಿರೋದು. ಸುಳ್ಳ ಹೇಳಬೇಡಿ. ನನ್ನ ಬುಟ್ಟಿ ನನಗೆ ಕೊಟ್ಟರೆ ಸರಿ. ಇಲ್ಲದಿದ್ದರೆ...
(ಈಗ ಸಾವ್ಯಾರನ ಕೊಬ್ಬು ನೆತ್ತಿಗೇರಿತು.) |
| ಸಾವ್ಯಾರ | : ಕೊಡದಿದ್ದರೇನು ಮಾಡುತ್ತೀಯೋ ಬೇಕಾಫ! ಬೆದರಿಕೆ ಹಾಕುತ್ತೀಯೋ ಹೋಗು ಕೊಡೋದಿಲ್ಲ. |
| ಬಲರಾಮ | : ಹೀಗೋ? ಹಾಗಿದ್ದರೆ ಕುಣಿಯಿರಿ ಎಂದು ಹಲಗೆ ಬಾರಿಸತೋಡಿದಿ. ಎಲ್ಲರೂ ಕುಣಿಯತೋಡಿದಿದರು. ಸಾವ್ಯಾರನ ಕೊಬ್ಬು ಹೆಚ್ಚಿದ್ದರಿಂದ ಅವನು ಎಲ್ಲಾರಿಗಿಂತ ಹೆಚ್ಚು ಹಾರಾಡಿ ಕುಣಿಯತೋಡಿದಿ. ದಣಿದವರು ಕುಣಿಯತ್ತಲೇ “ಬಲರಾಮನ ಬುಟ್ಟಿ ಕೊಡಿ ಸ್ವಾಮೀ” ಎಂದು ಗೋಗರೆದರು. ಬಲರಾಮನ ರಭಸ ಹೆಚ್ಚಿದಂತೆ ಇವರು “ಯೋ ಸಾವ್ಯಾರ ಬಲರಾಮವನ ಬುಟ್ಟಿ ಕೊಡಯಾ” ಎಂದು ಕುಣಿದರು. ಇನ್ನೂ ರಭಸ ಹೆಚ್ಚಿ, “ಬಲರಾಮವನ ಬುಟ್ಟಿ |

ಕೊಡ್ದಿರೋ ಇಲ್ಲಾ ನಿನ್ನ ಮನಗೆ ಬೆಂಕ ಇಡೋಣವೇ?” ಎನ್ನತ್ತೆ ಕುಣಿದರು. ಸಾವಾರನ ರೋಗಿ ಹೆಂಡತಿ, “ಅಯ್ಯೋ ಬೇಗ ಬುಟ್ಟಿ ಕೊಡಬಾರದೇ?” ಎಂದು ಕುಣಿದಳು. ಸುಸ್ಥಾಗಿ ಬಿದ್ದು ಎದ್ದು ಕುಣಿದಳು. ಅದೂ ಸಾಕಾಗಿ ಸಾವಾರನ ಕಾಲ ವೇಲೆ ಬಿದ್ದು ಇಂ. ಆಗಲೇ ಸಾವಾರನಿಗೂ ಕುಣಿದು ಕುಣಿದು ಸಾಕಾಗಿತ್ತು. ಜನ ಕುಣಿಯುತ್ತೆ ಸಾವಾರನ ಮೇಲೆ ಏರಿ ಹೋದರು.


ಸಾವಾರ ಕುಣಿಯುತ್ತೆ ಹೇದರಿ ಓಡಿಹೋಗಿ ಬುಟ್ಟಿ ತಂದುಕೊಟ್ಟಿ. ಬಲರಾಮ ನ್ಯಾಯ ಕೊಡಿಸಿದ್ದಕ್ಕೆ ಹಲಗೆ ಬಾರಿಸುವುದನ್ನು ನಿಲ್ಲಿಸಿ ಎಲ್ಲರಿಗೂ ಕೃತಜ್ಞತೆ ಹೇಳಿ ನಮಸ್ಕಾರ ಮಾಡಿ ಮನಗೆ ಹೋದ.

ಈ ಕಥೆ ನಿಜವ್ಯೋ ಸುಳ್ಳೋ ಗೊತ್ತಿಲ್ಲ. ಇಷ್ಟಂತೂ ನಿಜ; ಇದು ನಿಜವಾಗಿ ನಡೆದದ್ದೆಂದು ನಂಬುವವರು ಈಗಲೂ ಇದ್ದಾರೆ. ಅವರ ಪ್ರಕಾರ ಇದು ಸತ್ಯದಷ್ಟೇ ಸತ್ಯವಾದ ಕಥೆಯಂತೆ.

ಡಾ. ಚಂದ್ರಶೇಖರ ಕಂಬಾರ

ಡಾ. ಚಂದ್ರಶೇಖರ ಕಂಬಾರ

ಡಾ. ಚಂದ್ರಶೇಖರ ಕಂಬಾರರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಫೋಡಗೇರಿ ಗ್ರಾಮದಲ್ಲಿ 02-01-1938 ರಂದು ಜನಿಸಿದರು. ತಂದೆ ಬಸವಣಿಪ್ಪ ಕಂಬಾರ, ತಾಯಿ ಬೆನ್ನವ್ವ. ಇವರು ಧಾರವಾಡದ ಕನಾಡಟಕ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿ ಸ್ನಾತಕೋತ್ತರ ಪದವಿ ಹಾಗೂ ಡಾಕ್ಟರೇಟ್ ಪದವಿ ಪಡೆದರು. ಇವರು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾ ಪರಕಾಗಿ ಸೇವೆ ಸಲ್ಲಿಸಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಥಮ ಉಪಕುಲಪತಿಗಳಾಗಿದ್ದರು.



ಜಾನಪದ ವಿದ್ವಾಂಸರಾಗಿ ಪ್ರಸಿದ್ಧರಾದ ಡಾ.ಕಂಬಾರರು 2010ರಲ್ಲಿ ಜ್ಞಾನ ಪೀಠ ಪ್ರಶಸ್ತಿಯನ್ನು ಪಡೆದಿದ್ದಾರೆ. ಚಕೋರಿ, ಸಂಗ್ಯಾಬಾಳ್ಯ, ಜೋಕುಮಾರ ಸ್ವಾಮಿ, ಸಿರಿಸಂಪಿಗೆ, ಶಿವರಾತ್ರಿ, ಕರಿಮಾಯೀ, ಸಿಂಗಾರವ್ವ ಮತ್ತು ಅರಮನೆ, ಶಿಲ್ಪ ಮೌದಲಾದವು ಇವರ ಪ್ರಸಿದ್ಧ ಕೃತಿಗಳಾಗಿವೆ.

ಚಟುವಟಿಕೆಗಳು

□ ಉತ್ತರಿಸಿರಿ

- ಪವಾಡದ ಬುಟ್ಟಿ ಸಿಗುವುದಕ್ಕಿಂತ ವೋದಲು ಬಲರಾಮನ ಸ್ಥಿತಿ ಹೇಗಿತ್ತು?
- ವಾಯುದೇವನು ಬಲರಾಮನಿಗೆ ತೆಗಿನ ಸಸಿಯನ್ನು ಕೊಟ್ಟಿ ಏನೆಂದು ಹೇಳಿದನು?
- ಬಲರಾಮನು ಹತ್ತು ಪಾವು ಹಿಟ್ಟಿನ್ನು ಹಿಂದಿರುಗಿಸಿದಾಗ ಸಾವಾರನು ಏನು ಮಾಡಿದನು?
- ಮರದ ದೇವತೆ ಕೊಟ್ಟಿ ಹಲಗೆಯನ್ನು ತೆಗಿದುಕೊಂಡ ಬಲರಾಮನು ಟಾಂ ಟಾಂ ಬಾರಿಸಿದಾಗ ಏನಾಯಿತು?

□ ವಾಕ್ಯ ರಚಿಸಿರಿ

- ಅದಿಗೆರೆ ಎಳೆದ ಭಾಷಾ ಪ್ರಯೋಗವನ್ನು ಬಳಸಿಕೊಂಡು ಬೇರೆ ಬೇರೆ ವಾಕ್ಯಗಳನ್ನು ರಚಿಸಿರಿ.
- ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದಾಗ ಫಿಲೋಮೆನಾಳಿಗೆ ಆದ ಸಂತೋಷ ಅಷ್ಟಷ್ಟಲ್ಲ.
- ಶಾಲೆಯ ಜಗಲಿಯಲ್ಲಿ ಜಗಳ ವರಾಡುತ್ತಿದ್ದ ಬಾಲಕರನ್ನು ಕಂಡು ಅಧ್ಯಾಪಕರಿಗೆ ರುದ್ರಕೋಪ ಬಂತು.
- ಪೇಟೆಯ ಮಧ್ಯದಲ್ಲಿ ತನ್ನ ಸಂಬಂಧಿಕರ ಮನೆಯನ್ನು ಗುರುತಿಸಲಾಗದೆ ಶತಫಳ ತಿರುಗುತ್ತಿದ್ದ ಹರೀಶನನ್ನು ಹಿರಿಯರೊಬ್ಬರು ಕರೆದು ವಿಚಾರಿಸಿದರು.

- ದರೋಡೆಯ ಸುದ್ದಿ ಕೇಳಿದ ತಕ್ಷಣ ಕಾರ್ಯನಿರತ ರಾದ ಪೋಲೀಸರು ದರೋಡೆಕೋರರ ಬೆನ್ನು ಹತ್ತಿ ಹಿಡಿದೇ ಬಿಟ್ಟರು.

□ ಶೈಷಿಕ ಕೊಡಿರಿ

- ಈ ಕಥೆಗೆ ಸೂಕ್ತವಾದ ಇನ್ನೊಂದು ಶೈಷಿಕಕೆಯನ್ನು ಕೊಡಿರಿ. ಆ ಶೈಷಿಕಕೆಯನ್ನು ಕೊಡಲು ಕಾರಣವನ್ನು ಸಮಾಧಿಸಿರಿ.

□ ಸಂಭಾಷಣೆ ಬರೆಯಿರಿ

- ಗದ್ಯಭಾಗವನ್ನು ಸಂಭಾಷಣೆಯಾಗಿ ಪರಿವರ್ತಿಸಿ ಬರೆಯಿರಿ.

ಬೇಗ ಬೇಗನೆ ನಡೆದು ಹೋಗುತ್ತಿದ್ದ ಚಾಕರಿಯವನನ್ನು ಬೀರಬಲ್ಲನು ತಡೆದನು. ಸುಡುಬಿಸಿಲಿನಲ್ಲಿ ಅಷ್ಟು ಅವಸರದಿಂದ ಹೋಗುವುದಾದರೂ ಎಲ್ಲಿಗೆ ಎಂದು ವಿಚಾರಿಸಿದನು. ತಾನು ಖಾವಂದರಿಗಾಗಿ ಎರಡು ಸೇರು ಸುಣ್ಣ ತರಲು ಪೇಟಿಗೆ ಹೋಗುತ್ತಿರುವುದಾಗಿ ಅವನು ಹೇಳಿದನು. ಆಗ ಬೀರಬಲನು ಸುಣ್ಣವನ್ನು ತರಲು ಹೇಳಿದಾಗ ಖಾವಂದರು ಏನು ಮಾಡುತ್ತಿದ್ದರೆಂದು ಪ್ರಶ್ನಿಸಿದರು. ಬಾದಶಹನು ಆಗತಾನೇ ಉಂಟ ಮುಗಿಸಿದ್ದರು; ಅವರಿಗೆ ತಿನ್ನಲು ವೀಳ್ಯವನ್ನು ಕೊಟ್ಟೇ ಎಂದು ಚಾಕರಿಯವನು ಹೇಳಿದನು. ತಕ್ಷಣ ಬೀರಬಲನು ಅವನ ಮೂಲಿಕತನಕ್ಕೆ ನಕ್ಕನು. ಕೊಟ್ಟ ವೀಳ್ಯದಲ್ಲಿ ಸುಣ್ಣ ಹೆಚ್ಚಿಗೆದ್ದರಿಂದ ಅವನಿಗೆ ಸುಣ್ಣ ತಿನ್ನವ ಶೀಕ್ಕೆ ವಿಧಿಸುವುದಕ್ಕಾಗಿ ಅದನ್ನು ತರಲು ಹೇಳಿದ್ದಾರೆ ಎಂದನು. ಚಾಕರಿಯವನಿಗೆ ಭಯವಾಯಿತು. ಆ ಸಂಕಟದಿಂದ ಪಾರಾಗುವುದು ಹೇಗೆಂದು ಕೇಳಿದನು. ಬೀರಬಲನು ಸ್ಪೃಲ್ಪ ಯೋಚಿಸಿ ಸುಣ್ಣದಷ್ಟೇ ಬೆಣ್ಣೆ ಯನ್ನೂ ತರಲು ಸೂಚಿಸಿದನು. ಅದೇಕೆಂದು ಚಾಕರಿಯವನಿಗೆ ತಿಳಿಯಲಿಲ್ಲ. ಅದೆರಡನ್ನೂ ಮೀಶ್ರಮಾಡಿ ಖಾವಂದರಿಗೆ ಕೊಡಲು ಹೇಳಿದನು. ಹಾಗೆ ಮಾಡಿದರೆ ಶೀಕ್ಕೆ ಇಲ್ಲದಾಗುವುದೇ ಎಂಬ ಅನುಮಾನವನ್ನು ಚಾಕರಿಯವನು ಬೀರಬಲನ ಮುಂದಿಟ್ಟನು. ಶೀಕ್ಕೆ ಕೊಟ್ಟರೂ ಸುಣ್ಣದಷ್ಟೇ ಬೆಣ್ಣೆ ಇರುವುದರಿಂದ ತಿಂದಾಗ ಏನೂ ಅಪಾಯ ಬರಲಾರದೆಂದು ಬೀರಬಲನು ಸಮಾಧಾನ ಪಡಿಸಿದನು. ಚಾಕರಿಯವನು ಬೀರಬಲನಿಗೆ ಧನ್ಯವಾದ ಹೇಳಿ ಪೇಟಿಗೆ ಹೋದನು.

□ ಗಾದೆಯನ್ನು ವಿಸ್ತರಿಸಿ ಬರೆಯಿರಿ

‘ಕೊಟ್ಟವ ಕೋಡಂಗಿ, ಇಸಕೊಂಡವ ಈರಭದ್ರ’ ಎಂಬ ಗಾದೆಯನ್ನು ಪಾಠದಲ್ಲಿ ನೋಡಲಿಲ್ಲವೇ? ಅದನ್ನು ಹೀಗೆ ವಿಸ್ತರಿಸಬಹುದು. ಕೋಡಂಗಿ ಎಂಬ ಪದಕ್ಕೆ ಮೂಲಿಕ ಎಂದು ಅಧಿಕಾರಿದೆ. ಶಿವನ ಗಣದಲ್ಲಿ ಒಬ್ಬನಾದ ವೀರಭದ್ರನನ್ನೇ ಈರಭದ್ರ ಎನ್ನುತ್ತಾರೆ. ಅವನು ಪರಾಕ್ರಮಿ, ಬುದ್ಧಿವಂತ. ಇಲ್ಲಿ ಯಾವುದೇ ಒಂದು ವಸ್ತುವನ್ನು ಅಲೋಚಿಸದೆ ಇನ್ನೊಬ್ಬನಿಗೆ ಕೊಟ್ಟವನನ್ನು ಮೂಲಿಕ ಎಂದು ಗಾದೆ ಸಾರುತ್ತದೆ. ನಾವು ಏನನ್ನಾದರೂ ಇತರರಿಗೆ ಕೊಡಬೇಕಾದರೆ ಮೊದಲು ಚೆನ್ನಾಗಿ ಚಿಂತನೆ ನಡೆಸಬೇಕು. ‘ಅದು ಸಕಾಲಕ್ಕೆ ಹಿಂದಿರುಗಿ ಸಿಗಬಹುದೇ; ಪಡಕೊಂಡವನು ಅದನ್ನು ಸರಿಯಾಗಿ ಬಳಸಲು ಯೋಗ್ಯನೇ’ ಇತ್ಯಾದಿ ವಿಚಾರಗಳ ಬಗ್ಗೆ ಗಮನ ಹರಿಸದೆ ಕೊಡಬಾರದು. ಕೊಟ್ಟರೇ ಜಾಣಣಾದವನು ಅದನ್ನು ಹಿಂದಿರುಗಿಸದೆ ತನ್ನಲ್ಲೇ ಇಟ್ಟ ಕೊಂಡು ಅದರ ಪ್ರಯೋಜನವನ್ನು ಹಡೆಯುವನು. ಆದುದರಿಂದ ನಮ್ಮಲ್ಲಿರುವ ವಸ್ತುವನ್ನು ಇನ್ನೊಬ್ಬರು ಕೇಳಿದ ಕೂಡಲೇ ಕೊಟ್ಟ ಬಿಡಬಾರದು. ಮಾತ್ರವಲ್ಲ ಕೆಲವೊಂದು ಸಂದರ್ಭಗಳಲ್ಲಿ ಹಿಂದೆ ಸಹಾಯ ವಾಡಿದವರೋ, ಸಲಹೆ ನೀಡಿದವರೋ ಆಗಿರಬಹುದು ಹಾಗಂತ ನಮ್ಮಲ್ಲಿರುವುದನ್ನು ಕೊಡ ಬೇಕಾದರೆ ಜಾಗ್ರತ್ತ ವಹಿಸಬೇಕು ಎಂದು ಗಾದೆ ನಮಗೆ ಹಿತನುಡಿಯನ್ನು ಹೇಳುತ್ತದೆ.

ಈಗ ನೀವು ಒಂದರಿಂದ ಗಾದೆಗಳನ್ನು ಅಯ್ದುಕೊಂಡು ವಿಸ್ತರಿಸಿ ಬರೆಯಿರಿ.

ಉದಾ:

ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ದೊಣ್ಣಿಯ ಪೆಟ್ಟು.

□ ಪದ ಹುಡುಕಿ ಬರೆಯಿರಿ

- ಪಾಠದಲ್ಲಿ ಬಂದಿರುವ ವಸ್ತುಗಳು ಕೋಣೆಗಳಲ್ಲಿ ಅಡಗಿ ಕುಳಿತ್ತಿವೆ. ಅವುಗಳನ್ನು ಹುಡುಕಿ ಬರೆಯಿರಿ.

ಮ	ದಂ	ಣಿ	ಲ	ಡಿ	ಹ	ಪಾ	ಟ್ಟಿ	ಗ
ಗೆ	ಅ	ಟ್ಟು	ಕ್ಕ	ಲು	ಬು	ಮೃ	ರೆ	ಕೋ
ಸ	ಸು	ಪಾ	ಬೇ	ವು	ದ್ದು	ಕೆ	ಹಿ	ತ್ತೆ

□ ಸಂದರ್ಭ ತಿಳಿಸಿರಿ

- ಕೇಳಿಗನ ಮಾತುಗಳನ್ನು ಯಾರು, ಯಾರಿಗೆ, ಯಾವಾಗು, ಹೇಳಿದರು ಎಂಬುದನ್ನು ಬರೆಯಿರಿ.
- “ಒಂದು ಪಾಪು ಕಡಕೊಟ್ಟಿರೆ ಗಂಜಿನಾದರೂ ಕುದಿಸಿ ಕುಡಿಯಬಹುದು.”
- ಅದ್ಯಾಕೆ ಬಾಲಕ ಹೀಗೆ ನಮ್ಮೊಂದಿಗೆ ಒಡ್ಡೋಡಿ ಬರುತ್ತಿದ್ದಾನೆ?
- ಕೇಳಿದ್ದನ್ನೇಲ್ಲ ಕೊಡುತ್ತದೆಯೇ ಈ ಬುತ್ತಿ?
- “ಮಗನೇ ಈ ಹಲಗೆ ತಗೊಂಡು ಟಾಂ... ಟಾಂ ಬಾರಿಸುತ್ತು ನಿನಗೆ ಅನ್ಯಾಯವಾದುದ್ದನ್ನು ಹೇಳಿ ನ್ಯಾಯ ಬೇಕಂತ ಜನರಲ್ಲಿ ಹೇಳಿಕೊ.”

□ ನಾಟಕ ರಚಿಸಿರಿ

- ಈ ಕಥೆಯನ್ನು ನಾಟಕರೂಪದಲ್ಲಿ ಬರೆದು ಸಾಹಿತ್ಯ ಸಭೆಯಲ್ಲಿ ಅಭಿನಯಿಸಿರಿ.

□ ಸಂಧಿ ವಿಂಗಡಿಸಿ ಬರೆಯಿರಿ

ಪದಗಳು	ವಿಂಗಡಣೆ	ಸಂಧಿ
ಮಳೆಗಾಲ	ಮಳೆ + ಕಾಲ	ಅದೇಶ
ಮನೆಯಲ್ಲಿ		
ಹೊಲವನ್ನು		
ಅವಳಿಗೊಂಡು		
ಉಂಟಾಗೋಲು		

ರಾಷ್ಟ್ರಕವಿ ಗೋವಿಂದ ಪೈ

ಪೈವಿಧ್ಯಮಯವಾದ ಸದಭಿರುಚಿಯ ಸಾಹಿತ್ಯಗಳ ಓದು ಮಾನವರನ್ನ ಪ್ರಬುದ್ಧರನ್ನಾಗಿಸುತ್ತವೆ. ಕನ್ನಡಾಂಬೀಯ ಮುದಿಲಿಗೆ ಶ್ರೀಪೈ ಕೃತಿಗಳನ್ನಿತ್ತ ಮಹಾನುಭಾವರ ಸಾಧನೆಗಳು ನಮಗೆಲ್ಲ ದಾರಿದೀಪವಾಗಲಿ.


ತಾಯಿ ಬಾರೆ ಮೋಗವ ತೋರ ಕನ್ನಡಿಗರ ಮಾತೆಯೇ
ಹರಸು ತಾಯಿ ಸುತರ ಕಾಯಿ ನಮ್ಮ ಜನ್ಮ ದಾತೆಯೇ
ನಮ್ಮ ತಪ್ಪನೆನಿತೊ ತಾಪೈ
ಅಕ್ಕರೆಯಿಂದೆಮ್ಮನಾಪೈ
ನೀನೆ ಕಣಾ ನಮ್ಮ ಬಾಪೈ
ನಿನ್ನ ಮರೆಯಲಮ್ಮೆವು
ತನು ಕನ್ನಡ ಮನ ಕನ್ನಡ ನುಡಿ ಕನ್ನಡವೆಮ್ಮೆವು

ಈ ಕವನವನ್ನು ಬರೆದವರು ಯಾರು ಗೊತ್ತೇ? ಅವರೇ
ನಮ್ಮ ಹೆಮ್ಮೆಯ ರಾಷ್ಟ್ರಕವಿ ಮಂಜೀಶ್ವರ ಗೋವಿಂದ ಪೈ.
ಇವರು ಪ್ರಖ್ಯಾತ ಕವಿ, ಸಮಧಂ ಅನುವಾದಕ ಹಾಗೂ ಶ್ರೀಪೈ
ಸಂಶೋಧಕರು. ಹಾಗೂ ಮಹಾನ್ ಚಿಂತಕರಾಗಿದ್ದರು.

ಗೋವಿಂದ ಪೈಗಳು 1883 ಮಾರ್ಚ್ 23ನೇ
ತಾರೀಕಿನಂದು ಮಂಗಳೂರಿನಲ್ಲಿ ಜನಿಸಿದರು. ಅವರ ತಾಯಿ
ದೇವಕಿ ಅಮ್ಮ, ತಂದೆ ತಿಮ್ಮ ಪೈ. ಗೋವಿಂದ ಪೈಗಳಿಗೆ
ಮೂವರು ತಮ್ಮಂದಿರೂ, ಮೂವರು ತಂಗಿಯರೂ ಇದ್ದರು.
ಮಾಳಪ್ಪ ಎಂಬ ಪ್ರೀತಿಯ ಹೆಸರೂ ಅವರಿಗಿತ್ತು.

ಅವರು ತಮ್ಮ ಬದುಕಿನ ಬಹುಭಾಗವನ್ನು ತಾಯಿಯ
ತವರೂರಾದ ಮಂಜೀಶ್ವರದಲ್ಲಿ ಕಳೆದರು.

ಬಾಲ್ಯದಲ್ಲಿಯೇ ಪೈಗಳಿಗೆ ಸಾಹಿತ್ಯದಲ್ಲಿ ಬಹಳವಾದ
ಆಸಕ್ತಿಯಿದ್ದತು. ಮಂಗಳೂರಿನಲ್ಲಿ ಶಾಲೆಗೆ ಹೋಗುತ್ತಿದ್ದ ಅವರು
ರಚಿ ಬಂದಾಗಲೆಲ್ಲ ಮಂಜೀಶ್ವರದಲ್ಲಿದ್ದ ತನ್ನ ಅಜ್ಞಿಯ ಮನಸ್ಸಿಗೆ
ಬರುತ್ತಿದ್ದರು. ಜುಳು ಜುಳು ಹರಿಯುವ ನದಿ, ಸದಾ
ಮೊರೆಯುತ್ತಿರುವ ಅರಬೀ ಸಮುದ್ರ, ಆ ಎಳೆಯ ಮನಸ್ಸಿಗೆ
ಮುದ ನೀಡುತ್ತಿತ್ತು. ಬೇಸಗೆಯ ದಿನಗಳಲ್ಲಿ ಮಂಜೀಶ್ವರದಲ್ಲಿ
ನಡೆಯುತ್ತಿದ್ದ ಯಾಕ್ಷಗಾನ ಬಯಲಾಟಗಳನ್ನು ಅವರು ಅಪಾರ
ಆಸಕ್ತಿಯಿಂದ ನೋಡುತ್ತಿದ್ದರು. ಚೆಂಡೆ, ಮದ್ದಳೆ ಹಾಗು



ಜಾಗಟಿಕ ನಿನಾದದೊಂದಿಗೆ ಭಾಗವತರ ಹಾಡು ಅವರನ್ನು
ಪುರಾಣ ಲೋಕಕ್ಕೆ ಕೊಂಡೊಯ್ದಿದ್ದಿತು.

ಗೋವಿಂದ ಪೈಗಳು ಪ್ರೌಢ ಶಾಲೆಯಲ್ಲಿ ಶಿಕ್ಷಣ
ಪಡೆಯುತ್ತಿದ್ದಾಗಲೇ ಕವನಗಳನ್ನು ಬರೆಯಲು ತೊಡಗಿದರು.
ಜ್ಯೇಷ್ಠಾನಿ ಭಾರತ ಗದುಗಿನ ಭಾರತ ವುಂತಾದ
ಮಹಾಕಾವ್ಯಗಳನ್ನು ಒದಿ ಅವುಗಳಲ್ಲಿ ಪ್ರಯೋಗವಾಗಿರುವ
ವಿವಿಧ ಭಂದಸ್ಸುಗಳನ್ನು ಅಭ್ಯಾಸ ವಾಡಿದರು. ಆ
ಮಾದರಿಗಳಲ್ಲಿ ಕವಿತೆಗಳನ್ನು ರಚಿಸಲಾರಂಭಿಸಿದರು.

ಒಮ್ಮೆ ಸ್ವಾರಸ್ಕರಣವಾದ ಒಂದು ಪ್ರಸಂಗ ಜರಗಿತು.
ಪೈಗಳು ಕವನ ರಚನೆ ಮಾಡುತ್ತಿದ್ದ ವಿಷಯ ಅವರ ಹೆತ್ತವರಿಗೆ
ಮೊದಲು ತಿಳಿದಿರಲಿಲ್ಲ. ಒಂದು ದಿನ ಅಣ್ಣತಮ್ಮಂದಿರೋಳಗೆ
ಜಗಳ ಹತ್ತಿ ಮಾಳಪ್ಪ ಕವನ ಬರೆಯುತ್ತಿದ್ದ ವಿಷಯವನ್ನು
ಯಾರೋ ತಾಯಿಗೆ ದೂರು ಹೇಳಿದರು. ಕವನ ಬರೆದರೆ
ಹುಟ್ಟ ಹಿಡಿಯುತ್ತದೆಯಿಂದು ದೇವಕಿಯಮ್ಮೆ ನಂಬಿದ್ದರು.
ಪದ್ಯ ಬರೆಯುವ ಗೀತು ಬಿಡಿಸುವುದಕ್ಕಾಗಿ ಮಾಳಪ್ಪನಿಗೆ ಆ
ದಿನ ಸರಿಯಾದ ದಂಡನೆಯಾಯಿತು. ಅದರೂ ಗೋವಿಂದ
ಪೈಯವರು ದಾರಿಯಲ್ಲೋ, ಶಾಲೆಯಲ್ಲಿ ಬಿಡುವಾದಾಗಲೋ
ಕವಿತೆಗಳನ್ನು ಬರೆಯುತ್ತಿದ್ದರು.

ಗೋವಿಂದ ಪೈಗಳು ಪ್ರಖ್ಯಾತ ಸಾಹಿತ್ಯಗಳಾಗಿದ್ದ ಪಂಚೀ ಮಂಗೇಶರಾಯರ ಶಿಷ್ಯರಾಗಿದ್ದರು. ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಕವಿಗಳಾದ ಬೀ. ವಾಮನ ಬಾಳಿಗ ಮತ್ತು ಎಂ.ಎನ್. ಕಾಮತರು ಅವರ ಕನ್ನಡ ಅಧ್ಯಾಪಕರಾಗಿದ್ದರು. ಇವರೆಲ್ಲರೂ ಪೈಗಳ ಮೇಲೆ ಪ್ರಭಾವ ಬೀರಿದ್ದರು. ಅವರ ಪ್ರಾಥ್ಮಿಕ್ ಶಿಕ್ಷಣ ಕೆನರಾ ಹೈಸ್ಕೂಲಿನಲ್ಲಿ ಇಂಟರ್ ಮೀಡಿಯೇಟ್ ಶಿಕ್ಷಣ ವುಂಗಳೂರಿನ ಸರಕಾರಿ ಕಾಲೇಜಿನಲ್ಲಿಯೂ ನಡೆಯಿತು. ಮುಂದೆ ಮದರಾಸಿನ ಕೃತ್ಯಾಯನ್ ಕಾಲೇಜಿನಲ್ಲಿ ಬಿ.ಎ.ಪದವಿಗೆ ಸೇರಿದರು. ಆದರೆ ತಂಡೆಯವರ ಅನಾರೋಗ್ಯದ ಕಾರಣದಿಂದ ವ್ಯಾಸಂಗವನ್ನು ಅಧ್ಯಕ್ಷ ನಿಲ್ಲಿಸಿ ಉಂಟಾಗಿ ಹಿಂದಿರುಗಿದರು.

ಉಂಟಾಗಿ ಮರಳಿದ ಪೈಗಳು ಮಂಜೀಶ್ವರದಲ್ಲಿ ನೆಲೆನಿಂತರು. ಈಗ ಅವರ ಸಾಹಿತ್ಯಭ್ಯಾಸಕ್ಕೆ ಅನುಕೂಲಕರವಾದ ವಾತಾವರಣ ಲಭಿಸಿತು. ಕೃಷ್ಣಾಭಾಯಿ ಎಂಬವರೊಂದಿಗೆ ಅವರ ವಿವಾಹ ನಡೆಯಿತು. ನಿತ್ಯ ಜೀವನದ ಅನುಭವಗಳು, ವಿವಿಧ ಭಾಷೆಗಳ ಮಹಾಗ್ರಂಥಗಳ ಅಧ್ಯಯನ ಅವರನ್ನು ಕನ್ನಡ ಸಾಹಿತ್ಯದ ಒಹುದೊಡ್ಡ ವಿದ್ಯಾಂಸರನ್ನಾಗಿ ಬೆಳೆಸಿತು.

1904ರ ಹೊತ್ತಿಗೆ ಅವರು ಕವಿತಾ ರಚನೆಯಲ್ಲಿ ಕುಶಲರೆನಿಸಿದ್ದರು. ಅವರ ಮೊದಲ ಕವನ ಮಂಗಳೂರಿನ ‘ಸುವಾಸಿನಿ’ ಪತ್ರಿಕೆಯಲ್ಲಿ ಪ್ರಕಟವಾಗಿದ್ದಿತು.

ಸ್ವಾತಂತ್ರ್ಯ ಹೊರಾಟದಲ್ಲಿಯೂ ಪೈಗಳು ಭಾಗವಹಿಸಿದರು. ಹಿರಿಯ ಹೊರಾಟಗಾರ ಕಾಕಾ ಕಾಲೇಲ್ಯುರ್ ಅವರ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಸದಸ್ಯರಾಗಿ ಅದರ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಭಾಗಿಯಾದರು. ಅದಕ್ಕಾಗಿ ಅವರು ನೋಸಾರಿಗೆ ಪ್ರಯಾಣ ಬೆಳೆಸಿದರು. ಆದರೆ ಪಶ್ಚಿಮ ಅಸೌಖ್ಯದ ನಿಮಿತ್ತ ಅವರು ತಮ್ಮ ಕಾರ್ಯಕ್ರೇತಿವಾದ ಬರೋಡಾವನ್ನು ಬಿಟ್ಟು ಉಂಟಾಗಿ ಮರಳಬೇಕಾಯಿತು.

1925ರಲ್ಲಿ ಅವರ ಪಶ್ಚಿಮ ತೀರ ಹೊದರು. ಗೃಹಣಣ ಜೀವನದಿಂದ ಅವರ ಬದುಕು ದೂರವಾಯಿತು; ಸಾಹಿತ್ಯಭ್ಯಾಸಕ್ಕೆ ಅವರ ಜೀವನ ಮುಡಿಪಾಯಿತು.

ಒಮ್ಮೆ ಕಾಲೇಲ್ಯುರ್ ಅವರು ದಕ್ಷಿಣ ಕನ್ನಡಕ್ಕೆ ಬಂದರು.



ಆ ಸಂದರ್ಭದಲ್ಲಿ ಅವರು ತಮ್ಮ ಹಳೆಯ ಜಠರಾರ ಪೈಯವರ ಮನೆಯಲ್ಲಿ ಒಂದು ದಿನ ತಂಗಿದ್ದರು. ಆದರ ಸವಿನೆನಪಿಗಾಗಿ ಪೈಗಳು ತಮ್ಮ ಹಿರಿಯರು ಉಪಯೋಗಿಸುತ್ತಿದ್ದ ಉರುಗೋಲನ್ನು ಕಾಲೇಲ್ಯುರ್ ಅವರಿಗೆ ಕಾಣಿಕೆಯಾಗಿ ಕೊಟ್ಟರು. ಆ ಉರುಗೋಲನ್ನು ಮುಂದೆ ದಂಡಿಯಾತ್ಮೀಯ ಸಂದರ್ಭದಲ್ಲಿ ಕಾಲೇಲ್ಯುರ್ ಅವರು ವುಹಾತ್ಮಾ ಗಾಂಧಿಯವರಿಗೆ ನೀಡಿದರು. ಇಂದು ಆ ಉರುಗೋಲು ಗಾಂಧಿಜಿ ಬಳಸಿದ ವಸ್ತುಗಳು ಇರುವ ಸಂಗ್ರಹಾಲಯದಲ್ಲಿದೆ.

ಗೋವಿಂದ ಪೈಗಳ ಸಾಹಿತ್ಯ ಸೇವೆಯನ್ನು ಮನ್ನಿಸಿ ಮದರಾಸು ಸರಕಾರವು 1949 ರಲ್ಲಿ ಅವರಿಗೆ ‘ರಾಷ್ಟ್ರಕವಿ’ ಬಿರುದನ್ನು ನೀಡಿ ಗೌರವಿಸಿತು. ಆ ಪ್ರಶಸ್ತಿಯನ್ನು ಶ್ವೇಕರಿಸುವಾಗಲೂ ಪೈಗಳು ತಮ್ಮ ಸದ್ಗುಣವನ್ನು ಮೇರೆದರು. ತಮ್ಮ ಜಠಗಿನ ಇತರ ಪುರಸ್ಕಾರಗಳನ್ನು ಮೊದಲು ಪ್ರಶಸ್ತಿ ಶ್ವೇಕರಿಸಲು ವೇದಿಕೆಗೆ ಕಳುಹಿಸಿ ತಾವು ಕೊನೆಯದಾಗಿ ಅದನ್ನು ಸ್ವೀಕರಿಸಿದರು. ಪ್ರಶಸ್ತಿಯ ಜಠಗೆ ದೊರೆತ ಹಣವನ್ನು ಸಾರಣಿಕ ಸೇವಾ ಕಾರ್ಯಕ್ರಿಗೆ ದೇಣಿಗೆ ನೀಡಿದರು.

1951ರಲ್ಲಿ ಮುಂಬಯಿಯಲ್ಲಿ ಜರಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಪೈಗಳು ಅಲಂಕರಿಸಿದರು. ಅದು ಅವರ ಸಾಹಿತ್ಯ ಸೇವೆಗೆ ಸಂದ ಮತ್ತೊಂದು ಗೌರವವಾಗಿದೆ.

ಗೋವಿಂದ ಪೈಗಳು ತಮ್ಮ ಜೀವನವನ್ನು ಪೂರ್ಣವಾಗಿ ಸಾಹಿತ್ಯ ಸೇವೆಯಲ್ಲಿ ಕಳೆದರು. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಅವರು ಕೃತಿ ರಚನೆ ಮಾಡಿದ್ದಾರೆ. ಅವರ ‘ಗಿಳಿವಿಂಡು’, ‘ನಂದಾದೀಪ’ ಮತ್ತು ‘ಹೃದಯರಂಗ’ ಎಂಬ ಕವನ

ಸಂಗ್ರಹಳು ಪ್ರಕಟವಾಗಿವೆ. ‘ಚಿತ್ರಭಾನು ಅಥವಾ 1942’ ಮತ್ತು ‘ಹೆಬ್ಬಿರಳು’ ಅವರು ಬರೆದ ನಾಟಕಗಳು. ಜಪಾನಿ ಭಾಷೆಯಲ್ಲಿ ‘ನೋ’ ನಾಟಕಗಳನ್ನು ಅವರು ಅನುವಾದಿಸಿದ್ದಾರೆ; ‘ಕನ್ನಡದ ವೋರೆ’ ಎಂಬ ಲೇಖನ ಸಂಕಲನವನ್ನೂ ‘ಗೋಲ್ಯಾಫಾ’, ‘ಪ್ರೇಶಾಬಿ’, ‘ಪ್ರಭಾಸ’, ‘ದೆಹಲಿ’ ಎಂಬ ಬಂಡ ಕಾವ್ಯಗಳನ್ನೂ ಬರೆದಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿನ ಅವರ ಸಂಶೋಧನಾ ಲೇಖನಗಳು ಬೃಹತ್ ಸಂಪುಟಗಳಾಗಿ ಈಗ ಪ್ರಕಟಗೊಂಡಿವೆ.

ಸುತ್ತುಮುತ್ತಲಿನ ಮಕ್ಕಳಿಗೆಲ್ಲ ಅವರು ಪ್ರೀತಿಯ ‘ಗೋವಿಂದ ಮಾಮಾ’. ತಮ್ಮ ಹುಟ್ಟಿ ಹಬ್ಬಿಕ್ಕೆ ದೇವರ ಪ್ರಸಾದವನ್ನೂ ತಿಂಡಿಯನ್ನೂ ತುಂಬು ಮನಸ್ಸಿನ ಅಶೀವಾದವನ್ನೂ ಕೊಡುತ್ತಿದ್ದ ಮಾಮನೆಂದರೆ ಅವರಿಗೆಲ್ಲ ತುಂಬ ಅಕ್ಕರೆ.

ಗೋವಿಂದ ಪ್ರೇಗಳೆಂದರೆ ನಡೆದಾಡುವ ‘ವಿಶ್ವಕೋಶ’ವಿಧ್ಯ ಹಾಗಿ. ಅವರು ಸುಮಾರು 22 ಭಾಷೆಗಳನ್ನು ಬಲ್ಲವರಾಗಿದ್ದರು. ಜಗತ್ತಿನ ಎಲ್ಲ ವಿಷಯಗಳನ್ನು ತಿಳಿದುಕೊಳ್ಳುವ ಅದಮ್ಯ ಕುಶಾಹಲ ಅವರಿಗಿತ್ತು. ಅವರು ಎಷ್ಟು ದೊಡ್ಡವರೋ ಅಷ್ಟೇ ಸರಳ ವ್ಯಕ್ತಿಯೂ ಆಗಿದ್ದರು. ಅಸತ್ಕರು ಕೇಳಿದ ಪ್ರಶ್ನೆಗಳಿಗೆ ಅವರು ಆಳವಾಗಿ ಚಂತಿಸಿ ಉತ್ತರ ಕೊಡುತ್ತಿದ್ದರು. ಸಾಮಾನ್ಯವಾಗಿ ನೇರಳೆ ಬಣ್ಣದ ಶಾಯಿಯನ್ನು ಬಳಸಿ ಅಂಬಿ ಕಾಡಿನಲ್ಲಿ ಅವರು ಪತ್ತ ಬರೆಯುತ್ತಿದ್ದರು.

ದೊರಗು ಖಾದಿಯ ಅಗಲ ಕಿರಿದಾದ ಪಂಚಿ, ಅಂಥದೇ ಬಟ್ಟಿಯ ತುಂಡುಕ್ಕೆಯ ಅಂಗಿ, ತಲೆಯ ಮೇಲೆ ಒರಟು ಬಿಳಿಗೂದಲು; ಮುಖದಲ್ಲಿ ಬಿಳಿಯ ಬೆಳ್ಳಿ ಮೀಸೆ, ಅಷ್ಟೇನೂ ಎತ್ತರವಿಲ್ಲದ ಶರೀರ – ಇದು ಗೋವಿಂದ ಪ್ರೇಗಳ ಬಾಹ್ಯ ರೂಪ.

ಗೋವಿಂದ ಪ್ರೇಗಳು ಸ್ವಂತ ಗ್ರಂಥ ಭಂಡಾರಪೊಂದನ್ನು ಮನೆಯಲ್ಲಿಯೇ ಮಾಡಿಕೊಂಡಿದ್ದರು. ಅದರಲ್ಲಿ ಕನ್ನಡ, ಇಂಗ್ಲಿಷ್ ಮೊದಲಾದ ಸುಮಾರು ನಲುವತ್ತು ಭಾಷೆಗಳ 4334 ಗ್ರಂಥಗಳಿದ್ದವು. ಅವೆಲ್ಲವೂ ಈಗ ಉದುಹಿಯಲ್ಲಿರುವ ರಾಷ್ಟ್ರಕವಿ ‘ಗೋವಿಂದ ಪ್ರೇ ಸಂಶೋಧನ ಕೇಂದ್ರದಲ್ಲಿದೆ’.

ಎಂಬತ್ತೊಂದು ವರ್ಷಗಳ ತುಂಬು, ಸಾರ್ಥಕ ಜೀವನ ನಡೆಸಿದ ಗೋವಿಂದ ಪ್ರೇಗಳು 1963 ಇಸವಿ ಸೆಪ್ಟೆಂಬರ್ ತಿಂಗಳು

3 ರಂದು ಇಹಲೋಕ ಯಾತ್ರೆಯನ್ನು ಮುಗಿಸಿದರು. ಆ ಮಹಾವ್ಯಕ್ತಿ ಬದುಕ ಬಾಳಿ, ಸಾಹಿತ್ಯ ಸಾಧನೆ ನಡೆಸಿದ ಮನೆ ಈಗಲೂ ಮಂಜೀಶ್ವರದಲ್ಲಿದೆ. ಅದು ‘ಗೋವಿಂದ ಪ್ರೇ ಸ್ವಾರಕ’ ಎಂಬ ಹೆಸರಿನಿಂದ ಇಂದು ನಮಗೆಲ್ಲ ಪರಿತ್ರಾಕ್ಷಣಿಸಿದೆ. ಅವರ ಸ್ವರಣಿಗಾಗಿ ಕೇರಳ ಸರಕಾರವು ಮಂಜೀಶ್ವರದಲ್ಲಿ ಗೋವಿಂದ ಪ್ರೇ ಸ್ವಾರಕ ಕಾಲೇಜನ್ನು ಸ್ಥಾಪಿಸಿದೆ. ಹೀಗೆ ರಾಷ್ಟ್ರಕವಿ ಗೋವಿಂದ ಪ್ರೇಗಳ ಹೆಸರು ಸಾಹಿತ್ಯ ರೂಪದಲ್ಲೂ ಸ್ವಾರಕ ರೂಪದಲ್ಲೂ ಚಿರಸ್ಥಾಯಿಯಾಗಿದೆ.

ಚಟುವಟಿಕೆಗಳು

□ ಪ್ರಶ್ನೆಗಳನ್ನು ಉತ್ತರಿಸಿರಿ

- ಗೋವಿಂದ ಪ್ರೇಗಳ ಬಾಲ್ಯದಲ್ಲಿ ನಡೆದ ಸ್ವಾರಸ್ಯಕರ ಪ್ರಸಂಗ ಯಾವುದು?
- ಗೋವಿಂದ ಪ್ರೇಗಳು ರಚಿಸಿದ ಕೃತಿಗಳು ಯಾವುವು?
- ರಾಷ್ಟ್ರಕವಿ ಮಂಜೀಶ್ವರ ಗೋವಿಂದ ಪ್ರೇ ಅವರು ರಾಷ್ಟ್ರಕವಿ ಪ್ರಶ್ನೆಗಳಿಗೆ ಸಂದರ್ಭದಲ್ಲಿ ನಡೆದುಕೊಂಡ ರೀತಿ ಹೀಗೆ?

□ ಆತ್ಮಕಥೆಯಾಗಿ ಬರೆಯಿರಿ

‘ಸ್ವಾತಂತ್ರ್ಯ ಹೋರಾಟದಲ್ಲಿ ಯೂ ಪ್ರೇಗಳು ಭಾಗವಹಿಸಿದರು. ಹಿರಿಯ ಹೋರಾಟಗಾರ ಕಾಕಾ ಕಾಲೇಲ್ಯರ್ ಅವರ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಸದಸ್ಯರಾಗಿ ಅದರ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಭಾಗಿಯಾದರು. ಅದಕ್ಕಾಗಿ ಅವರು ನೌಸಾರಿಗೆ ಪ್ರಯಾಣ ಬೆಳೆಸಿದರು. ಆದರೆ ಪಶ್ಚಿಮ ಅಸೋಖ್ಯದ ನಿಮಿತ್ತ ಅವರು ತಮ್ಮ ಕಾರ್ಯಕ್ರೇತ್ವವಾದ ಬರೋಡಾವನ್ನು ಬೆಳ್ಳಿ ಉರಿಗೆ ಮರಳಬೇಕಾಯಿತು.’ ಎಂಬ ಭಾಗವನ್ನು ಆತ್ಮಕಥೆಯಾಗಿ ಹೀಗೆ ಬರೆಯಬಹುದು.

ನಾನೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದೆ. ಹಿರಿಯ ಹೋರಾಟಗಾರ ಕಾಕಾ ಕಾಲೇಲ್ಯರ್ ಅವರ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಸದಸ್ಯನಾಗಿ ಅದರ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಭಾಗಿಯಾದೆನು. ಅದಕ್ಕಾಗಿ ನಾನು ನೌಸಾರಿಗೆ ಪ್ರಯಾಣ ಬೆಳೆಸಿದೆನು. ಆದರೆ ಪಶ್ಚಿಮ ಅಸೋಖ್ಯದ ನಿಮಿತ್ತ ನಾನು ನನ್ನ ಕಾರ್ಯಕ್ರೇತ್ವವಾದ ಬರೋಡಾವನ್ನು ಬೆಳ್ಳಿ ಉರಿಗೆ ಮರಳಬೇಕಾಯಿತು.

ಇದೇ ರೀತಿ ನೀವು ಪಾಠದಿಂದ ನಿಮಗೆ ಪ್ರಾಣವಾದ ಎರಡು ಭಾಗಗಳನ್ನು ಅಯ್ದುಕೊಂಡು ಆತ್ಮಕಥೆಯಾಗಿ ಬರೆಯಿರಿ.

□ ವ್ಯಕ್ತಿ ಪರಿಚಯ ಬರೆಯಿರಿ

ಒಬ್ಬ ಪ್ರಸಿದ್ಧ ಕವಿಯ ಮಾಹಿತಿಯನ್ನು ಕೆಳಗೆ ಕೊಡಲಾಗಿದೆ. ಅದರ ಆಧಾರದಲ್ಲಿ ಅವರ ವ್ಯಕ್ತಿಪರಿಚಯ ಬರೆಯಿರಿ.

ಹೆಸರು	: ಡಾ. ಶಿವರಾಮ ಕಾರಂತ
ಜನನ ದಿನಾಂಕ	: 10.10.1902
ಜನ್ಮಸ್ಥಳ	: ಉಡುಪಿ ಸಮೀಪದ ಕೋಟ
ತಂದೆ	: ಶೇಷ ಕಾರಂತ
ತಾಯಿ	: ಲಕ್ಷ್ಮಿಅಮೃತ
ಸಾಧನೆಗಳು	: ಸಾಹಿತ್ಯ ರಚನೆ, ಮಹಿಳೆ ಶಿಕ್ಷಣ, ಚಲನಚಿತ್ರ ನಿರ್ಮಾಣ ಪರೀಕ್ಷೆ.
ಪ್ರಧಾನ ಕೃತಿಗಳು	: ಅಧ್ಯಾತ್ಮಗತ್ತು, ಬಾಲಪ್ರಪಂಚ, ಮರಳಿಮಣಿಗೆ, ಬೆಣ್ಣದ ಜೀವ, ಬತ್ತದ ತೊರೆ, ಕುಡಿಯರ ಕೂಸು, ಚೋಮನದುಡಿ, ಮೂಕಚ್ಚಿಯ ಕನಸುಗಳು.
ಸಂದ ಪ್ರಶ್ನೆಗಳು	: ಜ್ಞಾನಪೀಠ ಪ್ರಶ್ನೆ, ಪಂಪಪ್ರಶ್ನೆ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶ್ನೆ.
ನಿಧನ	: 9.12.1997.

□ ಗದ್ಯ ರಚನೆಗಳು

- ಅದಿಗೆರೆ ಎಳೆದ ಪದಗಳ ಪರ್ಯಾಯ ಪದವನ್ನು ಉಪಯೋಗಿಸಿಕೊಂಡು ಬೇರೊಂದು ಗದ್ಯಭಾಗವನ್ನು ರಚಿಸಿರಿ.

ತೆಳ್ಗಿನ ಶರೀರದವರಾಗಿದ್ದ ಆನಂದರಾಯರು ತುಂಬಹಾಸ್ಯ ಪ್ರಿಯರಾಗಿದ್ದರು. ಬಾಲ್ಯದಲ್ಲಿಯೇ ಅವರಿಗೆ ಪ್ರಸ್ತಕಗಳನ್ನು ಓದುವುದರಲ್ಲಿ ಆಸಕ್ತಿ. ಆದುದರಿಂದ ಉನ್ನತ ಮಟ್ಟದ ವರೆಗೆ ವ್ಯಾಸಂಗ ಮಾಡಲು ಸಾಧ್ಯವಾಯಿತು. ಈ ಮಧ್ಯ ಹಾಸ್ಯಚಟುಕಾರಿಸಿ ಬಂದವರೆಲ್ಲ ಮುದಗೊಳ್ಳುವಂತೆ ಮಾಡುತ್ತಿದ್ದರು. ನೆಂಟರಿಗೆ ಪತ್ರ ಬರೆಯುವಾಗಲೂ ಅವರ ಹಾಸ್ಯ ಪ್ರಜ್ಞೆ ಎಚ್ಚರದಿಂದ ಇರುತ್ತಿತ್ತು. ಜೊತೆಗೆ ಚಿಕ್ಕ ಚಿಕ್ಕ ಕವಿತೆಗಳನ್ನೂ ಬರೆಯುತ್ತಿದ್ದರು. ಸದ್ಯ ಸ್ವರ್ಗಸ್ಥರಾಗಿರುವ ಆನಂದರಾಯರ ಸ್ತರಣಿಗಾಗಿ ಸಭಾಭವನ ನಿರ್ಮಾಣಗೊಂಡಿದೆ.

□ ಕಾವ್ಯನಾಮ ಬರೆಯಿರಿ

- ಕನ್ನಡ ಪ್ರಾಚೀನಕವಿಗಳ ಹೆಸರು ಮತ್ತು ಕಾವ್ಯನಾಮವನ್ನು ಸಂಗ್ರಹಿಸಿ ಬರೆಯಿರಿ.

ಉದಾ:

- ನಾಡೋಜ ಡಾ. ಕಂಯ್ಯಾರ ಕೆಜ್ಜಾಣ್ಣ ರೈ-ದುಗಾದಾಸ.
-
-
-

ಕಲೆಕಾ ಸಾಧನೆಗಳು

- ಕಥೆ, ಕವಿತೆಗಳನ್ನು ಸೂಕ್ತವಾದ ಭಾವಾಭಿಪ್ರೇಕ್ತಿಯೊಂದಿಗೆ ಮಂಡಿಸುವುದು.
- ಕಥೆ, ಕವಿತೆ, ನಾಟಕ ಮೊದಲಾದ ಸೃಜನಾತ್ಮಕ ರಚನೆಗಳ ರಚನಾ ರೀತಿ, ಬೈಜ್ಞಾನಿಕ, ವೈವಿಧ್ಯ ಮೊದಲಾದವುಗಳನ್ನು ಪರಿಗಣಿಸಿಕೊಂಡು ಸ್ವಂತ ದೃಷ್ಟಿಕೋನಕ್ಕೆ ಸ್ವಾದಿಸಿ, ವಾಚಿಕವಾಗಿ ಮಂಡಿಸುವುದು ಮತ್ತು ಬರೆದು ಮಂಡಿಸುವುದು.
- ಜನಪದ ಗೀತೆ, ಕವಿತೆಗಳ ಲ್ಲಿರುವ ತಾಳವೈವಿಧ್ಯಗಳನ್ನು ಗುರುತಿಸಿ, ಕಂಠಪಾಠಮಾಡಿ ಸೂಕ್ತ ತಾಳದೊಂದಿಗೆ ಹಾಡುವುದು.
- ವಿಷಯ ಮತ್ತು ಸಂದರ್ಭಕ್ಕೆ ಸೂಕ್ತವಾದ ಪದಗಳು, ಪ್ರಯೋಗಗಳು, ಶೈಲಿಗಳು ಎಂಬಿತ್ಯಾದಿಗಳನ್ನು ಸಂಭಾಷಣೆಯಲ್ಲಿ ಮತ್ತು ಬರವಣಿಗೆಯಲ್ಲಿ ಅಳವಡಿಸುವುದು.
- ಪದ ಶಿಲ್ಪಿ, ವಾಕ್ಯ ಶಿಲ್ಪಿ, ಲೇಖನ ಚಿಹ್ನೆ, ಪಾಠ ವೇಳದಲಾದ ಭಾಷಾ ನಿಯಮಗಳನ್ನು ಪಾಠಿಸಿಕೊಂಡು ರಚನೆಗಳನ್ನು ಉತ್ತಮಪಡಿಸುವುದು.
- ವರ್ಣಾಲ್ಯನಿಣಂದ ಯ ಸಾಚಕಗಳನ್ನು ಸ್ವಯಂ ಕಂಡುಕೊಂಡು ತನ್ನ ಮತ್ತು ಇತರರ ರಚನೆಗಳ ವರ್ಣಾಲ್ಯನಿಣಂದ ಯ ಮಾಡುವುದು.
- ಪರಿಚಿತವಾದ ಕವಿತೆಗಳಲ್ಲಿರುವ ಚಮತ್ವಾರ, ಬಿಂಬಕಲ್ಪನೆ, ವಣಂನೆ ಎಂಬಿವುಗಳನ್ನು ಗುರುತಿಸಿ, ವಿಶೇಷಿಸಿ, ಆಸ್ವಾದನ ಟಿಪ್ಪಣಿ, ತೊಲನಿಕ ಟಿಪ್ಪಣಿ, ವಣಂನೆ ಎಂಬಿತ್ಯಾದಿಗಳನ್ನು ರಚಿಸುವುದು.
- ಪಾಠಭಾಗಗಳಿಂದ ಆಚಿಕಿದ ಭಾಷಾಪರವೂ ಆಶಯಪರವೂ ಆದ ಸಾಂಘರ್ಷಗಳನ್ನು ಉಪಯೋಗಿಸಿಕೊಂಡು ಸ್ವತಂತ್ರವಾದ ಸೃಜನಾತ್ಮಕ ರಚನೆಗಳನ್ನು ಮಾಡುವುದು.
- ತಾವು ಓದಿದ ಬೇರೆ ಬೇರೆ ಬರಹಗಾರರ ಕೃತಿಗಳ ಸಹಾಯದಿಂದ ವಿಭಿನ್ನ ಕಾಲಘಟ್ಟದ ಬರಹಗಾರರ ಭಾಷೆ, ಸಂಸ್ಕೃತ ಇತ್ಯಾದಿಗಳನ್ನು ವಿಶೇಷಣೆ ಮಾಡುವುದು.
- ತನ್ನ ಅಭಿರುಚಿಗೆ ಹೊಂದಿಕೆಯಾಗುವ ಪ್ರಸ್ತರಗಳನ್ನು ಓದಿ ಅನುಭವಗಳನ್ನು ವಿಭಿನ್ನವಾಗಿ ಅವಿಷ್ಯಾರಿಸುವುದು.

ಅಧಕ್ಷೋತ್

	ಅ	ಅಸನೀಗು	– ಸಾಯು, ಮರಣಹೊಂದು
ಅಕ್ಷಾತ್	– ಇದ್ದಕ್ಕಿದ್ದಂತೆ, ಹತಾತ್ತಾಗಿ	ಅಸೂಯೆ	– ಹೊಟ್ಟಿಕೆಚ್ಚು
ಅಕ್ಷರೆ	– ಪ್ರೀತಿ	ಅಳಿದವರು	– ನಾಶವಾದವರು
ಅಗ್ರಮಾನ್ಯ	– ಪ್ರಮುಖ, ಶ್ರೇಷ್ಠ		
ಅಜ್ಞರ್	– ಅಕ್ಷಯ್ಯ	ಆ	
ಅದವಿಡು	– ಒತ್ತೆಯಿಡು	ಅಧುನಿಕತೆ	– ಹೊಸತನ
ಅನಾಥ	– ದಿಕ್ಕಿಲ್ಲದವನು	ಆಶ್ರಯತಾಣ	– ವಸತಿಸ್ಥಳ
ಅನಿವಾಯ್	– ಅವಶ್ಯಕ, ತಪ್ಪಿಸಲಾಗದ	ಆಳ	– ಗಾಢತೆ
ಅನುಗ್ರಹ	– ಕೃಪೆ, ದಯೆ		
ಅನುಪಮ	– ಅಸಮಾನವಾದ, ಹೋಲಿಕೆಗೆ ಮೀರಿದ, ಶ್ರೇಷ್ಠ	ಇ	
ಅಪಕಾರ	– ಕೆಡುಕು	ಇಣಿಕೆ	– ಮರೆಯಲ್ಲಿ ನಿಂತು ನೋಡು
ಅಪರಂಜಿ	– ಚೊಕ್ಕಬೆಣ್ಣ. ಅತ್ಯುತ್ತಮ	ಇನಿಸು	– ಇಷ್ಟು, ಸ್ವಲ್ಪ
ಅಪಾಯ	– ಕೇಡು, ಹಾನಿ	ಇಕೆ	– ಭೂಮಿ
ಅಪ್ಪಣಿ	– ಅಜ್ಞೆ	ಉ	
ಅಪೂರ್ವ	– ಹಿಂದೆಂದೂ ಕಾಣದ, ಶ್ರೇಷ್ಠವಾದ	ಉತ್ಪತ್ತಿ	– ಜನನ, ಹುಟ್ಟುವಳಿ
ಅಬ್ಬಿ	– ತಾಯಿ, ಅಮೃ	ಉದ್ಯೋಕ್ತ	– ತೊಡಗಿದ
ಅರಸು	– ದೊರೆ, ರಾಜ	ಉದ್ಯಮ	– ಉದ್ಯೋಗ
ಅರಿವು	– ತಿಳುವಳಿಕೆ, ಪ್ರಜ್ಞೆ	ಉಪವನ	– ಉದ್ದಾನ
ಅವಿನಾಭಾವ	– ಒಂದನೆಲ್ಲಂದು ಅಗಲದೆ ಇರುವುದು	ಉಲ್ಕೆ	– ಆಕಾಶದಿಂದ ಬೀಳುವ ತೇಜಃ ಪುಂಜವಾದ ಒಂದು ವಸ್ತು
ಅವಿಭಾಜ್ಯ	– ವಿಭಾಗಿಸಲು ಆಗದ, ತುಂಡರಿಸಲಾಗದ		
ಅ		ಇನು	
ಅಶಕ್ತ	– ಸಾಧ್ಯವಾಗದ, ಮಾಡಬಾರದ	ಇನ್ನಾ	– ಸಾಲ, ಹಂಗು
ಅಸಹಜ	– ಕೃತಕವಾದ		

	ಒ		ಗ
ಒಡನೆ	- ಕೊಡಲೇ, ಜೊತೆಯಲ್ಲಿ	ಗಡಸು	- ಒರಟು, ಬಿರುಸು
ಒಡಲುರಿ	- ದುಃಖ, ಹೊಟ್ಟಿಕ್ಕಿಚ್ಚು	ಗಬ್ಬ	- ಗಭ್ರ, ಬಿಸಿರು
ಒಡೆಯ	- ಯೆಜಮಾನ	ಗರಿಮೆ	- ಹಿರಿಮೆ, ಭಾರ
		ಗವಡ	- ಜಂಭ, ಗತ್ತು
	ಕ	ಗಿರಿ	- ಶಿಖರ
ಕಗ್ಗತ್ತಲೆ	- ದಟ್ಟವಾದ ಕತ್ತಲು	ಗ್ರಹಿಸು	- ಸ್ವೀಕರಿಸು, ತಿಳಿದುಕೊಳ್ಳು
ಕಡವರ	- ಹೂಳಿಟ್ಟ ನಿಧಿ, ಚೆನ್ನ		
ಕಣಿಜ	- ಧಾನ್ಯ ಸಂಗ್ರಹಾಗಾರ		ಫ್ರ
ಕಪ್ಪೋಲ	- ಕೆನ್ನೆ	ಫ್ರಷ್ಟಣೆ	- ಜಗಳ, ಯುದ್ಧ
ಕರುಹೆ	- ಮರುಕ, ಕನಿಕರ	ಫಾಸಿ	- ತೊಂದರೆ, ದಣಿವು
ಕಲುಷಿತ	- ಕದಡಿದ		
ಕಶ್ವಲ	- ಕೊಳಿ, ಪಾಪ		ಜ
ಕಾತರ	- ಕಳೆವಳೆ, ಉತ್ತುಕೆತೆ	ಚಣ	- ಸ್ವಲ್ಪಹೊತ್ತು
ಕಾಲಾಂತರ	- ಕಾಲಾನುಕ್ರಮ	ಚಡಪಡಿಸು	- ಕಳವಳಗೊಳ್ಳು, ಒದ್ದಾಡು
ಕಾಯಕ	- ಕೆಲಸ	ಚಿತ್ತ	- ಮನಸ್ಸು
ಕಾಯಿಲೆ	- ರೋಗ	ಚೀರು	- ಕೂಗು, ಅರಚು
ಕಿರಣ	- ರಶ್ಮಿ	ಚೋದ್ಯ	- ಆಶ್ಚರ್ಯದ ಸೋಜಿಗದ ವಿಷಯ
ಕುಗ್ಗ	- ಬೆಕ್ಕದಾಗು		
ಕೃತಜ್ಞತೆ	- ಉಪಕಾರ ಸ್ಕರಣೆ		ಜ
ಕೆಡು	- ಹಾಳಾಗು, ಇಲ್ಲವಾಗು	ಜಗ	- ಲೋಕ
ಕೈವಾಡ	- ಕೈಚೆಕ	ಜಯಫೋಷ	- ಗೆಲುವನ್ನ ಕೂಗಿ ಹೇಳುವಿಕೆ
ಕೊಲಡಿ	- ಕೊಣೆ	ಜೀಯ	- ಒಡೆಯ, ಪ್ರಭು
ಕೊರತೆ	- ದೊಡ್ಡ		
ಕೊಳಿ	- ಕೆಟ್ಟಿ ನಾರು		ರು
ಕಂತೆ	- ಕಟ್ಟು, ಚೆಂದಿಬಟ್ಟು	ರಘುರಿ	- ಬೆಟ್ಟಿದ ಕೊರಕಲಿನಲ್ಲಿ ಹರಿಯುವ
ಕ್ಷಣಾಧರ	- ಸ್ವಲ್ಪಕಾಲದಲ್ಲಿಯೇ, ಕೊಡಲೇ		ನೀರು

	ತ		
ತನು	- ಶರೀರ	ಧನ್ಯ	- ಕೃತಾರ್ಥ, ಪುಣ್ಯವಂತ
ತವರು	- ಹೆಚ್ಚಿದ ಮನೆ	ಧಾರೆ	- ಒಂದೇ ಸಮನೆ ನೀರು
ತತ್ತೋಕ್ಷಣಿ	- ಕೂಡಲೇ		ಸುರಿಯುವಿಕೆ
ತ್ಯಾಜ್ಯ	- ಬಿಡತಕ್ಕುದು		ನ
ತುರು	- ದನ, ಹಸು	ನರಕ	- ಅತಿಯಾದ ಕಷ್ಟ
ತುತ್ತಾಗು	- ಈಡಾಗು	ನಾಥ	- ಒಡೆಯ, ಗಂಡ, ನಾಯಕ
ತ್ಯಷ್ಟು	- ಸಮಾಧಾನ ಹೊಂದಿದವನು	ನಿಗ್ರಣಿಕ	- ಗತಿಯಿಲ್ಲದವನು
ತೇನಿ	- ಕದಿರು	ನಿರಾಶಿ(ಸಿ)	- ಆಶಾಭಂಗ
ತೋಡಕು	- ತೊಂದರೆ	ನಿರಾಳ	- ನೆಮ್ಮೆದಿ, ಬೆಂತೆಯಿಲ್ಲದ
ತೋಷ	- ಅನಂದ, ತ್ಯಷ್ಟಿ	ನಿಜಂನ	- ಜನವಾಸ ಇಲ್ಲದ
ತಂಬೆಲರು	- ತಂಪಾದ ಗಳಿ	ನಿಸಗ್ರಣ	- ಪ್ರಕೃತಿ, ಸಹಜವಾದುದು
	ದ/ಧ		
ದನುಜ	- ರಾಕ್ಷಸ	ನೆತ್ತಿಗೇರು	- ತಲೆಗಿ ಹತ್ತು
ದಬಾಂರು	- ಒಡೆಗ್ಗೆಲಗ, ಆಸ್ಥಾನ	ನೆಲೆನಿಲ್ಲು	- ವಾಸಮಾಡು
ದವಡೆ	- ಅಹಾರ ಜಗಿಯುವ ಭಾಗ	ನೆಮ್ಮಿದಿ	- ಸಮಾಧಾನ
ದಾನವ	- ರಾಕ್ಷಸ	ನೋಟಿಕ	- ನೋಡುವವನು, ಪ್ರೇಕ್ಷಕ
ದಿಗಿಲು	- ಭಯ, ಹೆದರಿಕೆ	ನಾಂದಿ	- ಆರಂಭ, ಕಾಯಾದ ರಂಭದ ಪ್ರಾರ್ಥನೆ
ದೃಢ	- ಭದ್ರವಾದ, ಬಲಿಷ್ಠ		ಪ/ಫ
ದೃಶ್ಯ	- ಕಾಣುವ	ಪಥ	- ದಾರಿ
ದೇಣಿಗೆ	- ಕೊಡುಗೆ	ಪರಮ	- ಪವಿತ್ರ
ದೈತ್ಯ	- ರಾಕ್ಷಸ	ಪರದೇಶ	- ವಿದೇಶ
ದೊರೆ	- ಅರಸ, ಭೂಪತಿ	ಪರವಾನಗಿ	- ಒಪ್ಪಿಗೆ
ದೊಡಾಯಿಸು	- ವೇಗವಾಗಿ ಓಡು	ಪರಿವಾರ	- ಸುತ್ತಲೀನ ಜನ
ದಂಡನಾಯಕ	- ಸೇನಾನಿ	ಪರಿವರ್ತಿಸು	- ಬದಲಾಯಿಸು
ದಂಡನೆ	- ಶೀಕ್ಷ	ಪವಾದ	- ಆಶ್ಚರ್ಯಕರವಾದ ಫಟನೆ
ದಂಡೆ	- ದಡ, ಹತ್ತಿರ		

ಪಾಳ್ಜೆಳ	- ಬಂಜರು ಭೂಮಿ	ಬೆಂಗದಿರ	- ಸೂಯುಡ, ರವಿ
ಪೀಠಿಗೆ	- ತಲೆಮಾರು	ಭರವಸೆ	- ಆಶ್ವಾಸನೆ
ಪುಣ್ಯತ್ವ	- ಪುಣ್ಯವಂತ	ಭೀಕರ	- ಭಯವನ್ನುಂಟುಮಾಡುವ.
ಪುನರಪಿ	- ಮತ್ತೊಮ್ಮೆ		ಭಯಾನಕ
ಪ್ರತಿರೂಪ	- ಪ್ರತಿಬಿಂಬ		
ಪ್ರಭಾವ	- ಹಿರಿಮೆ, ವಚನಸ್ವ		ಮ
ಪ್ರಜ್ಞಲಿಸು	- ಪ್ರಕಾಶಿಸು	ಮಜೂರಿ	- ಕೂಲಿ
ಪ್ರಶ್ನಿ	- ಹೊಗಳಿಕೆ, ಗೌರವಸೂಚಕ ಬಿರುದು	ಮನುಜ	- ಮನುಷ್ಯ
ಪ್ರಶಾಂತ	- ಕೇತೇವರಂತ, ಹೆಸರುಪಡೆದ,	ಮಮತೆ	- ಮಮಕಾರ, ಪ್ರೀತಿ
	ಹೆಸರುವಾಸಿಯಾದ	ಮರುಕ	- ದುಃಖ, ಅನುಕಂಪ
ಪ್ರಕ್ಷತ	- ಕೆಗಿನೆ	ಮರೆ	- ರಹಸ್ಯ, ಹಿಂಬದಿ
ಪ್ರೋಟರೆ	- ಮರದ ಟೊಳ್ಳು	ಮಾನ್ಯ	- ಗೌರವಷ್ಟ, ಗೌರವಾನ್ವಿತ
ಪೌರಜನ	- ಉಂಟಾರ ಜನರು	ಮಿಗಿಲು	- ಹೆಚ್ಚು, ಅಧಿಕ
ಪಂಚು	- ದೀವಟಿಗೆ	ಮಿಡಿಯು	- ಸ್ವಂದಿಸು
ಫಲ	- ಹಣ್ಣು	ಮಿತವಾದ	- ಹದವಾದ, ಎಲ್ಲೆಯೊಳಗಿನ
		ಮಿತಿಮೀರು	- ಎಲ್ಲೆದಾಟು
ಬ / ಭ		ಮುದ	- ಸಂತಸ
ಬಣಪೆ	- ಮೆದೆ, ರಾಶಿ	ಮುನಿಯು	- ಶಿಂಚ್ಯಾಗು
ಬಲುಹು	- ಸಾಮಧ್ಯ	ಮೂಡು	- ಪೂರ್ವದಿಕ್ಕು, ಉದಯಿಸು
ಬವರ	- ಯುದ್ಧ	ಮೋರೆ	- ಮುಖ
ಬಳುವಳಿ	- ಉಡುಗೊರೆ		
ಬಾಹ್ಯ	- ಹೊರ		ಯ
ಬಿರುಕು	- ಒಡಕು, ವೈಮನಸ್ಯ	ಯಾತನೆ	- ನೋಪು
ಭಿಕ್ಷಾಚನೆ	- ಭಿಕ್ಷೆ ಬೇಡುವುದು	ಯುಕ್ತಿ	- ಉಪಾಯ
ಬಿವಿ	- ಭೂಮಿ		
ಬೆರಗು	- ಆಶ್ವಯುಡ		ರ
ಬೇಗೆ	- ಸೆಕೆ, ಉರಿ	ರಣರಂಗ	- ಯುದ್ಧಕ್ಕೇತ್ತೆ
ಬೇದಿಕೆ	- ಕೋರಿಕೆ	ರಪ್ತು	- ಕಳುಹಿಸುವುದು

ರಭಸ	- ವೇಗ		ಸ
ರಮಣೀಯ	- ಸೌಂದರ್ಯದಿಂದ ಕೊಡಿದ, ಮನೋಹರವಾದ	ಸಮಧಣ	- ಬುದ್ಧಿವಂತ, ಗಟ್ಟಿಗ
ರೈಕ್ಷೆ	- ಹೊ	ಸರದಿ	- ಪಾಳಿ, ಬಾರಿ
ರೋಮಾಂಚನ	- ಮೃನವೀರೇಳು	ಸರಳ	- ಬುದ್ಧಿವಾದ, ಸೂಚನೆ
ರಂಗಭೂಮಿ	- ರಂಗಸ್ಥಳ	ಸವೆಯು	- ಉಜ್ಜ್ವಲ, ಅರೆಯು, ತೇಯು
	ಲ	ಸಾಗರ	- ಸಮುದ್ರ, ಕಡಲು
ಲಸಿಕೆ	- ಪ್ರತಿರೋಧಕ ಚುಚ್ಚುಮದ್ದು	ಸಾಟಿ	- ಸಮಾನ, ಎಣಿ
ಅಣಕ	- ಕುಚೊಂಡ್	ಸಾತ್ವಿಕ	- ಸತ್ಯಗುಣದಿಂದ ಕೊಡಿದ,
ಲೋಪ	- ಕುಂದುಕೊರತೆ		ಪ್ರಾಮಾಣಿಕ
ಲಂಘಿಸು	- ಮೀರಿನಡೆ, ಹಾರು	ಸಾರಧಿ	- ರಥ ನಡೆಸುವವನು
ವತ್ತೆ	- ಮಗ, ಪುತ್ರ	ಸಾವಣಭೋಮ	- ಚಕ್ರವರ್ತಿ
ವರಹ	- ಬೆಂಸುದ ನಾಣ್ಯ	ಸಾಮಾಜ್ಯ	- ಚಕ್ರಾಧಿಪತ್ಯ
ವ್ಯಾಸಂಗ	- ಅಧ್ಯಯನ	ಸಾಹಸ	- ಪರಾಕ್ರಮ
ವಿದ್ವಾಂಸ	- ಪರಂಡಿತ	ಸಾಧಣಕ	- ಸಫಲ
ವಿನಯ	- ನಮ್ಮತೆ	ಸಿರಿ	- ಸಂಪತ್ತು, ಇಂಟ್ಯಂಡ
ವ್ಯಧ	- ನಿರುಪಯುಕ್ತ	ಸುವಾತೆ	- ಶುಭವಾತೆ, ಒಳ್ಳಿಯಸುದ್ದಿ
ವಿಪರೀತ	- ಅತಿಯಾದ, ವಿರುದ್ಧವಾದ	ಸುಳಿ	- ಚಕ್ರಾಕಾರವಾಗಿ ತಿರುಗು
ವಿಷಯುಕ್ತ	- ವಿಷದಿಂದ ಕೊಡಿದ	ಸುಶ್ರಾವ್ಯ	- ಕೇಳಲು ಹಿತಕರವಾದ
ವೈಭವ	- ಅಡಂಬರ, ಬಳ್ಳಯೆ	ಸುರ	- ದೇವತೆ, ಅಮರ
ವೈವಿಧ್ಯ	- ವಿವಿಧತೆಯಿಂದ ಕೊಡಿದ	ಸುರಕ್ಷಿತ	- ಜೆನ್ನಾಗಿ ಕಾಪಾಡಿದ, ರಕ್ಷಿಸಿದ
ವಂದನೆ	- ನಮಸ್ಕಾರ, ಧನ್ಯವಾದ	ಸೂಚನೆ	- ತಿಳಿಸುವುದು, ಸುಳಿವು ನೀಡು
		ಸೂಸು	- ಬೆಂಡ್ಯು, ತುಳುಕು
	ಶ	ಸೆಳೆಯು	- ಎಳೆಯು
ಶಕ್ತಿಗುಂದು	- ಬಲಕಡಿಮೆಯಾಗು	ಸೋಲು	- ಅಪಜಯ, ದಣಿವು
ಶತ್ರು	- ವೈರಿ	ಸೌರಭ	- ಪರಿಮಳ, ಸುವಾಸನೆ
ಶರಣ	- ಭಕ್ತ, ಜಂಗಮ	ಸಂಶೋಧನೆ	- ಅನ್ವೇಷಣೆ
ಶೈಷ್ಣ	- ಅತ್ಯುತ್ತಮ	ಸಂತೃಪ್ತಿ	- ಸಮಾಧಾನ

ಸಂಕ್ಷಿಪ್ತ	- ಕುಗಿಸಲ್ಪಟ್ಟ, ಚೆಕ್ಕಿದಾದ	ಹಸ್ತಮುದ್ರೆ	- ಕೈಗಳ ಅಭಿವೃದ್ಧಿ
ಸಂಪತ್ತು	- ಬಶ್ವಯು, ಸಿರಿವಂತಿಕೆ	ಹಾವಳಿ	- ತೊಂದರೆ, ಕಾಟ
ಸಂತತಿ	- ವಂಶ, ಸಂತಾನ	ಹಿರಿತನ	- ದೊಡ್ಡತನ, ಶ್ರೀಷ್ಟ
		ಹಿರಿಮೆ	- ಹೆಚ್ಚಿಗಾರಿಕೆ
ಹ		ಹಿಂಸೆ	- ತೊಂದರೆ
ಹಗುರ	- ಭಾರವಿಲ್ಲದುದು	ಹುನ್ನಾರ	- ಉಪಾಯ, ಚಾತುಯು
ಹತಾಶೆ	- ನಿರಾಶೆ	ಹುರುಪು	- ಉತ್ಸಾಹ
ಹರವಿ	- ಮಣಿನ ಕೊಡ	ಹೂಳು	- ಹಗಿಯು, ತಳದಲ್ಲಿ ತುಂಬಿಕೊಳ್ಳು,
ಹರಸು	- ಅಶೀವಾದ ಮಾಡು, ಹಾರ್ಡ್‌ಸು		ಕೆಸರು.
